

ಭಗವತ್ಪೀಠನಾಮೃತಬಿಂದು

ರಚನೆ : ಸಿ. ಎನ್. ಶ್ರೀನಿವಾಸನ್

55933


ವಸಂತ ಪಬ್ಲಿಕೇಶನ್
ರಾಜಮಹಲ್ ವಿಲಾಸ್ ಎಕ್ಸ್‌ಪ್ರೈಸ್‌ಶನ್
ಬೆಂಗಳೂರು - 560 080

"This book is published with the financial assistance of
Tirumala - Tirupathi Devasthanams under their scheme : Aid
to publish religious books"

ಭಾಗವತ್ತಿತ್ವನಾಮ್ಯತ ಬಿಂದು : ಗ್ರಂಥಕರ್ತಾದ ಶ್ರೀ ಸಿ.ಎಸ್. ಶ್ರೀವಿಷ್ಣುಸ್ವಾಮಿನ್ನಾರ್ಥಿಗಳನ್ನೊಂದಿದೆ. ಒಟ್ಟು ರಚನೆಗಳ ಸಂಖ್ಯೆ 75. ಪ್ರಕಾಶಕ್ರಿಯೆ : ವಸಂತ ಚೆಂಗಳೂರು-560 080. ದೂರವಾಣಿ ಸಂಖ್ಯೆ : 3343297


ಮುದ್ರಣ : ಮೊದಲನೆಯದು, ಜನವರಿ 2002

ಪ್ರತಿಗಳು : 1000



ಹಕ್ಕುಗಳು : ರೂ. 35

ಹಕ್ಕುಗಳು : ಗ್ರಂಥಕರ್ತರಿಂದ




ಡಿ.ಟಿ.ಎ. ಕಾಗ್ರೋ ಮುದ್ರಣಕಾರರು :

ರಿಭೋಂಡಲ್ ಗ್ರಂಥಾಲಯ

ನಂ. 5, ಎಂ.ಎಸ್.ಆರ್. ಇಂಡಸ್ಟ್ರಿಯಲ್ ಎಸ್ಟೇಟ್
ಗೋಕುಲ, ಚೆಂಗಳೂರು-560 004

ದೂರವಾಣಿ : 3604087



ನಿವೇದನ

ಸಕಲ ಸದ್ಗುಣ ಸಂಪನ್ಮೂಲ, ದೋಷವೆಂಬ ಪ್ರಸಕ್ತಿಯೇ ಇಲ್ಲದವನೂ, ಶರಣಾಗತ ರಕ್ಷಣೆಗೆಂದು ದೀಕ್ಷೆವಹಿಸಿ ನಿಂತಿರುವವನೂ, ತನ್ನ ಅಂತರಂಗ ಭಕ್ತಿಗೆ ತನ್ನನ್ನೇ ಕೊಟ್ಟುಕೊಳ್ಳುವ ಉದಾರಿಯೂ, ಅಪಾರ ಮಹಿಮನೂ, ಕರ್ಯಾಶಾಲೆಯನೂ, ಸರ್ವಾಭರಣ ಭೂಷಿತನೂ, ಕಲಿಯುಗ ವೈಕುಂಠವೆಂದೆನಿಸಿದ ಶೇಷಾಚಲದಲ್ಲಿ ವಿರಾಜಿಸುತ್ತಿರುವವನೂ, ನಮ್ಮ ಕುಲದೇವನೂ ಆದ ಭೂರಮಾಪತಿ ಶ್ರೀ ಹೆಂಕಟೇಶನಿಗೆ ವಿವಿಧ ರಾಗರತ್ನಮಣಿಗಳಿಂದ ಕೂಡಿಸಿದ ಭಗವತ್ತಿರ್ವನೆಯೆಂಬ ಈ ವಾಲಿಕೆಯು ನಿವೇದಿಸಲ್ಪಟ್ಟಿದೆ.

ನಾದಬ್ರಹ್ಮಕಲಾರತ್ನ, ಗಾನಕಲಾತಿಲಕ, ಗಾಯತ್ರಿಭಾನಿಧಿ,
ಕರ್ತಾರಪಿಂಚ ಕಲಾತ್ಮೀ, ಕಂಟೇಕಾಮುಕೋಟಿಸೀರ
ಅಷ್ಟಾಪ ವಿದ್ವಾನ್ ಡಾ॥ ಕೆ. ವಾಗಿಶ್, ಪ.ಎಸ್.ಎ..
ಎಚ್. ಮುಖ್ಯಾಸ್, ಡಿ.ಎ.ಆರ್., ಕಿ.ಎಚ್.ಡಿ.
ಉಪನಿಧೀತರಕರು (ಕರ್ತಾರಪಿಂಚ ಸಂಗೀತ)
ಆಕಾಶವಾಣಿ ಮಹಾನಿರ್ದೇಶಾಲಯ, ನವದೇಹಲಿ

ಶುಭಾಶಯ

ಸಂಪ್ರದಾಯಬ್ದೈ ಕರ್ತಾರಪಿಂಚ ಹಾಸ್ಯಾಯ ಸಂಗೀತವು ಅತ್ಯಂತ ಪುರಾತನವಾದ ಕಲಾ ಪ್ರಕಾರ. ಕಾಲಾನುಕಾರಕಾಗಿ ಕೆಲವು ಬದಲಾವಣೆಗಳು ತೋರಿ ಬಂದರೂ, ಅದರ ಸ್ವಾನ್ ಮತ್ತು ಫಾನ್ಸಿಗೆ ಯಾವ ಕುಂಡಗಳೂ ಖಂಡಗಿಲ್ಲ. ಭಗವಂತನ ನಾಮಗಳನ್ನೆಲ್ಲಾಗೂಂಡ ಮತ್ತು ಅವನ ಮಹಿಮೆ, ಲೀಲಾವಿನೋದಗಳನ್ನು ನಿರೂಪಿಸುವ ಅಸಂಖ್ಯಾತ ಕರ್ತಾರಗಳನ್ನು ಅನೇಕ ಭಕ್ತಾಗ್ರೀಷಯಗಳೂ, ವಾಗ್ರೀಯಕಾರರೂ ಮತ್ತು ಕವಿರೇಣ್ಯರೂ ರಚಿಸಿ ತಮ್ಮ ಆಕ್ರೋಧ್ಯಾರ್ಥೋಂದಿಗೆ ಒಂದಾಗಿದಲ್ಲಿ ಭಕ್ತಭಾವನೆಗಳು ಮೂಡಲು ಆವಕಾಶ ಮಾಡಿಕೊಟ್ಟಿದ್ದಾರೆ. ಆದರೂ ಇಂದಿನ ಯಾಂತ್ರಿಕ ಜೀವನದಲ್ಲಿ ಜನರಾಮಾನ್ಯಕ್ಕೆ ಇಂಥಷ ವಿಷಯಗಳಲ್ಲಿ ಅಭಿರುಚಿ ಹುಟ್ಟಿಸ್ತೇದೇನೋ ವಿರಳವಾಗಿತ್ತದೆ. ಇಂದು ಸಂಗೀತ ಕಲೆಯೂ ಕೂಡ ಬಹುಮಟ್ಟಿಗೆ ಒಂದು ವಿಶ್ರಯ ಪಕ್ಷುವಿನಂತಾಗಿದೆಯೆಂದರೆ ಉತ್ಸೇಕ್ಕಿಯಾಗಲಾರದು.

ಇಂದಿನ ಮುದ್ರಣ ಮತ್ತು ಪ್ರಕಾರ ಸೌಲಭ್ಯಗಳಲ್ಲಿದ್ದು ಅಂದು, ಕಾಲದಲ್ಲಿ ವಿವಿಧ ಭಾಷೆಗಳಲ್ಲಿ, ವಿವಿಧ ರಾಗಗಳಲ್ಲಿ, ವಿವಿಧ ಶೈಲಿಗಳಲ್ಲಿ ರಚಿಸಿದ ಅನೇಕ ಸಂಗೀತ ಕೃತಿರಚನೆಗಳು ಕಾಲಗಳಿಯಂದ ಕೆಲೆದುಹೋಗಿದ್ದರೂ, ಇಂದಿಗೂ ಹೆಚ್ಚಿನ ಸಂಪ್ರದಾಯಲ್ಲಿ ಉಂಟಾಗಿಲ್ಲಿದೆ. ಈ ಅಪಾರ ಕರ್ತಾರ ಸಾಗರದಲ್ಲಿ ಒಂದರಿಂದ ಕೃತಿಗಳನ್ನಾದರೂ ಹಾಡಿ, ಕೇಳಿ ಆನಂದಿಸುವ ಭಾಗ್ಯವೂ ಕೂಡ ನಾದರೂಹಿ ಭಗವಂತನ ಅನುಗ್ರಹದಿಂದ ಮತ್ತು ಪೂರ್ವಾರ್ಚಿತ ಪ್ರಣಾಲೀಷಣಿಂದ ಬರಬೇಕು.

ಗ್ರಂಥಕರ್ತಾರದ ಶ್ರೀ ಶ್ರೀನಿವಾಸನಾರವರನ್ನು ನಾನು ಬಹಳ ದಿನಗಳಿಂದ ಬಲ್ಲಿ, ಸಂಗೀತದಲ್ಲಿ ಅವರ ಅಭಿರುಚಿ ಆಸಕ್ತಿಯೊಂದಿಗೆ ಭಗವದುಷಾಸನಯ ಫಲವಾಗಿ ಮೂಡಿಬಂದಿರುವ ಈ ಕೃತಿಗಳಷ್ಟವನ್ನು “ಬರೆದವನು ನಾನಾದರೂ ಬರೆಸಿದವ ಭಗವಂತ” ಎಂದು ಸ್ವಾತಿತ್ರ ಭಾವದಿಂದ ಭಗವದರ್ವಣ ಮಾಡಿರುವ ಅವರ ಈ ಪ್ರಯತ್ನ ನಿಜಕ್ಕೂ ತಾಫ್ಫನೀಯ. ಸರಳ ಹಾಗೂ ಅಥರ್ವಗಭಿತ ಸಾಹಿತ್ಯದೊಡನೆ ಪದಲಾಲಿತ್ಯಪೂ ಸೇರಿ ಈ ಕೃತಿಗಳಿಗೆ ಹೆಚ್ಚಿನ ಮುರುಗುಕೊಟ್ಟಿದೆ.

ಈ ಕೃತಿ ಕುಸುಮಗಳು ಪಂಡಿತ ವಾಮರರ ಮಂಟ್ಪಿಗೆ ಪಡೆದು ಹೆಚ್ಚಿ ಹೆಚ್ಚಿ ಪ್ರಕಾರಕ್ಕೆ ಬರಲಂದು ಮತ್ತು ಈ ದಿರೆಯಲ್ಲಿ ಶ್ರೀ ಶ್ರೀನಿವಾಸನಾರವರ ಪ್ರಯತ್ನ ಸಫಲವಾಗಲಿಂದು ಆಶಿಸುತ್ತೇನೆ.

ಡಾ॥ ಕೆ. ವಾಗಿಶ್

ನವದೇಹಲಿ

ಅಕ್ಷಯ್ಯಬರ್ 26, 2001

ಮೊದಲ ಮಾತ್ರ

ಮಾನವನ ಜೀವನದಲ್ಲಿ ಅನೇಕ ಅಶ್ಯಯಕರವಾದ ಫಾಟನೆಗಳು ನಡೆದು ಹೋಗುವುದುಂಟು. ಕಾಂತ ಚಿತ್ತದಿಂದ ಸಾವಧಾನವಾಗಿ ಪರಾಮರ್ಶಿಸಿದಾಗ ದೈವದ ಕೃಪೆ ಎಂತೆಂದು ಮತ್ತು ಎಷ್ಟುಬಿಡು ಗಣನೆಗೆ ಬರುತ್ತದೆ. ಕಿ.ಕ. 1953ರಲ್ಲಿ (ಆಗ ನನ್ನ ವಯಸ್ಸು 29) ಅನಾರೋಗ್ಯ ನಿರಾರಕೆಯಾಗಲೆಂಬ ಬೇಡಿಕೆಯೊಂದಿಗೆ ನನ್ನ ಕುಲದೇವರಾದ ತಿರುಪ್ತಿ ವೆಂಕಟರಮಣಸ್ವಾಮಿಯನ್ನು ಸಂದರ್ಶಿಸಲು ಹೋಗಿದ್ದಾಗೆ, ಉಷಿಕಾಲದಲ್ಲಿ ವೆಂಕಟೆ ಸುಪ್ರಭಾತ ಪ್ರಥಮಬಾರಿ ಕೇಳುವ ಪ್ರಸಂಗ ಒದಗಿಬಂತು. ದೇವರಲ್ಲಿ ಆಙ್ಗಿ ನಂಬಿಕೆಯೇ ಇಲ್ಲದಿದ್ದ ನನ್ನ ಮನಸ್ಸಿನಲ್ಲಿ ಒಂದು ವಿಧವಾದ ಪ್ರಸನ್ನತೆಯು ಮೂಡಿ ಆನಂದ ಭಾಷ್ಯಗಳು ತುಳುಕಿದವು. ದೇವಾಲಯದ ಹೂರಗೆ ಬಂದು ಕುಳಿತಾಗೆ, ಪ್ರಸ್ತುತ ಮಾರುವವನೊಬ್ಬನು ವೆಂಕಟೆ ಸುಪ್ರಭಾತ ಮತ್ತು ಸಹಸ್ರ ದಿವ್ಯನಾಮಗಳನ್ನೊಳಗೊಂಡ ಪ್ರಸ್ತುತಪ್ರೋಂದನ್ನು ನನ್ನ ಕೈಯಲ್ಲಿಟ್ಟಿನು. ಉರಿಗೆ ಹಿಂತಿರುಗಿದಾಗ ಎಲ್ಲಿಂದಲೋ ಪಂಡಿತ ದೇವತಿಯಾಮಣ ಅಳಸಿಂಗರಾಚಾರ್ಯರು ಗಡ್ಡರೂಪದಲ್ಲಿ ಕನ್ನಡಕ್ಕಿ ಭಾಷಾಂತರಿಸಿದ ಸಂಪೂರ್ಣ ಶ್ರೀಮದ್ಭಾಗವತ ಮತ್ತು ರಾಮಾಯಣ ಗ್ರಂಥಗಳು ನಾನು ಬಯಸದಯೇ ಬಂದು ಕ್ಷೇತ್ರಿದವು. ಸಾಧಾರಣವಾಗಿ ಒಂದು ಪ್ರಸ್ತುತವನ್ನು ಓದಿ ಮುಗಿಸಿದಾಗ ಪ್ರಸಃ ಮತ್ತೊಂದು ಬಾರಿ ಓದುವ ಅಭಿರುಚಿ ಕಡಿಮೆಯಾಗುವುದು ಸಷಜ. ಆದರೆ ಭಗವಂತನ ಅಸಾಧಾರಣ ಗುಣಗಳನ್ನು ಮತ್ತು ಲೀಲಾರ್ಥವಾಗಿ ಕ್ಷೇತ್ರಿಂದ ಅದ್ವೃತ ಅವಶಾರಗಳನ್ನು ನಿರೂಪಿಸುವ ಈ ಪ್ರರಾಣರತ್ನಗಳನ್ನು ನಿರ್ಮಲ ಮನಸ್ಸಿನಿಂದ ಶ್ರದ್ಧಾಪೂರ್ವಕವಾಗಿ ಓದಿದರೆ, ಪ್ರಸಃ ಪ್ರಸಃ ಓದಬೇಕಿಂಬ ಅಭಿಲಾಷೆ ಹಚ್ಚುತ್ತಾ ಹೋಗುತ್ತದೆ. ಗುರೂಪದೇಶವಿಲ್ಲದದಯೇ ಕಾಮಕೋರಧಾದಿ ಅರಿಷಂಧ್ರಗಳಗಳನ್ನು ತಮನ ಮೂಡಿ ಜಾಖ್ಯ ಭಕ್ತಿ ವೈರಾಗ್ಯಗಳಿಗೆ ಕರೆದೊಯ್ಯತದೆ. ಮನಸ್ಸಿನಲ್ಲಿ ಒಂದು ವಿಧವಾದ ಪ್ರಸನ್ನತೆಯು ಮೂಡಿ ಭಗವಣನ್ನುವನ್ನು ಕೇಳಿದಾಗಲೂ, ಹೇಳಿದಾಗಲೂ, ಭಗವಂತನ ಲೀಲೆಗಳು ತರಂಗ ತರಂಗವಾಗಿ ಹರಿದು ಆನಂದಾಶ್ರಗಳು ತುಳುಕುತ್ತವೆ. ಅಜ್ಞಾನದಿಂದ ಕೇಳಿದ ಒಂದಿಷ್ಟು ಕಾಳನ್ನು ಕೊಟ್ಟಿದ್ದಲ್ಲದೇ ಕರುಣಾಕರನಾದ ವೆಂಕಟಾಚಲಪತಿಯು, ಭಕ್ತಿಭಾವವೆಂಬ ಭವ್ಯರತ್ನವನ್ನೇ ದಯಪಾಲಿಸಿದನಿಂದನಿಸುತ್ತದೆ, ನನ್ನ ಮನಸ್ಸಿಗೆ ಈಗ.

ತ್ರೀಮದ್ವಾಗವತದಲ್ಲಿ ಭಗವಂತನ ವಾಣಿ ಹೀಗೆ ಸುಧಿಯುತ್ತದೆ.

“ನನ್ನ ಭಕ್ತರು ಗೃಹಸ್ಥಾರ್ಥಮದಲ್ಲಿದ್ದರೂ, ಫಲಾಪೇಶ್ವಿಯಲ್ಲದೆ ಕರ್ಮಗಳನ್ನು ನಡೆಸುತ್ತಿದ್ದರೆ, ಆಗಾಗ ನನ್ನ ಕಥಾಶ್ರವಣದಿಂದ ತಾಲವನ್ನು ಕಳೆಯುತ್ತಾ ಬಂದರೆ, ಆ ಗೃಹಸ್ಥಾರ್ಥಮವು ಆವರ ಭಕ್ತರಿಗೆ ಪ್ರತಿಬಂಧಕವಾಗಲಾರದು. ನಾನು ಎಲ್ಲರ ಹೃದಯವನ್ನೂ ತಿಳಿಯಲಾಗುವನು. ನನ್ನ ಕಥಾಶ್ರವಣದಲ್ಲಿ ಶ್ರದ್ಧೆಯುಳ್ಳವರ ಮನಸ್ಸಿನಲ್ಲಿ ನಾನು ಕ್ರಾತ್ಕರ್ಮಾ ಮೇವ ಮೊಸದಾಗಿ ತೋರುತ್ತಿರುವನು, ಅವರಿಗೆ ಯಾವಾಗಲೂ ನಾನು ಪ್ರತ್ಯಕ್ಷಣಾಗಿರುವೇನು”

ಇಂಥಿವ ಭಕ್ತರು ಸನ್ಯಾಸಾಶ್ರಮ ಸ್ವೀಕರಿಸಿ ಕಾಣಾಯದಂಡ ಧರಿಸಬೇಕಾಗಿಲ್ಲ. ದಾನೆ ಧರ್ಮಗಳನ್ನು ನಡೆಸಿ ಕೃತಾರ್ಥರಾದರಂದೆನೇಸಬೇಕಾಗಿಲ್ಲ, ಯಾಗಯಜ್ಞಾದಿಗಳನ್ನಾಗಲೀ ಇನ್ನಿತರ ಪ್ರತಗಳನ್ನಾಗಲೀ ಆಚರಿಸಬೇಕಾಗಿಲ್ಲ. ಕಾಯವನ್ನು ದಂಡಿಸಿ, ಮನಸ್ಸನ್ನು ನಿಗ್ರಹಿಸಿ ಯೋಗಿಯಾಗಬೇಕಾದ ಅವಶ್ಯಕತೆಯೂ ಇಲ್ಲ. ವೇದವೇದಾಂತಶಾಸ್ತ್ರಗಳ ಪ್ರವೀಣ ತೆಗಿಂದು ಶ್ರಮಿಸಬೇಕಾಗಿಲ್ಲ, ತೀರ್ಥಯಾತ್ರಿಗಳ ಮಾಡಿ ಬಳಲಿ ಬಂಡಾಗ ಬೇಕಾಗಿಲ್ಲ. ಗುರೂಪದೇಶಕ್ಕೆಂದು ತಪಕಸಬೇಕಾಗಿಲ್ಲ ಭಗವಂತನ ಪೂಜಾನುಗ್ರಹಕ್ಕೆ ಹಾತ್ತರಾದ ಅವರು ಗಳಿಸಬೇಕಾದ ಪ್ರಾಣವಾಗಲೀ ಅಥವಾ ಪ್ರರೂಪಾರ್ಥವಾಗಲೀ ಮತ್ತೊಂದೆ !

“ಕೃತಯಾಗದಲ್ಲಿ ಧ್ಯಾನಯೋಗದಿಂದಲೂ, ತೀರ್ಥಾಯಾಗದಲ್ಲಿ ಯಾಗ ಮೂಲಕವಾದ ಆರಾಧನದಿಂದಲೂ, ಧ್ಯಾಪರಯಾಗದಲ್ಲಿ ಭಗವಂತನ ಪೂಜಾ ಕ್ರಮಗಳಿಂದಲೂ ಲಭಿಸತಕ್ಕ ಘಲಗಳಲ್ಲವೂ ಈ ಕಲಿಯಾಗದಲ್ಲಿ ಹರಿನಾಮ ಸಂಕೀರ್ತನ ಮಾತ್ರದಿಂದಲೇ ಅತೀ ಸುಲಭವಾಗಿ ಕ್ಷೇಗ್ರಾದ್ಯಾಪದ್ಯಾದು” ಎಂಬ ತ್ರೀಮದ್ವಾಗವತದ ಹೇಣಿಕೆ ನನ್ನ ಮನಸ್ಸಿನ ಮೇಲೆ ಬೃಹತ್ ಪರಿಣಾಮವನ್ನಿಂಟುಮಾಡಿತು. ಭಗವಂತನ ಸುಪ್ರಭಾತ, ನಾಮಜಪ, ಭಗವತ್ಪ್ರಾಂತಿಕರ್ತನೆ ಮತ್ತು ಹರಿಕಥಾಶ್ರವಣಗಳಿಂದ ಕೂಡಿದ ಭಕ್ತಿಯೋಗದ ಮಹಾದ್ವಿತ ಮಹಿಮೆಯನ್ನರಿತು, ಮುನ್ನಡಿದು, ಸವಿದು, ಆನಂದಿಸುವ ಭಾಗ್ಯವು ಭಗವತ್ಪ್ರಾಪಯಿಂದ ಒದಗಿಬಂದಿತು. ಈ ಬಗೆಯ ಭಗವದುವಾಸನೆಯಿಂದ ಭಾವಪೂರಿತವಾಗಿ ಮೂಡಿಬಂದ ರಚನೆಗಳನ್ನು ಈ ಪ್ರಸ್ತಕದಲ್ಲಿ ಸಂಗ್ರಹಿಸಿ ರಸಿಕಜನರ ಮುಂದಿಟ್ಟಿರ್ತು. ಬರೆದವನು ನಾನಾದರೂ ಬರೆಸಿದವನು ಆ ಭಗವಂತನೇ ! ಕೃತಿಗಳಲ್ಲಿ ಏನಾದರೂ ಉತ್ತಪ್ಪತ್ತ ಕಂಡುಬಂದರೆ ಅದು ಭಗವಂತನಿಗೇ ಸೇರಬೇಕಾಗಿದೆ. ಲೋಪ ದೋಷಗಳೇನಿದ್ದರೂ ನನ್ನ ಮಂದಬುದ್ಧಿಯ ಕಾರಣದಿಂದಾಗಿರಬೇಕು.

ಅಭಿವಂದನೆ

1. ಈ ಪ್ರಸ್ತರ ಪ್ರಕಟಣೆಗೆ ಅರ್ಥಿಕ ಸರ್ವನ್ಮೂಲ ನೀಡಿದವರು ತಿರುಮಲ-ತಿರುಪ್ತಿ ದೇವಸ್ಥಾನದ ಅಡಳಿತ ಮಂಡಳಿಯವರು.
 2. ಕೇಲದೊಡನೆ ಸಂತೋಷದಿಂದ ಈ ಪ್ರಸ್ತರಕ್ಕೊಂದು ಬುಧಾಶಯವನ್ನು ಬರೆದು ಶೊಟ್ಟಿರುವರಲ್ಲದೆ ಕೃತಿಗಳಿಗೆ ತಾಳಗಳನ್ನು ಸೂಚಿಸಿದವರು ಡೆಲ್ಲಿಯ ಆಕಾಶವಾಗೆ ಮಹಾನಿರ್ದೇಶಾಲಯದಲ್ಲಿ ಕರ್ನಾಟಕ ಸಂಗೀತ ವಿಭಾಗದ ಮುಖ್ಯಸ್ಥಾದ ಡಾ॥ ಕೆ. ವಾಗಿಶೇರವರು.
 3. ಕೃತಿಗಳ ಸಾಹಿತ್ಯವನ್ನು ಪರಿಷ್ಕರಿಸಿ ಸರಿಮಾಡಿಕೊಟ್ಟವರು ಮಲ್ಲೇಶ್ವರಂ ಎಂ.ಕೆ.ಎಸ್. ಕಾಲೀಜೆನ ಸಂಸ್ಕೃತ ಪ್ರಾಧ್ಯಾಪಕರಾದ ಡಾ॥ ಜೆ. ಶ್ರೀನಿವಾಸಮೂರ್ತಿಯವರು.
 4. 25 ವರ್ಷಗಳ ಹಿಂದೆ ತಮ್ಮಲ್ಲಿದ್ದ ಸಂಗೀತಸಾಹಿತ್ಯ ಪ್ರಸ್ತರಗಳನ್ನು ಒದಗಿಸಿ, ಹಾಡಿತೋರಿಸಿ ರಾಗಸುಧಾರಸಾನುಭವವನ್ನು ಮಾಡಿಕೊಟ್ಟವರು ನನ್ನ ಅಪ್ತು ಮಿಶ್ರರೂ, ಸಹದ್ಯೋಗಿಗಳೂ ಆಗಿದ್ದ ನಿವೃತ್ತಿ ಚೀಫ್ ಇಂಜಿನೀಯರ್ ಶ್ರೀಮಾನ್ ವಿ. ಶ್ರೀನಿವಾಸನ್ ರವರು.
 5. ಸಹಜವಾಗಿಯೇ ಮುತ್ತಿನ ಮೆಣಿಗಳಂತಿರುವ ಕನ್ನಡ ಅಕ್ಷರಗಳನ್ನು ಪ್ರೋಣಿಸಿ ಸುಂದರವಾದ ಮತ್ತು ಆರ್ಕಫಿಲೋಯಿಡಾದ ಮಾಲೆಯಂತೆ ಈ ಪ್ರಸ್ತರವನ್ನು ಸೂಗಿಸಾಗಿ ಮುದ್ರಣ ಮಾಡಿಕೊಟ್ಟವರು ಗೀತಾಂಜಲಿ ಗ್ರಂಥಕ್ಕೆ ಮಾಲೀಕರಾದ ಶ್ರೀ ನಾಗಸುಂದರರವರು ಮತ್ತು ಅಲ್ಲಿನ ಸಿಬ್ಬಂದಿಗಳು.
 6. ಅರ್ಥಶಿಲ್ಪಮಾನಕ್ಕಿಂತಲೂ ಹಚ್ಚಾಗಿ ಮನೋನುಕೂಲಿಯಾಗಿ ಅನುವತ್ತಿಸುತ್ತಿರುವವರು ನನ್ನ ಸಹಧರ್ಮಿ ಶ್ರೀಮತಿ ವಸಂತಾರವರು.
 7. ಬಾಲ್ಯದಲ್ಲಿ ಲಭ್ಯವಿಲ್ಲದೇ ಹೋದ ಮಾತಾಪತ್ರ ವಾತ್ಸಲ್ಯವನ್ನು ಒದಗಿಸಿ, ಬಾಳನಲ್ಲಿ ಬೆಳೆಕನ್ನು ತೋರಿಸಿಕೊಟ್ಟವರು ನನ್ನ ಅತ್ಯೇ ಮಾವಂದಿರಾದ ಶ್ರೀಮತಿ ಸರೋಜ ಮತ್ತು ಸ್ವರ್ಗೀಯ ಪ್ರಾಫೇಸರ್ ಡಾ॥ ಎಂ.ಎಚ್. ಗೋಪಾಲರವರು.
- ಇವರಿಗೆಲ್ಲಾ ನನ್ನ ವ್ಯತ್ಯಾಸದ ಕೃತಜ್ಞತೆಗಳು ಮತ್ತು ವಿಶೇಷ ಧನ್ಯವಾದಗಳು. ಇವರಲ್ಲರ ಮೂಲಕ ಸೂಕ್ತಸಲಹ, ಸಹಕಾರ, ಸೌಹಾಧ್ಯ ಮತ್ತು ಸಹಾನುಭೂತಿ ಇವುಗಳನ್ನು ದೋರಿಸಿಕೊಟ್ಟ ವಿಶ್ವಲೀಲಾನಾಟಕಸೂತ್ರಧಾರಿ ಆ ತಿರುಮಲಾಧಿಪ ವೆಂಟಿಶ್ವರನಿಗೂ ಸಹಸ್ರಾಬಿವಂದನೆಗಳು.

ವಿಷಯಾನುಕ್ರಮಣಿಕೆ

ಭಾಗ : 1

(ಸುಪ್ರಭಾತ ಮತ್ತು ಇತರ ಪ್ರಾಧ್ಯಾನಾ ಶೈಲಿಗಳು)

ಕ್ರಿತ್ಯನ ವಿವರ	ಕ್ರಿತ್ಯನ ಸಂಖ್ಯೆ
ನಾರಾಯಣ ಸುಪ್ರಭಾತಂ	1.1
ಶ್ರೀರಾಮ ಸುಪ್ರಭಾತಂ	1.2
ಶ್ರೀಕೃಷ್ಣ ಸುಪ್ರಭಾತಂ	1.3
ಶ್ರೀ ಹಾರದಾ ಸುಪ್ರಭಾತಂ	1.4
ಶ್ರೀ ಮಹಾಲಕ್ಷ್ಮೀ ಸುಪ್ರಭಾತಂ	1.5
ಪಾರ್ವತಿ ಪರಮೇಶ್ವರೀ ಸುಪ್ರಭಾತಂ	1.6
ನಾರಾಯಣ ಮಂಗಳಾಸನಂ	1.7
ದಶಾವತಾರ ನಾರಾಯಣಾಭಿವಂದನಂ	1.8
ರಾಮಾಭಿವಂದನಂ	1.9
ಶ್ರೀ ಮಹಾಲಕ್ಷ್ಮೀ ಪ್ರಾಧ್ಯಾನಾ	1.10
ಪಾರ್ವತಿ ಪರಮೇಶ್ವರೀ ಅಭಿವಂದನಂ	1.11
ಶ್ರೀಮನ್ಮಾರ್ಹಾವಿಷ್ಣು ವಂದನಂ	1.12
ಶ್ರೀ ಕೃಷ್ಣಾಭಿವಂದನಂ	1.13

ಭಾಗ : 2

[ಸಂಗೀತ ಕ್ರಿತ್ಯನೆಗಳು]

ಸರಸ್ವತಿ, ಭಗವತೀ, ಸರಸಿಜಾಸನ ತ್ರಿಯಸತೀ	2.1
ಕ್ಷೀರಸಾಗರ ತನಯೀ ಸಚ್ಚಿದಾನಂದಮಯೀ	2.2
ಭಜಮಾನಸ ಸತತಂ ನಾರಾಯಣ ದಿವ್ಯನಾಮಂ	2.3
ಶ್ರೀಮನ್ನಾರಾಯಣ ಶ್ರೀ ಲಕ್ಷ್ಮೀರಮಣ	2.4
ಪ್ರಣಮಾಷ್ಟಹಂ ಶ್ರೀಮನ್ನಾರಾಯಣಂ	2.5
ಪರಮಹಾಲಕ್ಷ್ಮೀರಮಣ ನಾರಾಯಣ	2.6
ಮಥುರಂ ಅಶಿಮಥುರಂ ನಾರಾಯಣ ದಿವ್ಯನಾಮಂ	2.7

ಕರ್ತವ್ಯ	ಪಾಠ ಸಂಖ್ಯೆ
ರಮಾರಮಣ ನಾರಾಯಣ ತಪ ದಿಕ್ಕಣಾಮು	2.8
ಇಂದಿರಾರಮಣ ನಾರಾಯಣ	2.9
ಪರಿಪಾಲಣ ಮಾಂ ಕರುಣಾರಸಭರೆ ಸಯನ	2.10
ಮಂದರಧರ ಮಾಧವ ನಾರಾಯಣ	2.11
ಶಂಬಿಕ್ಷಗ್ರಹದ್ವಿತೀಂಬರಧಾರಿ	2.12
ಪರಮಷ್ಠರುಷ ಪರಮಾಸುದೇವ ನಾರಾಯಣ	2.13
ಪರನಾರಾಯಣ ಕರುಣಾವಲೋಕಯ	2.14
ಸಂತತಂ ಸೃಜಾಮಿ ಶ್ರೀಸತ್ಯಾರಾಯಣಂ	2.15
ಮಾಮವ ಸದಾ ನಾರಾಯಣ	2.16
ನಾರಾಯಣಾಯ ನಮೋ ಮಾಧವಾಯ ನಮೋ	2.17
ಧ್ವನಿಸಮಾಧಿಗೋಚರ ನಾರಾಯಣ	2.18
ಶ್ರೀಮಹಾವಿಷ್ಣು ಮನಸ್ಯ ಸೃಜಾಮಿ ನಿರಂತರಂ	2.19
ಚಿಂತಯಾಮಿ ಸಂತತಂ ದೇವಾದಿದೇವ ನಾರಾಯಣಂ	2.20
ಸಚಿದಾನಂದ ಗೋಧಿಂದ ಮುಕುಂದ	2.21
ಭಜಮನಿಶಂ ಮಾಧವ ನಾರಾಯಣಂ	2.22
ವಸ ಮಹ ಕೃದಯೇ ಸದಾ ಶ್ರೀರಮಾಲೋಲುಪ	2.23
ಕರುಣಾಕರ ನಾರಾಯಣ	2.24
ಅಭಿಲಾಂಡಕೋಟಿ ಬ್ರಹ್ಮಾಂಡನಾಯಕ	2.25
ಷಾದಮಾಶ್ರಯಾಮೃತಂ ಷಾಲಯ ಸದಾ	2.26
ಭಾವತರಣ ಪರನಾರಾಯಣ	2.27
ಕಾಶೇಷಭಾಷ್ಯಮಣಿ ಕೋಮಲಾಂಗ ಶುಭಾಂಗ	2.28
ಅಕ್ಷಯಭಲಪ್ರದಾತ ಶ್ರೀಮನ್ನಾರಾಯಣ	2.29
ಪರಮನಿವಂದಿತ ಯದ್ಯುತ್ಯಾಳಾಧಿತ ಅದಿನಾರಾಯಣ	2.30
ಶ್ರೀರಮಾಮನೋದರೆ ಭೂರಿ ಕರುಣಾಕರ	2.31
ಭಜಭಜಾಹನ್ಮಂತ ಶ್ರೀಮನ್ನಾರಾಯಣಂ	2.32
ಭಾವಯಾಮೃತಂ ಪರಿಪಾಲಣ ಮಾಂ ನಾರಾಯಣ	2.33
ನಂದಗೋಕುಲಬಾಲ ಬ್ರಂದಾವನ ಲೀಲ	2.34
ಶ್ರೀ ವಿದ್ಯಾರೂಜಗೋಪಾಲಂ ಭಜೇಹಂ ಸತತಂ	2.35
ದಕ್ಷಣ ದ್ವಾರಕಾಧಿತ ಶ್ರೀ ವಿದ್ಯಾರೂಜಗೋಪಾಲ	2.36

ಕರ್ತವ್ಯನ ವಿವರ	ಕರ್ತವ್ಯನ ಸಂಖ್ಯೆ
ಮಹಾಲಕ್ಷ್ಮೀ ಪರದಪಲ್ಲಭೇ	2.37
ಕಮಲಾಲಯೇ ಕಮಲನಾಭಜಾಯೇ	2.38
ಸಾರಸಾಕ್ಷಿ ಸಕಲಲೋಕಸಾಕ್ಷಿ	2.39
ಗರುಡದ್ವಜ ಭಾಮಿನೀ ಪಾಹಿಮಾಂ	2.40
ಮಾಮವ ಸದಾ ಶ್ರೀಮಹಾಲಕ್ಷ್ಮೀ	2.41
ಕ್ಷೇರಸಾಗರ ನಂದಿನೀ ಮಾಮವಶು	2.42
ಅರುಣಾಂಬಜನಿಲಯೇ ಅಂಬಾಧಿತನಯೇ	2.43
ಪರಿಪಾಲಯಮಾಂ ವನಜಾಯತನೇತ್ರೀ	2.44
ನೀಲಾಯತಾಕ್ಷ್ಮೀ ಸಕಲಲೋಕಸಾಕ್ಷ್ಮೀ	2.45
ದೇವೀ ಮಹಾಲಕ್ಷ್ಮೀ ಹಾಲಯಾಶುಮಾಂ	2.46
ಅಮರೇಶನುತೇ ಅಷ್ಟೈಶ್ವರ್ಯ ಪ್ರದಾತೇ	2.47
ಮಾಧವ ಮನೋನೃಣೀ ಮಂಗಳರೂಪಿಣೀ	2.48
ಪರಿಪಾಲಯ ಮಾಂ ಶ್ರೀ ಮಹಾಲಕ್ಷ್ಮೀ	2.49
ಮಹಾಲಕ್ಷ್ಮೀ ಕಮಲವಾಸಿನೀ	2.50
ಸೃತಮುಖಕಮಲೀ ಅಶ್ರಿತವಶ್ಲೇ	2.51
ಕಲಯೇ ಮಮಕೃದಯೇ ತ್ವಾಂ	2.52
ಪ್ರಜಾಮಾಮ್ಯಹಂ ಶ್ರೀಮಹಾಲಕ್ಷ್ಮೀ	2.53
ಜಲಜನಾಭ ಪ್ರೇಮಲತೇ ನವೋಸ್ತಮೀ	2.54
ವರಮಹಾಲಕ್ಷ್ಮೀ ರಕ್ಷಿಮಾಂ	2.55

ಭಾಗ : 3
(ಭಜನೋಪಯುಕ್ತ ರಚನೆಗಳು)

ರಾಮಕೃಷ್ಣ ಗೋವಿಂದ ನಾರಾಯಣ	3.1
ನಾರಾಯಣ ಪ್ರಭೋ ವಾಲಯ ಮಾಂ	3.2
ನಮೋ ನಾರಾಯಣಾಯ ನಮೋ ವಾಸುದೇವಾಯ	3.3
ನಮೋ ನಾರಾಯಣ ನಮೋ ನಾರಾಯಣ	3.4
ದೇವಾದಿದೇವ ನಾರಾಯಣ ಲಕ್ಷ್ಮೀರಮಣ	3.5
ಭಜಾಮ್ಯಹಂ ಸಂತತಂ ತ್ವಾಮೇವ	3.6
ಸಕಲ ಜಗದಾನಂದಕಾರಕ ನಿರವಧಿಕ ಸುಖಿದಾಯಕ	3.7

ભાગ : 1

સુધી, ભાગ માટે ઇત્યે બૃદ્ધિના
શૈક્ષણિક

1.1 ನಾರಾಯಣ ಸುಪ್ರಭಾತಂ

ರಾಗ : ಚೌಳ

ದಾಸಜನ ಪರಿಪಾಲಕ, ಸುಜನ ಮನೋರಥದಾಯಕ, ವಿಶ್ವನಿಯಮಕ,

ಶೇಷಾಚಲನಾಯಕ ವೆಂಕಟೀಶ, ತವ ಸುಪ್ರಭಾತಂ ।

ಭೂಸುರಾದಿಪ್ರಾಚತ, ಮುನಿಜನಭಾವಿತ, ಸುರಸನ್ಮತ, ಕಾವೇರಿತಟಸಿತ

ಪರಿಮಳ ಕಂಕ್ರೂರೀ ರಂಗನಾಥ, ತವ ಸುಪ್ರಭಾತಂ ।

ವಾಸವಾದ್ಯಮರ ಪಂದಿತ, ವಾರಿಜಾಸಾದಿ ವಿನುತ, ವಿನತಾಸುತ ಸೇವಿತ,

ಕಂಚೆಪ್ರರ ನಿವಿಸಿತ ವರದರಾಜ, ತವ ಸುಪ್ರಭಾತಂ ।

ಭಾಸಮಾನ ಮಣಿಮಹಿಂಧರ, ಕಂಬಿಚಕ್ರಗಢಾಪದ್ಮಕರ, ಪ್ರಮಭರ,

ಯದುಶ್ರೇಲ ವರನಾದಾಯಣ, ತವ ಸುಪ್ರಭಾತಂ

॥೩॥

ದೀನಾತ್ಮಿಹರ, ಹಿತಕರ, ಅಭಯಂಕರ, ಸುಂದರ,

ಪಂಡರಾಪ್ರರ ಹಾಂಡುರಂಗ, ತವ ಸುಪ್ರಭಾತಂ ।

ನಾನಾಭರಣಶೋಭ, ನೀಲಾಭ, ಶ್ರೀರಮಾವಲ್ಲಭ,

ಸಾನಂದನಗರೀ ಸಾರಸನಾಭ, ತವ ಸುಪ್ರಭಾತಂ ।

ಗಾನಾನಂದಕರ, ಶುಭಕರ, ಮನೋಲಾಳಸಕರ,

ಮುರಹರ ಬೇಲೂರು ಚೆನ್ನಕೇಶವ, ತವ ಸುಪ್ರಭಾತಂ ।

ಮಾನಾಪಮಾನಾತೀತ, ಬಲಭದ್ರಸುಭದ್ರಾ, ಸಮೀತ, ಪುನಿತ,

ಪೂರೀಪ್ರರ ಜಗನ್ನಾಥ, ತವ ಸುಪ್ರಭಾತಂ

॥೪॥

ಧ್ಯಾನಸಮಾಧಿಗೋಚರ, ಭಕ್ತವರ್ತನಕರ, ದುರಿತಾಪಹರ,

ದಯಾಪರ ಬದರೀನಾಥ, ತವ ಸುಪ್ರಭಾತಂ ।

ಭಾನುಚಂದ್ರ, ಸುನೇತ್ರ, ಸುರಸನ್ಮತಿ ಪಾತ್ರ, ಸುಚರಿತ್ರ,

ವರಮವಿತ್ರ, ಗೋವಿಂದರಾಜ, ತವ ಸುಪ್ರಭಾತಂ ।

ಅನತಜನ ಮಂದಾರ, ಸೀತಾಲಕ್ಷ್ಮಣ ಪ್ರಾಣಾಧಾರ, ರಘುಕುಲನೀತಾರ,

ಭದ್ರಾಚಲಾಗಾರ ರಾಮಚಂದ್ರ, ತವ ಸುಪ್ರಭಾತಂ ।

ದೀನ ಜನೋದ್ಯಾರ, ನಾನಾಲಂಕಾರ, ಸುಭಗ ಶರೀರ,

ನಾಗಪಟ್ಟಣ ಸುಕುಮಾರ ಸೌಂದರರಾಜ, ತವ ಸುಪ್ರಭಾತಂ

॥೫॥

ಕಾಂತಿಮಯ ಸುಶರೀರ, ನಂದಕಿಶೋರ, ನವತುಲಸೀಹಾರ,

ಉದುಂಬಿ ಶೈಂಗಾರ ಬಾಲಕೃಷ್ಣ, ತವ ಸುಪ್ರಭಾತಂ ।

ಕಾಂತಾ ರುಕ್ಷಿಣೀ ಸತ್ಯಭಾಮಾಸಹ ಸಂಹಾರ, ಗೋಹಿಜಾರ, ಮೇರುಧೀರ,

ಹರಿದ್ರಾತೀರ ಶ್ರೀದಿದ್ಯಾರಾಜಗೋಣಾಲ, ತವ ಸುಪ್ರಭಾತಂ ।

ಆಹಾಂತಿಮನ ವಿದೂರ, ಆಪರಮಿತ ಏರ, ಮಾನವಾಕಾರ,
ಪುರುಷಲವಿದಾರ ಹಾರ್ಥಸಾರಭೇ, ತವ ಸುಪ್ರಭಾತಂ ।
ವೇದಾಂತ ಶತ್ಯೋಽಪದೇಶ, ಭಕ್ತಜನಸಂತೋಷ, ಮಧುರಭಾಷ,
ಗುರುವಚನಪ್ರರಾಧಿಶ, ತವ ಸುಪ್ರಭಾತಂ

॥೪॥

ಶರಣಾತ್ಮಿಹರಣ, ಭಾವೃಕ ವಿಶರಣ, ರಿಪ್ರಭೀಷಣ,
ಹಿಂಡಾಚಲ ಶಿರೋಭೂಷಣ, ತವ ಸುಪ್ರಭಾತಂ ।
ಅರುಣಾಂಬಜಚರಣ, ಸತ್ಯಧರ್ಮಪರಾಯಣ, ಭವಾಂಬುಧಿ ತರಣ,
ಲಕ್ಷ್ಮೀರಮಣ ನಾರಾಯಣ, ತವ ಸುಪ್ರಭಾತಂ ।
ಕರುಣಾಪರಿಪೂರ್ಣ, ಮಂಜುಸಂಭಾಷಣ, ಸಾಧುಸಂರಕ್ಷಣ,
ಭಕ್ತಗಣಭಾವನ ಜನಾರ್ಥನ, ತವ ಸುಪ್ರಭಾತಂ ।
ವರುಣಾಲಯಾನುಗತಪರ್ಣ, ನಾನಾಮಂಜುಳಾಭರಣ, ವರದಾನ ಧುರೀಣ,
ವಿಶ್ವಕಾರಣ ಮುಕುಂದಮಾಧವ, ತವ ಸುಪ್ರಭಾತಂ

॥೫॥

ವಿಕಸಿತಾಂಬುಜ ನಯನ, ಕುಂದಮುಕುಳರದನ, ಜಿತ ಮದನ,
ಫಿಶಿಶಯನ ಮಧುಸೂಧನ, ತವ ಸುಪ್ರಭಾತಂ ।
ಶುಕಸನಕಾದಿಸನ್ನತ, ಭೂರಮಾ ಸಂಗತ, ಸುಚರಿತ,
ವಿಶ್ವವಿಖ್ಯಾತ ಅಚ್ಯುತ, ತವ ಸುಪ್ರಭಾತಂ ।
ನಿಷ್ಕಾಳಂಕ, ಶ್ರೀವತ್ಸಾಂಕ, ಶ್ರಿತಜನಾಕಾಂಕ್ಷೆ ಪೂರಕ,
ಅಸುರಾಂತಕ ಶ್ರೀ ಮಹಾವಿಷ್ಣೇ, ತವ ಸುಪ್ರಭಾತಂ ।
ಪ್ರಕಟಿತ ರೂಪದಿಷ್ಟ, ಭಕ್ತಜನ ವೃತ್ತಕೃದೈವ, ದಾಸಜನ ಸೇವ್ಯ,
ದೇವಾದಿದೇವ ವಾಸುದೇವ, ತವ ಸುಪ್ರಭಾತಂ

॥೬॥

(ಇತಿ ಶ್ರೀಪ್ರಭು ಶ್ರೀನಿವಾಸ ವಿರಚಿತ ಶ್ರೀಮಾನ್ನಾರಾಯಣ ಸುಪ್ರಭಾತಂ ಸಮಾಪ್ತಂ)

1.2 ಶ್ರೀರಾಮ ಸುಪ್ರಭಾತಂ

ರಾಗ : ಬೌಳ

ರಘುಕುಲನೇತಾರ, ದಶರಥಕುಮಾರ, ಜಾನಕೀವಾಗಣಾಧಾರ,
ಕೌಸಲ್ಯನಂದಕರ ರಾಮಚಂದ್ರ, ತವ ಸುಪ್ರಭಾತಂ ।
ಜಗನ್ಮೋಹನಾಕಾರ, ಯೋಗಿಮನಸಂಚಾರ, ಶ್ರೀತಾಲಂಕಾರ,
ಧರ್ಮಸಂಸ್ಕಾರಸಕರ ರಾಮಭದ್ರ, ತವ ಸುಪ್ರಭಾತಂ ।
ಅಭಜಾಲ ವಿದಾರ, ನತಜನ ಮಂಡಾರ, ಅಪರಿಮಿತ ಏರ,
ವಾಂಭಿಷಫಲಪ್ರದಕರ ರಾಮಚಂದ್ರ, ತವ ಸುಪ್ರಭಾತಂ ।

ವಿಗಳತ ಮಹಾಮೋಹಾಂಥಕಾರ, ಸಾಗರಾರ್ಥಿಕ ಗಭೀರ, ಸುಭಗ ಶರೀರ,
ಅನುಪಮ ಸುಗುಣಕರ ರಾಮಭದ್ರ, ತವ ಸುಪ್ರಭಾತಂ ॥೧॥

ಸಹಿತಲಸಿವನಮಾಲಾಧರ, ಮನೋಲಾಳಸಕರ, ನಿರತಿಶಯ ಸುಂದರ,
ಸುರಮುನಿಭಯಹರ ಶ್ರಂಗಾರರಾಮ, ತವ ಸುಪ್ರಭಾತಂ ।
ಭವಪಾಶಹರ, ಧ್ಯಾನಸಮಾಧಿಗೋಚರ, ಭಕ್ತಪರ್ವತರ,
ಸಾಧುಸಂರಕ್ಷಣಕರ ಪರಮೋದಾರ ರಾಮ, ತವ ಸುಪ್ರಭಾತಂ ।
ಅವನಿಜಾ ಮನೋಹರ, ಗಾನವಿನೋದಕರ, ದಿನದಯಾಪರ,
ಶರಚಾಪಥರ ರಣಧೀರ ರಾಮ, ತವ ಸುಪ್ರಭಾತಂ ।
ಭುವನ ಮಂಗಳಕರ, ದಾನವಕುಲ ಭೀಕರ, ದುರಿತಾಪಹರ,
ಶಾಂತಿಸಂಧಾನೋತ್ಸಾಹಕರ ಜಗದೋದ್ಯಾರ ರಾಮ, ತವ ಸುಪ್ರಭಾತಂ ॥೨॥

ಮರಕತಮಣಿಶ್ಯಾಮ, ಘೃಗಮದ ಸುಲಲಾಮ, ರವಿಕುಲಾಭ್ರಿಸೋಮ,
ಅಪ್ರತಿಮ ಮಹಿಮ ಕೋಡಂಡರಾಮ, ತವ ಸುಪ್ರಭಾತಂ ।
ಸುರರಿಪುಗಣ ಭೀಮ, ಬಂಧುಜನಪ್ರೇಮ, ಪರಿಪೂರ್ಣ ಶಾಮ,
ಪರಮಪುರುಷೋತ್ಮೇಶ ರಘುರಾಮ, ತವ ಸುಪ್ರಭಾತಂ ।
ನಿರುಪಮಗುಣಸೋಮ, ತಾಮಸಗುಣ ವಿರಾಮ, ಸಾಕೀಶಧಾಮ,
ಅತುಲಿತ ಪರಾಕ್ರಮ ಅಯೋಧ್ಯಾರಾಮ, ತವ ಸುಪ್ರಭಾತಂ ।
ಪರದಾನ ನಿಸ್ತೀಮ, ಭವಪಾರಕನಾಮ, ಲೋಕಾಭಿರಾಮ,
ತ್ರಿಭುವನ ಸಾರ್ವಭೌಮ ದಾತರಧಿರಾಮ, ತವ ಸುಪ್ರಭಾತಂ ॥೩॥

ಕೌಶಿಕಮಬಿ ಸಂರಕ್ಷಣ, ಘೋರತಾಟಕಾ ದಮನ, ಅಹಲ್ಯಾಶಾಪ ವಿಮೋಚನ,
ಪರಮನಿವಂದಿತ ಕಲ್ಯಾಣರಾಮ, ತವ ಸುಪ್ರಭಾತಂ ।
ಪಶುಪತಿ ಮಹಾಧನುಭರಂಜನ, ರಾಕಾಚಂದ್ರನಿಭಾನನ, ಸರಸೀರುಹ ಲೋಚನ,
ಮೈಥಿಲೀ ಮನಮೋದಿತ ಲಾವಣ್ಯ ರಾಮ, ತವ ಸುಪ್ರಭಾತಂ ।
ಪರಭುರಾಮದರ್ಶ ವಿಂಡನ, ಆದರ್ಶ ದಾಂಪತ್ಯ ಜೀವನ, ಸುಕೀಶಜನ ಮನರಂಜನ,
ಪ್ರೇಮಾದರ್ಶಭರಿತ ಕಾರುಣ್ಯರಾಮ, ತವ ಸುಪ್ರಭಾತಂ ।
ದಶರಥಪಚನ ಪರಿಪಾಲನ, ಸೀತಾಸೌಮಿತ್ರಿಸದ ನಿಗರಮನ ತ್ರಿಯಗುಹರಾಜ
ಸಂಮಿಲನ, ಗಂಗಾತರಣ ರಾಮ, ತವ ಸುಪ್ರಭಾತಂ ॥೪॥

ಚತ್ರಹೂಡಾದಿ, ನಿಕೀತನ, ಮಂದಾಕಿನೀ ಸಜಲ ಜಲಕೀಡನ, ಹಿತ್ಯನಿಧನ
ಸುಶೋಚನ, ಜಟಾಮುಕುಟ ರಾಮ, ತವ ಸುಪ್ರಭಾತಂ ।

ಭಾರತ್ಯಭರತ ಪ್ರಮಾಲಿಂಗನ, ಗುರುವಸಿಷ್ಟ್ಯಾದಿ ಬೋಧನ, ಪರಿಶ್ರ,
ಹಾದುಕ ಪ್ರದಾನ, ವಿಷಿಸವಾಸ ವಿನೋದ ಕಾಂತಾರಾಮ, ತವ ಸುಪ್ರಭಾತಂ ।
ಅತ್ಯೇ ಅನನ್ಯಾಯಾ ಸ್ತ್ರಿಯದರ್ಶನ, ಮಿಷಣವೃಂದಾದಿ ಸ್ನೇಹಿತಾಚನ,
ದಂಡಕಾರಣ್ಯ ಪ್ರಪ್ರೇರನ, ಮುನಿರಕ್ಷಣ ದೀಕ್ಷಾರಾಮ, ತವ ಸುಪ್ರಭಾತಂ ।
ಶತ್ರುವಿರಾಧ ವಿದಳನ, ಶರಭಂಗ ಸುತೀಕ್ಷ್ಯಾಶ್ರಮಾಗಮನ, ಆಗಸ್ತ್ಯದತ್ತ
ವಿಷ್ಣುಖಾಪ ಧರಣ, ಧೀರಾಗ್ರಗಣ್ಯರಾಮ, ತವ ಸುಪ್ರಭಾತಂ ॥೩॥

ಪೆಂಚವಟೀತಬಿ ಸದನ, ಶೂರ್ವಣಾಖಾಂಗ ಹರಣ, ವಿರದೂಷಣಾದಿ ಸಂಹರಣ,
ಸೀತಾಪ್ರಯಾಲಿಂಗಿತ ರಾಮ, ತವ ಸುಪ್ರಭಾತಂ ।
ಸುಂದಾತ್ಜಿ ಸೂದನ, ಸೀತಾವಿರಹ ಪೇದನ, ಜಟಾಯುಗತ ಸಂತಾಪನ,
ಕೊಂಫೋಡಿಕ್ತ ರಾಮ, ತವ ಸುಪ್ರಭಾತಂ ।
ಕಬಂಧಬಾಹುಜ್ಯೇರನ, ಕಬರಿದತ್ತ ಘಲಾರನ, ಪವನಸುತ ಸಮಾಗಮನ,
ಸುಗ್ರೀವಾಭಿಷ್ಯದ ರಾಮ, ತವ ಸುಪ್ರಭಾತಂ ।
ಇಂದ್ರಸೂನೆ ವಾಲಿವಿಮರ್ದನ, ಭವ್ಯಚೂಡಾಮಣ ದರ್ಶನ, ಪರಿವೃತ್ತ
ಖುಷ್ವಾನರ ಸೇನಾ, ವಿಭೀಷಣಾಭಯಪ್ರದ ರಾಮ, ತವ ಸುಪ್ರಭಾತಂ ॥೪॥

ಸುದಭಾಸರ್ಣ ಶಯನ, ಪರ್ವತಸೇತು ರಚನ, ಲಂಕಾಪುರಾಗಮನ,
ಸಮರಭಯಾನಕ ರಣಘಂಗವ ರಾಮ, ತವ ಸುಪ್ರಭಾತಂ ।
ಮುದಮತ್ತ ಕುಂಭಕಣ ಹರಣ, ರಾವಣಾಸುರ ಮಥನ, ಜ್ಞಾಲನಪ್ರಕೃತ
ಸೀತಾ ಸ್ವೀಕರಣೆ, ಅಜಭವಪುರೇಖಾದಿ ವಿನುತ ಪಾವನರಾಮ, ತವ ಸುಪ್ರಭಾತಂ ।
ಅದ್ವಿತೀಯ ಪೃಥ್ವೀಯಾನಾರೋಣ, ಅಯೋಧ್ಯಾ ಪುನರಾಗಮನ, ಬಂಧುಮಿತ್ರ-
ತೋಷಣ, ಹಣ್ಣಾಭಿಷಿಕ್ತ ರಾಜಾರಾಮ, ತವ ಸುಪ್ರಭಾತಂ ।
ವಿದಿತ ಪ್ರಜಾಪರಿಪಾಲನ, ಸೀತಾವಿಯೋಗ ಅನುತಾಪನ, ಪೃತ್ರಲವಕುತ
ಜನನ, ವೈಷ್ಣವರೂಪಾಂತರಾಧ್ಯಕ್ಷ ಪರಬ್ರಹ್ಮರಾಮ, ತವ ಸುಪ್ರಭಾತಂ ॥೫॥
(ಒಂತಿತ್ಯಾಜ್ಯ ತ್ರೀಣಾಸ ವಿರಚಿತ ತ್ರೀರಾಮ ಸುಪ್ರಭಾತಂ ಸಮಾಪ್ತಂ)

1.3 ಶ್ರೀಕೃಷ್ಣ ಸುಪ್ರಭಾತಂ

ರಾಗ : ಚೌಳ

ಗೋವಧನ ಗಿರಿಧರ, ಗೋಟಿಕಾ ಮನೋಽರೆ, ಗೋಕುಲಾಂಬಧಿ ಸುಧಾಕರ, ಗೋವವೇಷ
ಧರ ಗೋವಿಂದ ಗೋಪಾಲಕೃಷ್ಣ, ತವ ಸುಪ್ರಭಾತಂ ।
ದೇವರಾಜದರ್ಶ ದಮನಕರ, ದೇವಕೀ ಸುಪುರುಷ, ದೇಮಿಕಾಸುರ ಪ್ರಹಾರ, ದೌಪದಿ
ಮಾನಸಂರಕ್ಷಕ ದ್ವಾರಕಾಧಿಕ ಶ್ರೀಕೃಷ್ಣ, ತವ ಸುಪ್ರಭಾತಂ ।

ಪಾವನ ಪರಮಾದ್ಯತಾಕಾರ, ಪಾಂಡವಕಲ್ಮಾಧ್ವರ, ಪ್ರಲಂಭಾಸುದಾದಿ ಸಂಹಾರ,
 ಪರಮ ಕರುಣಾಕಾಗರ ಶ್ರೀಕೃಷ್ಣ, ತವ ಸುಪ್ರಭಾತಂ ।
 ಭಾವನಾತಿದೂರ, ಬಾಹುಬಲಾತಿಶಯವೀರ, ಬಾಣಸುರ ಮದಾಪಹಾರ,
 ಭಾಗವತ ವೃತ್ತಾಳಾಪುರುಷ ಶ್ರೀಕೃಷ್ಣ, ತವ ಸುಪ್ರಭಾತಂ ॥೧॥

ಆರುಣಾಷ್ಟಕರಸಯುತ ಅಧರ, ಆಫಾಸುರ ದಿದಾರ, ಆಬ್ಜಾಸನಕೃತ ಮಾಯಾ ವಿಭಂ
 ಜನಕರ, ಅನುಪಮಾಸಂದಕಾರಕ ಶ್ರೀಕೃಷ್ಣ, ತವ ಸುಪ್ರಭಾತಂ ।
 ನಿರತಿಕರು ಸದ್ಯಾಳಾಪುರ, ನವಮುಲಸೀ ಪನಮಾಲಾಧರ, ನವನಿತಿಚೋರ,
 ಪಂದಗೋಪಕರೋರ ಶ್ರೀಕೃಷ್ಣ, ತವ ಸುಪ್ರಭಾತಂ ।
 ಮುರುಳಿಗಾನ ವಿಸೋದ್ದರ, ಮುರಸರಹಾಸುರದ್ಯರ, ಮಥುರಾಪುರಜನ ನೇತ್ಯಾನಂ
 ದಕರ, ಮುಗ್ರುಮಯೂರಪಿಂಧಾಲಂಕೃತ ಶ್ರೀಕೃಷ್ಣ, ತವ ಸುಪ್ರಭಾತಂ ।
 ವರುಣಾಲಯಾನುಗತ ನೀಲತರೀರ, ಪ್ರೌಢಮಾಸುರ ವಧಕರ, ವೃಂದಾವನ ವಿಷಿನ
 ಏಹಾರ, ವಿಶ್ವಲೀಲಾಳಾಟಕ ಸೂತ್ರಧಾರ ಶ್ರೀಕೃಷ್ಣ, ತವ ಸುಪ್ರಭಾತಂ ॥೨॥

ಕಂಟಕ ಕಂಡಾಬಿ ವಿಭೇದನಕರ, ಕರಿಕುವಲಯಾಪೀಡ ಭೇದನಕರ, ಕುರುಕುಲ
 ಕುತಾರ, ಕಾಳಿಂಗಘರಣಾತಲ ನರ್ತಕ ಶ್ರೀಕೃಷ್ಣ, ತವ ಸುಪ್ರಭಾತಂ ।
 ಚಂಚಲಜಾರು ಕುಟಿಲಕುಂಡಲಭರ, ಭಾಣೂರಮುಖ್ಯಾಕಾಮಲ್ಲ ಪ್ರಹಾರ, ಚಂದನ
 ಸುಗಂಧಾದಿ ಲ್ಯಾಂಕರ, ಚರಾಚರಾವಿಲ ದಯಾಪರ ಶ್ರೀಕೃಷ್ಣ, ತವ ಸುಪ್ರಭಾತಂ ।
 ರಂಜಿತ ಮನಮೋಹನಕಾರ, ಯಾಧಾಮುಖಿಂದುಚೆಕೋರ, ಯಾರಲೀಲಾಸ್ಯಕೃಷ್ಣ ಪಂಡ
 ತರ, ದುಕ್ಕಣಿ ಸತ್ಯಭಾಮಾಸಮೀಕ್ರ ವಿರಾಜಮಾನ ಶ್ರೀಕೃಷ್ಣ, ತವ ಸುಪ್ರಭಾತಂ ।
 ಸಂಡಾಧುಜನಕ್ಕೇಮ ಚಿಂತನಾಪರ, ಸಕಲಸಂತಾಪದುರಿತ ನಿವಾರ, ಸತೀ ಸುಭೇದ್ರಾ
 ತಿ, ಗುಸಮೋದರ, ಸುವಿಶಾಂತಿನಿಲಯ ಶ್ರೀಕೃಷ್ಣ, ತವ ಸುಪ್ರಭಾತಂ ॥೩॥

ಆಗಮನಿಗಮಾದಿ ತತ್ತ್ವಾರ, ಆಷ್ವಾದಮಯ ಸುಲಲಿತಾಕಾರ, ಆಯುರಾರೋಗ್ಯ
 ವಧಕಕರ, ಆಶ್ರಿತಜನಾಕಾಂಕ್ಷಪೂರಕ ಶ್ರೀಕೃಷ್ಣ, ತವ ಸುಪ್ರಭಾತಂ ।
 ಉಮಾಪತಿ ಸಮಾಧಿಗೋಚರ, ಉಗ್ರಸೇನ ವೃನರಾಜ್ಯಾಧಿಪತಕರ, ಉನ್ನತೋನ್ನತ
 ಮಹಿಮಾತಿಶಯಕರ, ಉದ್ರಘಾದ್ಯಪಾಸಿತ ಶ್ರೀಕೃಷ್ಣ, ತವ ಸುಪ್ರಭಾತಂ ।
 ಕಮನೀಯ ಕಂಬಕಂಧರ, ಕೋಮಲಮಗಳ ಮಾಲಾಧರ, ಕಲಿಕಲ್ಲಷತಿಮಿರ
 ಭಾಸ್ಯರ, ಕೀರ್ತಿದೈತ್ಯಾದಿ ಕಾಲಾಂತರ ಶ್ರೀಕೃಷ್ಣ, ತವ ಸುಪ್ರಭಾತಂ ।
 ಯಮುನಾತಿರೆ ಸಂಖಾರ, ಯದುಕುಲ ನೇತ್ಯಾರ, ಯಾತ್ರಾಧಿಪತು ತಾಪವಿಮೋಚನ
 ಕರ, ಯತ್ಕೋಡಾಮತ ಪ್ರತ್ಯಾಂತಲ್ಯಾಸಂದರ್ಶಕ ಶ್ರೀಕೃಷ್ಣ, ತವ ಸುಪ್ರಭಾತಂ ॥೪॥

ತರಳತ ಲಸತ್ತುಂಡಲಧರ, ತ್ಯಾವತ್ತೆ ಮಾರ್ಗಾಂತಕರ, ತಪಸಜನ ಮನೋ
ಲ್ಯಾಸಕರ, ತಿಭುವನ ಸಾರ್ವಭೌಮ ಶ್ರೀಕೃಷ್ಣ, ತವ ಸುಪ್ರಭಾತಂ ।
ನಿರುವಮ ಶುಭಮಂಗಳಕರ, ಸ್ವಗರಾಜ ಶಾಪಶಮನಕರ, ಸ್ವಪವರ ಮುಚುಕುಂದ
ಹಿತಕರ, ನಿಜತಕ್ಷ್ಯ ನಿರೂಪಿತ ಗೀತೋಪದೇಶಕ ಶ್ರೀಕೃಷ್ಣ, ತವ ಸುಪ್ರಭಾತಂ ।
ವರಮಣಿಚಿತ ಮಂಟಪಧರ, ವಿದುರವಂದಿತ ಪದಯಾಗಕರ, ವಿಶ್ವರೂಪ ಪ್ರಕ
ಟಿತಕರ, ವಿಪ್ರವನಿತಾ ನಿವೇದಿತಾನ್ಯ ಸಂತುಷ್ಟಿತ ಶ್ರೀಕೃಷ್ಣ, ತವ ಸುಪ್ರಭಾತಂ ।
ಸುರುಚಿರ ತಿಲಕಾಂಚಿತ ಶೋಭಾಕರ, ಸಾಂದಿಪಸುತ ಪ್ರನರ್ಜಿವತಕರ, ಸೌಭರಿಮಾನಸ್ಯ
ಸಾಲ್ಪೂರ್ಧಮ ದ್ವಾಂಸಕರ, ಸಮಯೋಚಿತ ಸುಮಧುರಭಾಷಿತ ಸುಚತುರ
ಶ್ರೀಕೃಷ್ಣ, ತವ ಸುಪ್ರಭಾತಂ ॥೫॥

ಉತ್ಪಮೋತ್ತಮ ಪ್ರರುಣಾಕಾರ, ಉಲೂಬಿಲ ನಿಬಂಧಿತಕರ, ಉನ್ನಗ್ರ್ರ ಪ್ರವತ್ತಿತ
ಶಿಕ್ಷಾಕರ, ಉತ್ಸಂಪ್ರಾ ಉದಾರಭಾವಪೂರಿತ ಶ್ರೀಕೃಷ್ಣ, ತವ ಸುಪ್ರಭಾತಂ ।
ಮೃತ್ಯುಭಯ ಪರಿಹಾರ, ಮತಿಹಿನಜನಮನ ವಿದೂರ, ಮದಮತ್ತ ರಿಪ್ರೇಗ್ರಿ ಭಯಂ
ಕರ, ಮಂದಸ್ಯಾನನ ಮುಕುಂದಮಾಧವ ಶ್ರೀಕೃಷ್ಣ, ತವ ಸುಪ್ರಭಾತಂ ।
ಶತಮಾನ ಸುಂದರ, ಶೋಕಮೋಹ ಭಯಾಪದರ, ಶಂಗಾರ ಲೀಲಾರಸಭರ, ಶ್ರೀ
ವೈಷ್ಣವ ಶ್ರೀನಿವಾಸ ಭಕ್ತಿಮುಕ್ತಿ ವರಪ್ರಸಾದಕ ಶ್ರೀಕೃಷ್ಣ, ತವ ಸುಪ್ರಭಾತಂ ।
ಸತ್ಯಧರ್ಮಾನುಷ್ಯಾನುಕರ, ಸಿತದೇಸನ ಭಾಸುರ, ಸವಿಸುಧಾಮ ಪ್ರಯಾಲಿಂಗಿತಕರ,
ಸಪ್ರಗಿರಿಸಿತ ವಂಕಟೀಶ ಅಚಾರವಾರಸ್ವರೂಪ ಶ್ರೀಕೃಷ್ಣ, ತವ ಸುಪ್ರಭಾತಂ ॥೬॥
(ಇ ಶ್ರೀವೈಷ್ಣವ ಶ್ರೀನಿವಾಸ ವಿರಚಿತ ಶ್ರೀಕೃಷ್ಣ ಸುಪ್ರಭಾತಂ ಸಮಾಪ್ತಂ)

1.4 ಶ್ರೀ ಶಾರದಾ ಸುಪ್ರಭಾತಂ

ರಾಗ : ಬೌಳ

ಶೋಕಮೋಹಭಯ ನಿಧಾರಿತಾ, ಶುಕಸನ್ತಾದಿಯತಿವರ ಭಾವಿತಾ, ಶ್ರವಣಕಿರ್ತನಾದಿ
ಶೋಷಿತಾ, ಶುಭ್ರಶುಕ್ಳಂಬರಮೋಭಿತ ಶ್ಯಂಗೇರಿ ಶಾರದಾಂಬಾ, ತವ ಸುಪ್ರಭಾತಂ
ವಾಕ್ಯಾಸನಾದಿ ದೇವಮಿನುತಾ, ವೃಣಾಜನ ಪರಿಷಾಲಿತಾ, ಪರಮಾನುಗ್ರಹಭರಿತಾ,
ವಂಕಜಾಸನ ಪ್ರೀತಿವಾತ್ರ, ಪರದೇವತಾಂಬಾ, ತವ ಸುಪ್ರಭಾತಂ ।
ಮೂಕವಾಕ್ಯದಾನ ವಿಷ್ಯಾತಾ, ಮರಾಳಯಾನಾರೋಹಿತಾ, ಮನಿಮನೋಲಾಸಿತಾ,
ಮಂದಾರ ಕುಸುಮಾಚರ್ತ ವರಂಗ್ರೇವತಾಂಬಾ, ತವ ಸುಪ್ರಭಾತಂ ।
ರಾತಾಶಿಕಲಾಯಿತಾ, ರಮಣಯ ಸುಚರಿತಾ, ರತ್ನಮಣಮಾಲಾಲಂಕೃತಾ,
ರಾಜೇವಾಸನ ರಂಜಿತ ಜಗದಂಬಾ, ತವ ಸುಪ್ರಭಾತಂ ॥೭॥

ಆನಂದಾಮೃತ ವರ್ಷಿಣೀ, ಅಣಮಾದಿ ಸದ್ಗುಪ್ರದಾಯಿನೀ, ಅಗಮನಿಗಮಾಂತ
 ರಂಗಿಣೀ, ಅನುಮಂಗಣತಾಲಿನೀ ಅಂಬುಜಾಸನ ರಾಜ್ಯೇ, ತವ ಸುಪ್ರಭಾತಂ ।
 ಗಾನಕಲಾ ಪ್ರದಶಿಂಹಿನೀ, ಗಂಧಾಪ್ರಪಂಭರಿತಮಾಲಾ ಶೋಭಿನೀ, ಗಜರಾಜಗಾಮಿನೀ,
 ಗುರುತರ ಗಡ್ಯಗಿತೆ ನಿರೂಪಿಣೀ ಶ್ರೀವಾಣಿ, ತವ ಸುಪ್ರಭಾತಂ ।
 ಮಾನೆನೀಯ ಮೃದುಹಾಸಿನೀ, ಮುಕ್ತಿಮಾರ್ಗ ದಶಿಂಹಿನೀ, ಮಥುರರ ವೇಣೀ,
 ಮಹನೀಯ ನಾರೀಶರೋಮನೀ, ತವ ಸುಪ್ರಭಾತಂ ।
 ವೇಣುಮೃದಂಗತಾಳಮೋದಿನೀ, ವಿವಿಧ ವಾದ್ಯನಾದ ರಸಾಸ್ಯಾದಿನೀ, ವಾಕ್ಯ
 ರಚನಾ ಶಕ್ತಿದಾಯಿನೀ, ವೀಣಾಪ್ರಸ್ತರಮರ್ಗಮಾಲಾದೃತವಾಗೀ, ತವ ಸುಪ್ರಭಾತಂ ॥೫॥

ಇತಿಹಾಸ ಪುರಾಣದಿ ವಿಶ್ವಾಸಿನೀ, ಇಪರೇಶ್ವರೋಕ ಸುಖಿದಾಯಿನೀ, ಇನ್ಕೋಟ
 ಸಂಕಾತಿನೀ, ಶಾಸ್ತ್ರತ ಘಲದಾಯಕ ಇಂದುಮತೀ, ತವ ಸುಪ್ರಭಾತಂ ।
 ಕತಿಪಯಕಲಾವಿಭೂಷಣಿ, ಕಾವ್ಯನಾಟ್ಯಲಂಕಾರ ರಸಿಕರಂಜನೀ, ಕವಿದನ
 ಭಾವನಾವೇಶಿನೀ, ಕಮನೀಯ ಕಾಂತಿಮತೀ, ತವ ಸುಪ್ರಭಾತಂ ।
 ಚತುರ್ವರ್ಗ ಪುರುಷಾರ್ಥ ಪ್ರದಾಯಿನೀ, ಚಂತಿತಾರ್ಥದಾಯಕ ಚಂತಾಮಣೀ,
 ಚ್ಯಾಕ್ಸೆನ್ಸ್‌ಲಾಸ್‌ಕಾರಿನೀ, ಚತುರಾನನ ನಾಯಕೀ ಬಾರುಮತೀ, ತವ ಸುಪ್ರಭಾತಂ ।
 ಸತತಾತ್ಮಿತಜನ ಪರಿಪಾಲಿನೀ, ಸತ್ಯಗುಣಾಭಿಲಾತಿನೀ, ಸತ್ಯಧರ್ಮೋಪದೇಶಿನೀ,
 ಸಕಲವಿದ್ಯಾ ವಿಶಾರದಾ ಸುಜ್ಞಾಪಮತೀ, ತವ ಸುಪ್ರಭಾತಂ ॥೬॥

ಭರಿತ ಕರುಣಾಭವನೀ, ಭವಭಯಹರಣೀ, ಭಾಸುರ ರುಚಿಭರಣೀ, ಭೂರಿ
 ಭಾಗ್ಯದಾಯಕ ಭಗವತೀ, ತವ ಸುಪ್ರಭಾತಂ ।
 ವರಮಾಗ್ನಿಭೂಷಣೀ, ವರಮುನಿವಂದಿತ ಚರಣೀ, ವಿನತಾತ್ಮಿತಜನ ವರ
 ವಿಶರಣೀ, ವನಚಾಸನಾದಿ ವಿನುತ ವೇದವತೀ, ತವ ಸುಪ್ರಭಾತಂ ।
 ವಿರಹತಾವ ವಿದಾರಿಕೇ, ವಿಗಳಿತ ಮಾಯಾಕಾಯಾರ್ಚರಣೀ, ವಿಮಲ ವಿಜಾಪು
 ಪ್ರದಾಯಿನೀ, ವಿಶ್ವವಿಶ್ವಾತಾ ವಿದ್ಯಾವತೀ, ತವ ಸುಪ್ರಭಾತಂ ।
 ಸರಸಿಜಲೋಚನೀ, ಸರಸೀರುಹಾಸನೀ, ಸುರುಚಿರ ರದನೀ, ಸಕಲ
 ಸೌಭಾಗ್ಯದಾಯಕ ಸರಸ್ವತೀ, ತವ ಸುಪ್ರಭಾತಂ ॥೭॥
 (ಇತಿ ಶ್ರೀಷ್ವಾಂಪ ಶ್ರೀನಿವಾಸ ವಿರಚಿತ ಶ್ರೀಉರಾರಢ ಸುಪ್ರಭಾತಂ ಸಮಾಪ್ತಂ)

1.5 ಶ್ರೀ ಮಹಾಲಕ್ಷ್ಮೀ ಸುಪ್ರಭಾತಂ

ರಾಗ : ಬೌಳ

ಕ್ಷೇರಸಾಗರ ನಂದಿನೀ, ಶ್ರೀತಜನಪ್ರೋಣಿನೀ, ಶ್ರುವಣ ಶುಕ್ರವಾರ ಪ್ರತಫಲದಾಯಿನೀ,
 ಶ್ರೀಮಹಾವಿಷ್ಣುವಕ್ಷೋಽವಿಹಾರಿಣೀ ಶ್ರೀ ಮಹಾಲಕ್ಷ್ಮೀ, ತವ ಸುಪ್ರಭಾತಂ ।

ದಾರಿದ್ರ್ಯದುಪಾದಿ ನಿವಾರಣೆ, ಧನರ್ಥಾನ್ಯಸಂಪತ್ತಿದಾಯನಿ, ದುರಿತೋಷವಾರಿಗೇ,
ದಯವಿಧಿ ದಾಮೋದರ ಸದಧರ್ಮಿಗಳೇ ಧನಲಕ್ಷ್ಯೇ, ತವ ಸುಪ್ರಭಾತಂ ।
ಭೂರಿಶುಭಮಂಗಳಕಾರಿಗೇ, ಭೂಸುರಾದಿ ಭಾವಿತ ಮಾನಿನಿ, ಭಾಸುಕೋಟಿ ಸಂ
ಕಾರಿಗೇ, ಭೂಭಯಹರ ಭೂಪಾಲ ಭಾಪಾಮಣೆ ಭಾಗ್ಯಲಕ್ಷ್ಯೇ, ತವ ಸುಪ್ರಭಾತಂ ।
ಹಾರಿಜಾಸನ ಜನನಿ, ವರಮನಿವಂದಿತ ವರಮಣಿನಿ, ವಾಸಂಧ್ವಮರಣತ ವರಮ
ಹಾನಿ, ವೃಷ್ಣಿಂತ ವಾಸುದೇವ ಮನೋವಿಕಾಸಿನಿ ವರಲಕ್ಷ್ಯೇ, ತವ ಸುಪ್ರಭಾತಂ ॥೧॥

ಅಂತರ್ಭೂತಿ ಸ್ವರೂಪಿಗೇ, ಅಮಿತಾನಂದಾಪ್ಯತ ವರ್ಷಿಗೇ, ಅನುಪಮಾನುರಾಗಾನ್ನಿತ
ವಿಷ್ಣುಗೇ, ಅಂಬಿಧಿತಯನ ಅಂಬಿಜನಾಭ ಅತ್ಯಾಧಾರಿಗೇ ಅಂತಲಕ್ಷ್ಯೇ, ತವ ಸುಪ್ರಭಾತಂ
ಕಂಜದಳಾಯತಲೋಬೆನಿ, ಕರುಣಾರಸವ್ರವಾಹಿನಿ, ಕಮನಿಯ ಕುಂತಲವೇಣೇ ।
ಕರುಣಾಂಧಿ ಕೇರವ ಕಾಂತಾಮಣೇ ಕನಕಲಕ್ಷ್ಯೇ, ತವ ಸುಪ್ರಭಾತಂ ।
ಗಂಧ ಸುಗಂಧಾದಿ ಸುವಾಸಿನಿ, ಗಾಂಗೇಯ ವಸನಧಾರಿಗೇ, ಗುರುತರ ವರಮಿರಣ
ಭಾಲಾತಿನಿ, ಗರುಡಗಮನ ಗದಾಗ್ರಜ ಗೃಹಿಗೇ ಗಜಲಕ್ಷ್ಯೇ, ತವ ಸುಪ್ರಭಾತಂ ।
ಮಂಜುಳಾಭರಣ ಭೂಷಿಗೇ, ಘೃದುಮಧುರ ಭಾಷಿಗೇ, ಮಹಾಪಾಪ ವಿಮೋಚನಿ,
ಮಧುಕ್ಷೀಂಬಾರಿ ಮಾಧವ ಮನೋನ್ಯಣೇ ಮೋಕ್ಷಲಕ್ಷ್ಯೇ, ತವ ಸುಪ್ರಭಾತಂ ॥೨॥

ವೈಂದರಿಕ ಪ್ರಭಾವಿತಾಸಿನಿ, ಹಾದವಂಕಜ ನರಜಣಾಲಿನಿ, ವಹಿವೃತ್ತಾ ಶಿರೋಷುಗೇ,
ಪ್ರಣರ್ಜನವರಿಮಾಲಕವರದರಾಜ ಬಿಂಬಿಪ್ರಣಯನಿ ಪರುನಡೇವಿ, ತವ ಸುಪ್ರಭಾತಂ ।
ರಂಜಿತ ಕಮಲದ್ವರ್ತಮಾನೇ, ರಮ್ಮರತ್ನಕಂಬುಕಧಾರಿಗೇ, ರಾಜಾಧಿರಾಜಾಚಿರತ
ಚರಣನಾಲಿನಿ, ರಾಜೀವಲೂಳಿನಿ, ರಮಣೇ ರಮಾದೇವಿ, ತವ ಸುಪ್ರಭಾತಂ ।
ಶೈಂಗಾರಲೀಲಾ ವಿನೋದಿನಿ, ಶಾಂತಶಿಲಸೌಮ್ಯತಾದಿ ಸದ್ಗುಣಾಲಿನಿ, ಶಂಖಿನಿ
ನಾದಮೋದಿನಿ, ಶರಣತೀಕರಣಭ್ರಂಧರ ಪ್ರತ್ಯೇಕಲಙ್ಘಾನಿ ಶ್ರೀದೇವಿ, ತವ ಸುಪ್ರಭಾತಂ
ಸಂತಾನ ಸೌಭಾಗ್ಯದಾಯಿನಿ, ಸುಮಾಂಗಲ್ಯಾದಿ ತೋಳಿನಿ, ಸಂತಸಾಧುಜನಾವಿ
ಲಾದರಣೇ, ಸೇತುರಾಮ ಅಂತರಂಗಿಗೇ ಸಿತಾಲಕ್ಷ್ಯೇ, ತವ ಸುಪ್ರಭಾತಂ ॥೩॥
(ಇಂ ತ್ವಿಷ್ಣ್ವ ತ್ರಿಖಾಸ ವಿರಚಿತ ತ್ರಿಮಹಾಲಕ್ಷ್ಯೇ ಸುಪ್ರಭಾತಂ ಸಮಾಪ್ತಂ)

- 1.6 ಪಾರ್ವತಿ ಪರಮೇಶ್ವರೀ ಸುಪ್ರಭಾತಂ ರಾಗ : ಬೌಳ
ಅರಾಧಿತಾವಿಲ ಜನಾಭಿಷ್ಠಕರೀ, ಅಮಿತಾನಂದಕರಿ, ಅಭಯಂಕರೀ, ಅದಿಪರಾಶಕಿ
ಅವಿಲಾಂಡೇಶ್ವರಿ, ತವ ಸುಪ್ರಭಾತಂ ।
ಚಾರುಶಳಾಂಕ ಕಲಾಧರಿ, ಚಂಡಮುಂಡರಿಪ್ರಕ್ಷಯಕರಿ, ಚಂಪಕಸುಮ ಮಾಲಾಧರಿ,
ಚಂದ್ರಚೂಡನಾರಿ ಶ್ರೀಜಾಮುಂಡೇಶ್ವರಿ, ತವ ಸುಪ್ರಭಾತಂ ।

ಭೂರಿಕ್ರಿಪಾಸಾಗರೀ, ಭವಪಾತ ಭೇದನಕರೀ, ಭವ್ಯಸೌಭಾಗ್ಯ ಸುಗುಣಾಕರೀ,
ಭಾಗೀರಥಿಧರ ಪ್ರಯಕರೀ ಭುವನೇಶ್ವರೀ, ತವ ಸುಪ್ರಭಾತಂ ।
ಹರಿರಕರೋಗ ನಿವಾರಣಕರೀ, ಹಾಂತಿಸುವಿದಾಯಕರೀ, ರಕ್ತಿಯುಕ್ತಿಪ್ರದಾನಕರೀ,
ಚಿದಂಬರ ಪಟ್ಟರಾಜ ಮನೋದರೀ ಶಿವಕಾಮೇಶ್ವರೀ, ತವ ಸುಪ್ರಭಾತಂ ॥೧॥

ಉದ್ದೀಜನ ಪಾಲನಕರೀ, ಉನ್ನತೀಕ್ಷೇತ ಮಂಡಿಮಾತಿತಯಕರೀ, ಉನ್ನಾಗ್ರ ಪ್ರವರ್ತಕ
ಶಿಕ್ಷಾಕರೀ, ಉರಗಭೂಷಣ ವೃದಾಗಾರೀ ಉಮಾಮಹೇಶ್ವರೀ, ತವ ಸುಪ್ರಭಾತಂ ।
ವರಿತ್ರಾತ್ಮಸಂಧಾನಕರೀ, ಪರಮಾನುಗ್ರಹಕರೀ, ವರಿಪರಿಲೀಲಾ ಪ್ರದರ್ಶನಕರೀ,
ವಶುವತ್ತಿಪಾರಾಣಾಂತಾ ಪಾರ್ವತಿಪರಮೇಶ್ವರೀ, ತವ ಸುಪ್ರಭಾತಂ ।
ತತ್ತ್ವಜ್ಞಾನಾಧಾರಕರೀ, ತರಳತ ಕುಂಕಲಭರೀ, ತಂತ್ರಮಂತ್ರ ಬೀಜಾಂಕರೀ,
ಶ್ರಿಪುರಾಂತಕ ಮನೋಲ್ಯಾಸಕರೀ ಶಿಲ್ಂಕೇಶ್ವರೀ, ತವ ಸುಪ್ರಭಾತಂ ।
ರವಿರತಕೋಟಿ ಭಾಸ್ತರೀ, ರತ್ನಮಾಲಾಗಳ ಶೋಭಾಕರೀ, ರುದ್ರಾರ್ಘಣಾರೇಶ್ವರೀ,
ರಾಜಾಧಿತಾಜಾರಾಧಿತ ಶ್ರೀರಾಜರಾಜೇಶ್ವರೀ, ತವ ಸುಪ್ರಭಾತಂ ॥೨॥

ವಿಕಾನೇಷಾಕ್ಷರೀ, ವಿಜಾಂಕಯುತ ಜಟಾಜೂಟ ಮಹುಂಡರೀ, ವಿಕಾನಂದಾಷ್ಟಕರ್ಣರೀ,
ವಿಕಾಮೇತ ಗೃಹೇಶ್ವರೀ ಕಂಡಿಕಾಮಾಕ್ಷಿ, ತವ ಸುಪ್ರಭಾತಂ ।
ನಾಕಾಧಿವನುತ ಪದಕರೀ, ನಂದಾತ್ಮಜ ಸೋದರೀ, ನಾದಸುಧಾರಸಾಸ್ವದಿತಕರೀ,
ನಾಗನಗರ ನೀಲಲೂಹಿತನಾರೀ ನೀಲಾಯತಾಕ್ಷಿ, ತವ ಸುಪ್ರಭಾತಂ ।
ವಿಕಾಸಮಾನ ಚರಣಾರವಿಂದಕರೀ, ವಿಜಾಗಾನ ವಿನೋದಕರೀ, ವಿಶೇಷ್ಯರ ಮನ:
ಪ್ರಸಾದನಕರೀ, ಕಾತೀ ಆನ್ವೇಷಣೇ ವಿತಾಲಾಕ್ಷಿ, ತವ ಸುಪ್ರಭಾತಂ ।
ಸಾಖ್ಯನೋಽಕ್ಕರೀ, ಸಚ್ಚಿದಾನಂದಲಹರೀ, ಸುಖಸಂಪತ್ತದಾನಕರೀ,
ಸೋಮಸುಂದರೀಶ್ವರ ಸಹಚರೀ ಮಧುರ್ಯ ಮಿಂಬಾಕ್ಷಿ, ತವ ಸುಪ್ರಭಾತಂ ॥೩॥

ಅರುಣಾರವಿಂದ ಲೋಚನೀ, ಅಶ್ರಿತಜನ ಪರಿಣಾರೀ, ಅದ್ವಿರಾಜ ನಂದಿನೀ,
ಮುಯೂರನಾಥ ಮನರಂಜಿತ ಅಭಯಾಂಬಿಕಾ, ತವ ಸುಪ್ರಭಾತಂ ।
ಕರುಣಾಷ್ಟವಾಣಿನೀ, ಕನಕಮಣಿ ಮಹುಂಡಾರಿಣೀ, ಕೋಮಲ ಕುಂಕಲವೇಣೀ,
ತ್ವಾಗರಾಜ ಮನೋಲ್ಯಾಸಿತ ಕಮಲಾಂಬಿಕಾ, ತವ ಸುಪ್ರಭಾತಂ ।
ಅಭರಣಾದಿ ಭೂಷಣೀ, ಭವರೋಗ ನಿವಾರಿಣೀ, ಭಾವರಾಗತ್ವಾಳಮೋದಿನೀ,
ವೈದಿಕೇಶ್ವರಕ್ಕಿಂತ, ವೈದ್ಯನಾಥಸಹ ವಿರಾಜಿತ ಬಾಲಾಂಬಿಕಾ, ತವ ಸುಪ್ರಭಾತಂ ।
ಶರಣಾತ್ಮ ದಿಭಂಜನೀ, ಶೂರದಾನವ ಸಂಹಾರಿಣೀ, ಶೋಕಮೋಹಯೆಭಯಾಪ
ಹಾರಿಣೀ, ಶ್ರೀತ್ಯೈಲ ಮಲ್ಲಿಕಾಜುಣಾಲಿಂಗಿತ ಭೃಮರಾಂಬಿಕಾ, ತವ ಸುಪ್ರಭಾತಂ ॥೪॥

ಕಂಜಲೋಚನೀ, ಕಸಕಾಂಬರ ಕಂಬುಕಧಾರಿಣೇ, ಕಲಿಕಲುಷಹಾರಿಣೇ,
 ಕೈಲಾಸನಾಥಪಿಂಯ ನಾರಿತಿರೋಮೆನೇ ಕಾಶ್ವಾಯನೀ, ತವ ಸುಪ್ರಭಾತಂ ।
 ಹುಂಜರಗಾಮಿನೀ, ಕಪಾಲಶೂಲಿನೀ, ವಿಳಿಸಮೂಹ ಸಂಹಾರಿಣೇ,
 ಕಾಳಿಕಾಸ್ತ್ರಯೋಪ ಅಂಬಾಭೂವಾನೀ, ತವ ಸುಪ್ರಭಾತಂ ।
 ಪಂಚನದಿಂಶೋಲಾಸ್ಸಿನೀ, ಪದ್ಮರಾಗಮಣಿಮಾಲಿನೀ, ಪದ್ಮಗಂಧಿನೀ,
 ಪ್ರಣತಜನ ಪರಿಪಾಲಿತ ಧರ್ಮಸಂಪರ್ಧನೀ, ತವ ಸುಪ್ರಭಾತಂ ।
 ಮಂಜುಸಂಭಾಷಣೇ, ಮಧುಕರವೇಣೇ, ಮಂಗಳಮಾಂಗಲ್ಯಧಾರಿಣೇ,
 ಹರಜರ ಮಹಾದೇವ ಮನಮೋಹನೀ, ತವ ಸುಪ್ರಭಾತಂ ॥೩೩॥

ಹುಂದಮುಕುಳನಿಭ ರದನೇ, ಕಾಮಕ್ಲೋಧಾದಿ ಶಮನೇ, ಕದಂಬಹಾನನ ವಿಲಾಸನೇ,
 ಕಾಳಿಹಸ್ತೀಶ ಹೃದಯಾಭ್ರ ಸದನೇ, ತವ ಸುಪ್ರಭಾತಂ ।
 ಮಂದಹಾಸಯುತ ವದನೇ, ಮದಮತ್ತೆ ಮಹಿಳಾಸುರ ದಮನೇ, ಮಾನಸೀಯ ವರಾಂಗನೇ,
 ಮಹೇಶ್ವರ ಮನಮೋದಿತ ಮೃದುಗದನೇ, ತವ ಸುಪ್ರಭಾತಂ ।
 ಶ್ವಂಗಾರಾಶ್ರಯ ಮಂದಹಸನೇ, ಶ್ವಾಮಕಮಲ ನಯನೇ, ಶುಭಮಂಗಳಕರಣೇ, ಶಂಖೋ
 ಶಂಕರ ಶರಣಾಗತಸುತ ಚರಣೇ, ತವ ಸುಪ್ರಭಾತಂ ।
 ಸಂತಕೋವಾಸಿತ ಮುನಿವರ ಶರಣೇ, ಸುಜನಮನೋಭಿಲತಿತ ಪರವಿಶರಣೇ, ಸಕಲ
 ಸಂತಾಪ ನಿವಾರಣೇ, ಸದಾಂತ ಸುಖಸೂತ್ರಿಕಾರಿಣೇ, ತವ ಸುಪ್ರಭಾತಂ ॥೩೪॥

ನವಚಂಪಕ ನಾಸಿಕೇ, ನತಜನ ಕಲ್ಪಲತಿಕೇ, ನಿತ್ಯನಂದಾತ್ಮಿಕೇ, ನಾಗಭೂಷಣ
 ಮನಪ್ರಪುಲ್ಲಕೇ ನಿಲೋತ್ಪಲನಾಯಿಕೇ, ತವ ಸುಪ್ರಭಾತಂ ।
 ಭವಸೂಗರ ತಾರಕೇ, ಭಾವರಾಗತಾಳ ರಸಿಕೇ, ಭುವನತ್ರಯ ಮಾತ್ರಕೇ,
 ಬ್ರಹ್ಮದೀಶ್ವರ ಹೃತ್ಯಂಜರಶ್ಕೇ ಬ್ರಹ್ಮನ್ಯಾಯಿಕೇ, ತವ ಸುಪ್ರಭಾತಂ ।
 ವಿವಿಧಾರ್ಥಫಲ ಪ್ರದಾಯಿಕೇ, ವಿಕಳಿಬರ ಮುಕ್ತಿದಾಯಿಕೇ, ವಿಮಲ ವಿಜ್ಞಾನ
 ಪ್ರಕಾಶಕೇ, ವಾಮದೇವಪ್ರಾಣನಾಯಿಕೇ ವಿಜಯಾಂಬಿಕೇ, ತವ ಸುಪ್ರಭಾತಂ ।
 ಸರ್ವಸಿದ್ಧಿ ಪ್ರದಾಯಿಕೇ, ಸಕಲ ಲೋಕ ನಿಯಮಕೇ, ಸಾಧುಜನಾಭಿಷ್ವದಾಯಿಕೇ,
 ಸ್ವರಹರಿತವಸಂಗತ ಸೌಂದರ್ಯನಾಯಿಕೇ, ತವ ಸುಪ್ರಭಾತಂ ॥೩೫॥

ಹುಂಕುಮ ಕಸೊರ್ಕೀತಿಲಕಾಂಚಿತ ಘಾಲೀ, ಕಮನೀಯ ಕನಕಮಯ ಚೀಲೀ, ಕಲ್ಯಾಂಗನ
 ತೀಲೀ, ಕಪಾಲೇಶ್ವರಲೋಲೀ ಕಮಲೀ, ತವ ಸುಪ್ರಭಾತಂ ।
 ಪಂಚನಯನ ವಿತಾಲೀ, ಪದ್ಮರಾಗಮಣಿಮೇಲೀ, ಪರಮಾದ್ವಿತಲೀಲೀ, ಪರಮೇಶ್ವರ
 ಪ್ರಣಾಯತ ಶ್ವಂಗಾರಬಾಲೀ, ತವ ಸುಪ್ರಭಾತಂ ।

ರಂಜಿತ ಪದಕ್ರಮಲೇ, ರಮೇಶ್ಯಯ ಕರ್ತೃಲೇ, ದಾರಾಚರ್ಪ ವಿಲುಲಿತ ಹುಂಡಲೇ,
ರತಿಪತಿಹರ ಮಾನಸಮರಾಲೇ, ತವ ಸುಪ್ರಭಾತಂ ।

ಸಂಕಲ್ಪ ವಿಕಲ್ಪಾತ್ಮಕ ಚಿತ್ತಪತ್ತಿಜಾಲೇ, ಸುಜನಾನುಕೂಲೇ, ಸುರರಿಪ್ರಕುಲ ಕಾಲೇ,
ಸಾಂಬಸದಾತಿವ ಸಂಮೋದಿತ ಶ್ವಾಮಲೇ, ತವ ಸುಪ್ರಭಾತಂ ॥೮॥

(ಇತಿ ಶ್ರವ್ಯಾಘ್ರ ಶ್ರೀನಿವಾಸ ವಿರಚಿತ ಹಾರ್ಡ್‌ಪ್ರೈಸ್‌ಪರಮೀಶ್ವರ್ ಸುಪ್ರಭಾತಂ ಸಮಾಪ್ತಂ)

೧.೭ ನಾರಾಯಣ ಮಂಗಳಾಶಾಸನಂ ರಾಗಮಾಲಿಕಾ
ಧ್ವನ್ಯಾಸಿ

ನಾನಾ ಮಂಬಳಾಭರಣ ವಿಭೂತಃ, ಭಕ್ತಜನ ಸಂತೋಷ, ಶಮಿತ ಭವವಾರ,
ತೇಷಾಚಲವಾಸ ವೆಂಕಟೀತ; ಜಯಮಂಗಳಂ ।

ದೀನಾತಿಹರ ವಿಖ್ಯಾತ, ಸೇವಕಜನ ಸುವಿಧಾತ, ಮೋದಿತ ಗುಣಗಾನಗಿತ,
ಕಾವೇರಿತಟಸ್ಸಿತ ಕಸ್ತೂರೀ ರಂಗನಾಥ; ಶುಭಮಂಗಳಂ ।

ಜ್ಞಾನೋಪದೇಶ, ಭಕ್ತಮನೋಭಿಲಾತ, ನತಜನ ವರಿಪ್ರೋಷ,
ಪರುನಾದೇವಿಷಾಕ್ಷಣೀತ ಕಂಬೀವರದ; ಜಯಮಂಗಳಂ ।
ಭಾನುಶತಕೋಟಿಭಾಸ, ಭಾಗವತ ಭಾವನಾವೇತ, ಕಲಾಷಗಿರಿ ಕುಲೀತ,
ವರಯದುಶ್ಯೇಲಾಧಿತ ನಾರಾಯಣ; ನಿತ್ಯ ಶುಭಮಂಗಳಂ ॥೯॥

ಬೌಳಿ

ಆರಾಧಿತಾವಿಲಜನ ಸುಲಭ, ಭೂರಮಾಮನೋವಲ್ಲಭ, ಸುವಣಾಭ,
ಸ್ವಾನಂದನಗರಿ ಅನಂತವದ್ವಾಭ; ಜಯಮಂಗಳಂ ।

ಭೂರಿ ಕೃಪಾಹಾಂಗ, ಪರಿಲಸಿತ ಶುಭಾಂಗ, ಭಕ್ತಪ್ರಯಾಭ್ಯ ಭ್ರಂಗ,
ಪಂಡರಾಪುರ ಪಾಂಡರಂಗ; ಶುಭಮಂಗಳಂ ।

ವಾರಿಧಿತನಯಾಧವ, ಅತ್ಯಾನಂದ ನಿತ್ಯಾತ್ಮೈವ ವೈಭವ, ಅಮಿತ ಸುವಿಭವ,
ಬೇಲೂರು ಚಿನ್ನಕೀರ್ತವ; ಜಯಮಂಗಳಂ ।

ವೀರಾತಿಶಯ ಬಲಭದ್ರಸಮೇತ, ನಾರೀಮಣೀ ಸುಭದ್ರಾಸಹಿತ, ಪ್ರನಿತ,
ಪೂರೀಪುರಾಲಯ ಜಗನ್ನಾಥ; ನಿತ್ಯ ಶುಭಮಂಗಳಂ ॥೧೦॥

ಅರಭಿ

ನಾಮಜಪಕೀತ ನಸತ್ಯಫಾತ್ರವಣಾದಿತೋಷ, ಹರನಿಲಿಲಮೋಷ, ರಹಿತದ್ವೋಷ,
ಕೀರಳದೇಶ ಗುರುಪವನಪುರಾಧಿತ; ಜಯಮಂಗಳಂ ।

ಕಾಮಕ್ಕೂರ್ತಿ ವಿಚ್ಚೇತ, ಭವಾಂಬಿಧಿಪ್ರೋತ, ಅಮಿತ ಪ್ರಣ್ಣೋವೇತ,
 ಯೋಗರಕ ಬದರೀನಾಥ; ಶುಭಮಂಗಳಂ ।
 ಕೋಮಲ ಚರಣಾರವಿಂದ, ಚಂದನಾದಿ ಸುಗಂಥ, ಪರಿಪ್ರತ ಮುನಿಬ್ಯಂದ,
 ಸಚ್ಚಿದಾನಂದ ಮುಕುಂದ; ಜಯಮಂಗಳಂ ।
 ಕಾಮಸಿಗಮಾದಿ ಸ್ತುತಿಹಾತ್ರ, ಹಾವನ ಸುಚರಿತ್ರ, ಪರಮಪವಿತ್ರ,
 ಆತ್ಮಾಸುಸೂರ್ಯಪ್ರತ್ರ, ದತ್ತಾತ್ರೇಯ; ನಿತ್ಯ ಶುಭಮಂಗಳಂ । ||೩||

ವಸಂತ

ತರದಿಂದು ಸಮಾನನ, ದಾವಾನಲ ದುರಿತ ಕಾನನ, ಮುನಿಜನ ಭಾವನ,
 ಮನಮೋಹನ ಜನಾರ್ಥನ; ಜಯಮಂಗಳಂ ।
 ಅರವಿಂದಲೋಚನ, ವಿಗರಾಜವಾಹನ, ವಿಶ್ವಾಲನ,
 ವೈಕುಂಠಸದನ ಮಥುಸೂದನ; ಶುಭಮಂಗಳಂ ।
 ಸರಸಗಾನ ವಿನೋದ, ವೇದನಾದಮೋದ, ಸಾಧುಮನರಂಜಿತವಾದ,
 ರಾಧಾಮಾಧವ ಗೋವಿಂದ; ಜಯಮಂಗಳಂ ।
 ನಿರವಧಿಕ ಕಾಮೋದ್ಯವಕಾರಕ, ಸುಧಾಮೃತ ವಿಭಾಜಕ, ಅಸುರಗಣ ವಂಚಕ,
 ಮಾಯಾಮಯ ಮೋಹಿನೀರೂಪಕ; ನಿತ್ಯ ಶುಭಮಂಗಳಂ ||೪||

ಭಾಗೀಶ್ವರಿ

ಪಾರರಹಿತ ಪ್ರಲಯಾಂಬಿಧಿ ಸಂಚಾರ, ಸರ್ವಮುಖಗೋಚರ, ಅಪುಲಿತ ವೇದೋದ್ಯಾರ,
 ಬೃಹತ್ ಮತ್ತಾಕಾರ; ಜಯಮಂಗಳಂ ।
 ಸುರಾಸುರಾದಿಸನ್ನತ, ಮಂದರಗಿರಿದ್ವತ, ಶ್ರುಸಿತ ನಿಮಾಲಿತ,
 ಮಹೋನ್ನತ ಆದಿಕಛ್ಯಪ; ಶುಭಮಂಗಳಂ ।
 ವೀರ್ಯಮದೋನ್ನತ ದಿತಿಸುತ್ತಕರ, ಮೇಂದಿನೀ ಶೃಂಗತಲಧರ, ಘಂಘಂರ,
 ಮಹಾಬಲ ಶೂಕರ; ಜಯಮಂಗಳಂ ।
 ಘೋರಕನಕರ್ತಿಪು ಕ್ಲೋಡಭಿನ್ನಕ, ಧೀರ ಪ್ರಹ್ಲಾದ ರಕ್ಷಕ, ದೀನಪಾಲಕ,
 ರೋಮಾಂಚಕಾರಕ ನರಸಿಂಹ; ನಿತ್ಯ ಶುಭಮಂಗಳಂ ||೫||

ದೇಶ್ರೋ

ಶೀಲಬಲಿ ವಂದಿತ ಹಾವನ, ಲೀಲಾ ವಿಶ್ವರೂಪ ದಶನ, ಅದಿತಿನಂದನ,
 ಬಾಲವಟಿ ವಾಮನ; ಜಯಮಂಗಳಂ ।
 ಪಾಲಿತ ದೀನಜನ, ವಿಳಿನಪಕುಲ ಭಂಜನ, ಮುನಿವರ ನಮನ,
 ಭೃರವ ಭೃಗುನಂದನ; ಶುಭಮಂಗಳಂ ।

ವಾಲಿವಾನರ ಏದಳನೆ, ಸಪ್ತಸಾಲ ಸಮುಚ್ಚೀದನೆ, ರಾವಣಾಸುರ ಮಥನ,
ಮೈಥಿಲೀರಮಣ ರಾಮ; ಜಯಮಂಗಳಂ ।
ನೀಲನೀರದಾಷ್ಟಾಮ, ಯದುಕುಲಸೋಮ, ರಿಪುಗಣಭಿಮು,
ವಿಶ್ವಾಸಾರ್ವಭೌಮ ಶ್ರೀಕೃಷ್ಣ; ನಿತ್ಯ ತುಭಮಂಗಳಂ

||೬||

ಮಧ್ಯಮಾವತಿ

ಕಲುಷವಿದೂರ, ಸಕಲಜೀವ ದಯಾಪರ, ಯಾಗಯಜ್ಞ ನಿಷೇಧಕರ,
ಶಾಂತಾಕಾರ ಬುದ್ಧದೇವ; ಜಯಮಂಗಳಂ ।

ಕಲಿಯುಗಾಂತ ಗೋಜರ, ವಿಡ್ಯಾಯಧಕರ, ಖಳಸ್ವಪದರ,
ಅಶ್ವರೂಪ ಕಲ್ಯಾಶರ; ತುಭಮಂಗಳಂ ।

ಜಲಧಿಶಯನ, ರವಿಚಂದ್ರವಿಲೋಚನ, ಪಾವವಿಮೋಚನ,
ಪತಿತಪಾವನ ಲಕ್ಷ್ಮಿನಾರಾಯಣ; ಜಯಮಂಗಳಂ ।

ನಳಿನಾಸನ, ಘರಿಭೂಷಣ, ಪಾಕತಾಸನ, ಸಕಲಮುನಿಜನ ನಿತ್ಯೋಪಾಸಿತ
ವರಸುಗುಣ ವಾಸುದೇವ; ನಿತ್ಯ ತುಭಮಂಗಳಂ

||೭||

ಜಯ ಮಂಗಳಂ; ಜಯ ಜಯ ಮಂಗಳಂ; ನಿತ್ಯ ತುಭಮಂಗಳಂ ॥
(ಇತಿ ಶ್ರೀಪ್ರೇಷ್ಠಿ ಶ್ರೀನಿವಾಸ ವಿರಚಿತ ನಾರಾಯಣ ಮಂಗಳಾತಾಸನಂ ಸಮಾಪ್ತಂ)

1.8 ದಶಾವತಾರ ನಾರಾಯಣಾಭಿವಂದನಂ

ರಾಗ : ಮಧ್ಯಮಾವತಿ

ನಮೋಸ್ತ ಕಲ್ಯಾಂಬಿಧಿ ಮಹಾಮತ್ಸ್ಯರೂಪಾಯ ।

ನಮೋಸ್ತ ಮಹೋನ್ಸತ ಮಂಧರಧರ ಕಂಜ್ಯಪಾಯ ।

ನಮೋಸ್ತ ಮೇದಿನಿಶ್ಯಂಗತಲ ಮಹಾಬಲ ಶೂಕರಾಯ ।

ನಮೋಸ್ತ ಕನಕಕತಿಪು ವಕ್ಷಸ್ಥಳಭೇದಕ ನರಸಿಂಹಾಯ

||೮||

ನಮೋಸ್ತ ಬಾಲವಟಿವೇಷಧರ ವಾಮನಾಯ ।

ನಮೋಸ್ತ ಕೃತಿಯಾಂತಕ ಬ್ರೇರವ ಭಾಗ್ರಾಮಾಯ ।

ನಮೋಸ್ತ ದಶರಥಾತ್ಮಜ ಜಾನಕಿಕಾಂತಾಯ ।

ನಮೋಸ್ತ ದೇವಿಕೀನಂದನ ದ್ವಾರಕಾಪುರಾಧಿಪಾಯ

||೯||

ನಮೋಸ್ತ ಸರ್ವಭೂತ ದಯಾಪರ ಬುದ್ಧದೇವಾಯ ।

ನಮೋಸ್ತ ವಿಖಸ್ವಪದರ ಅಶ್ವರೂಪ ಕಲ್ಯಾಶರೀರಾಯ ।

ನಮೋಸ್ತ ಇತಿ ದಶಾವತಾರ ರೂಪಧರ ನಾರಾಯಣಾಯ ।

ನಮೋಸ್ತ ವರವೈಷ್ವಂ ಶ್ರೀನಿವಾಸಾಚಿತ ಚರಣಾಂಬುಷಾಯ

||೧೦||

(ಇತಿ ಶ್ರೀಪ್ರೇಷ್ಠಿ ಶ್ರೀನಿವಾಸ ವಿರಚಿತ ಶ್ರೀಮನ್ನಾರಾಯಣಾಭಿವಂದನಂ ಸಮಾಪ್ತಂ)

ಬೌಳ

ರಘುಕುಲೋತ್ತಮ ದಶರಥನಂದನ ರಾಮಚಂದ್ರಾಯ ನಮೋ ನಮೋ |
ದೇವಿ ಕೌಸಲ್ಯಾತೀತಯ ಪೃತ್ಯಾತ್ಯಲ್ಪ ಕಾರಕಾಯ ನಮೋ ನಮೋ |
ಪ್ರತಸ್ತ ಭಾರತ್ಯಭರತಲಕ್ಷಣತತ್ಪಷ್ಟ ಸಮೇತಾಯ ನಮೋ ನಮೋ |
ಸಾಕ್ಷೇತಜನ ಮನರಂಜನ ಸುಂದರ ಬಾಲಕಾಯ ನಮೋ ನಮೋ ||೧೦||

ಆರಭಿ

ಕುಶಿಕುಶುತಾಪಿತ ಸಮಸ್ತ ದಿವ್ಯಾಸ್ತ ವಿಹಾರದಾಯ ನಮೋ ನಮೋ |
ಸಹಸ್ರಗಜಬಲ ಭಯಾನಕ ತಾಟಕ ವಿಭಂಜನಾಯ ನಮೋ ನಮೋ |
ಸುಭಾವ್ಯಾದಿ ಮುನಿಜನರಿಪ್ರಗಣ ವಿದಾರಾಯ ನಮೋ ನಮೋ |
ವರಮನಿವಿಶ್ವಾಮಿತ್ರಸದನ ನಿರ್ವಿಫ್ಳ ಪರಿಸಮಾಪ್ತಕಾರಕಾಯ ನಮೋ ನಮೋ ||೧೧||

ಮೋಹನ

ಅಹಲ್ಯಾತಾವ ಶಮನಕರ ಪೂಜ್ಯಚರಣಾರವಿಂದಾಯ ನಮೋ ನಮೋ |
ವಶುವತಿ ಮಹಾಧನುಭರಂಜನಾದ್ವಿತ ಏರಾಯ ನಮೋ ನಮೋ |
ಸರ್ವಾಭರಣಾಲಂಕೃತ ಕನ್ಯಾರತ್ನ ಜಾನಕೀ ವಾಣಿಗ್ರಹಣಾಯ ನಮೋ ನಮೋ |
ಭೈರವ ಭಾಗ್ರವ ದರ್ಬರವಿಂಡನ ವಿಷ್ಣುಚಾವಧರಣಾಯ ನಮೋ ನಮೋ ||೧೨||

ಬೇದಾಗ್

ಪತ್ಯವಚನವಾಲನಾಭರ ಜಡಾವಲ್ಪಧರ ವಿಕಿನವಾಸಾಯ ನಮೋ ನಮೋ |
ನಿಜಭಕ್ತ ಗುರುತಾಜಾತಿಧ್ಯಾತ್ಯಂತಾದರ ಸ್ವಿಳರಣಾಯ ನಮೋ ನಮೋ |
ಸಜಲಭರ ಪವಿತ್ರಗಂಗಾತರಂಗಿಣ ತಾರಣಾಯ ನಮೋ ನಮೋ |
ಭರದ್ವಾಜಮನಿವಿದಿತ ಚಿತ್ರಕೊಟಾದಿ, ನಿಕ್ಷೇತನಾಯ ನಮೋ ನಮೋ ||೧೩||

ಸಿಂಧುಭೈರವಿ

ಮೈಥಿಲಿಣಹ ಮಂದಾಕಿನೀ ಜಲರ್ತ್ರೀಡಾ ವಿನೋದಾಯ ನಮೋ ನಮೋ |
ಶ್ರಿಯಾನುಜ ವಿನಿತೆಭರತ ಪ್ರಾಭರಾನಾನುಮೋದನಾಯ ನಮೋ ನಮೋ |
ಪತ್ಯವಿಯೋಗ ಶೋಕಸಂತಾಪ ಪ್ರಕಟನಾಯ ನಮೋ ನಮೋ |
ಪಾವನವಾದಸ್ತ್ರಿತ ಪವಿತ್ರ ಪಾದುಕ ಪ್ರದಾಯಾಯ ನಮೋ ನಮೋ ||೧೪||

ಕಾನ್ದ

ಅತಿ ಅನಸೂಯಾ ಶಿಂಗಚನಯಾಮಿತಾನಂದಿತಾಯ ನಮೋ ನಮೋ ।
 ಮುನಿಮಂಗಳಾಶಾಸನಪುತ್ರ ದಂಡಕಾರಣ ಪ್ರವೇಶನಾಯ ನಮೋ ನಮೋ ।
 ಖಳ ಸಿಹಿತಾಶನ ನಿಂಬಾಕರ ನಿಶ್ಚಿತಾರ್ಥಯ ನಮೋ ನಮೋ ।
 ಮದಮತ್ತೆ ಬೃಹದಾಕಾರ ವಿರಾಧ ವಿದಳನಾಯ ನಮೋ ನಮಃ ॥೫॥

ಆನಂದಭೈರವಿ

ಅಗಸ್ತ್ಯಮುನಿದತ್ತ ಮಹಾವೈಷ್ವಾಸ್ತ ಗ್ರಹಣಾಯ ನಮೋ ನಮೋ ।
 ಪ್ರಶಾಂತಮಯ ಪಂಚವಟಿತಟಿ ನಿವಾಸಾಯ ನಮೋ ನಮೋ ।
 ಶೂರ್ವಣಾಖಾವಚನಾಗತ ವಿರದೊಷಣಾದಿ ವಧಕರಾಯ ನಮೋ ನಮೋ ।
 ಮಾಯಕನಕ್ಕುರಂಗ ರೂಪಧರ ಮಾರೀಚಾತ್ಕಾಯ ನಮೋ ನಮಃ ॥೬॥

ಷಣ್ಣಲಿತಿರ್ಯ

ಪತಗಜಕಾಯ ಅಪರಕ್ತಿಯಾ ಸ್ವಯಂಕರಾಯ ನಮೋ ನಮೋ ।
 ಶಾಪಗ್ರಸ್ತ ಘೋರಾಕಾರ ಕಬಂಧಕಾಯ ದಹನಕರಾಯ ನಮೋ ನಮೋ ।
 ಪೂಜ್ಯತಬರೀ ನಿವೇದಿತ ಘಲಮೂಲಾಶನಾಯ ನಮೋ ನಮೋ ।
 ಸಮಾರಸೂನು ಸಮಾಗತಾನಂದ ಹಷಣ್ಣೇನ್ನಿಖಾಯ ನಮೋ ನಮಃ ॥೭॥

ಕಾಂಭೋದಿ

ಅನಲಾಭಿಮುಖಿ ರವಿತನಯಸವ್ಯ ಪರಿಗ್ರಹಣಾಯ ನಮೋ ನಮೋ ।
 ಸುರಪತಿಸುತ ಪ್ರಮದವಾಲೀ ಸಂಹರಣಾಯ ನಮೋ ನಮೋ ।
 ಭಷ್ಯಚೂಡಾಮಣಿ ದರ್ಶನಾನಂದ ಪ್ರಲಕ್ತಿಗಾತ್ರಾಯ ನಮೋ ನಮೋ ।
 ಖುಕ್ಕವಾನರಾದಿಸೇನಾಸಮೀತ ಲಂಕಾಭಿಮುಖಿ ನಿಗರಮನಾಯ ನಮೋ ನಮಃ ॥೮॥

ವಸಂತ

ಶರಣಾಗತ ವಿನಮ್ಯ ವಿಭೀಷಣಾಭಯಪ್ರದಾಯ ನಮೋ ನಮೋ ।
 ಸಾಗರೋಲ್ಲಂಘನ ಮಹೋನ್ನತ ಸೇತುವಿರಜನಾಯ ನಮೋ ನಮೋ ।
 ಲಂಕಾಪುರನಿವಿಸಿತ ಸಕಲರಪ್ರಗಣ ಭಯಾನಕಾಯ ನಮೋ ನಮೋ ।
 ಅಧರ್ಮಪ್ರವರ್ತಿತ ಅಧಮರಾವಣಾಸುರಾದಿ ವಿಭೇದನಾಯ ನಮೋ ನಮಃ ॥೯॥

సురక్ష

పెచూనారుధాగత అజబ్బవమురేణాది స్తుతిహాత్మాయ నమో నమో ।
జ్ఞలనశ్శ్వర సీతాసమేత వృక్షశ్శేయానారోధాయ నమో నమో ।
ఖంధమిలసానందోభ్యువాయోధ్యువృరాగమనాయ నమో నమో ।
జనమునరంజిత వచ్ఛాభషిక్త కూచలేంద్రాయ నమో నమః ॥१०॥

మధ్యమాపత్తి

లోకహమర జనాపవాదేస మనోచ్యుకులనాయ నమో నమో ।
పతివ్రతా శిరోమహారే సితాం చిపిన ప్రేషతాయ నమో నమో ।
వృత్తలపకుర రామాయణానామృతాశ్శుద్ధాయ నమో నమో ।
మానవాచ్యుక్తరూపత్యజ్ఞ వైకుంఠ నిగ్రమనాయ నమో నమః ॥११॥

(ఈ త్రైష్ట్యాష త్రీనిథాస ఏరిఱత త్రీరామాభిందనం సమాప్తం)

1.10 త్రీమహాలక్ష్మీ వ్రాధ్వనా

రాగమాలికా

ఆనందప్పిరచి

అసుపచు గుణాలని, ఆనందామృత వషిణి, అఫ్జాల విదారిణి,

అంబుజాభ అనుమాయిని త్రీమహాలక్ష్మీ, శ్రవయావలోకయ మాం |
ఇనుమేళి సంకాలని, ఇప్పచెర సువిదాయిని, ఇకికాస వృరాణాది విల్ముసిని,

ఇంద్రాదిదేవముత త్రీమహాలక్ష్మీ, శ్రవయావలోకయ మాం |
ఉన్నశ్శేశ్వర్యాకారిణి, ఉద్ధి ఉద్ధవ తరుణి, ఉజ్జ్వలకాంతి సుతరీరిణి,

ఉరగశంఖ ఉరస్సు భూషణి త్రీమహాలక్ష్మీ, శ్రవయావలోకయ మాం |
పుణ్యాంకశలు సద్గుర్మని, పుంగ్రచ్ఛత్త రంజని, పికోత్తమ మానిని,

ఏక్షేచరపిప్రయథామిని త్రీమహాలక్ష్మీ, శ్రవయావలోకయ మాం ॥१॥

సాపేరి

ఒంకారనాద స్వర్దిని, ఒపర్దిత భగవిని, ఒజస్వద్ధిని, ఓదాంయాది

అదర్శరూపిణి త్రీమహాలక్ష్మీ, శ్రవయావలోకయ మాం |
కంకణశియంర కసంబర కంచుకధారిణి, కుంపమాచరన తోణిణి,
కలికలుషుకారిణి, కామజనక కాంతామణి త్రీమహాలక్ష్మీ,

శ్రవయావలోకయ మాం |

ಚಂಪಕಾದಿ ಸುಮರ್ಮಾಲಿನೀ, ಚಾರುಬೆಂದ್ರಹಾಸಿನೀ, ಚಂದನಾದಿ ಸುಗಂಥಿನೀ,
ಕೃಧರ ಸವಧಮ್ರಾಭಾರಿಣೀ ಶ್ರೀಮಹಾಲಕ್ಷ್ಮಿ, ಕೃಪಯಾವಲೋಕಯ ಮಾಂ |
ದಂಬರಾಧಾರ್ಥ ವಿದೂರಿಣೀ, ದಮರುಗಾಢ ವಾದ್ಯತಾಳ ಮೋದಿನೀ, ಧಾಮರು
ಗಾಮಿನೀ, ವಿಧುಪದಂಬನಾನಸ ರಮೇಶೀ ಶ್ರೀಮಹಾಲಕ್ಷ್ಮಿ, ಕೃಪಯಾವಲೋಕಯ ಮಾಂ ||२||

ಶಾಸನದ

ಶಂತಮಂತಾರ್ಥಿ ನಿರ್ಬಾಳಿಣೀ, ತಾಪಸಜನ ರಕ್ಷಿತೀ, ತಾಪತ್ರಯಾದಿ ನಿವಾರಿಣೀ,
ಶೈಲೋಕಸಾಧ ಅಂತರಂಗಿಣೀ ಶ್ರೀಮಹಾಲಕ್ಷ್ಮಿ, ಕೃಪಯಾವಲೋಕಯ ಮಾಂ |
ಪುಂಡರೀಕ ವಿರಾಜಿತ ಹಾರೀ, ಪರಿಪರಿ ವಿಧಫಲ ವ್ಯಾದಾಯಿನೀ, ಪತಿಪತ್ರಾ ಶಿರೋಮಣೀ,
ಪ್ರಧಾನಪ್ರಯುಷ ಶ್ರೀಯಾಪ್ತಾಯಿನೀ ಶ್ರೀಮಹಾಲಕ್ಷ್ಮಿ, ಕೃಪಯಾವಲೋಕಯ ಮಾಂ |
ಯಂತ್ರೋಷಿಧಿಕಾರಿಣೀ, ಯತಿವರ ಭಾವನಾವೇತಿನೀ, ಯೋಗಮಾರ್ಗದರ್ಶಿಣಿ,
ಯದುಶ್ವಲಾಧಿಕ ಪರಿಪರಾಯಣೀ ಶ್ರೀಮಹಾಲಕ್ಷ್ಮಿ, ಕೃಪಯಾವಲೋಕಯ ಮಾಂ |
ರಂಜಿತ ಮನಮೋಹಿನೀ, ರಾಜಾದಿರಾಜವಂದಿತ ಚರಣಸ್ಥಿನೀ, ರಣತ ಕಂಕಣೀ,
ರಾಜೀವಾಕ್ಷರಮಣೀ ಶ್ರೀಮಹಾಲಕ್ಷ್ಮಿ, ಕೃಪಯಾವಲೋಕಯ ಮಾಂ ||३||

ಮಂಧ್ಯಮಾವತಿ

ಲಂಬಾಲಕ ಮಧುಕರವೇಣೀ, ಲಲಿತಾಭ್ರಳೋಚನೀ, ಲಸತ್ಯಂಡಲಧಾರಿಣೀ,
ಲಕ್ಷ್ಮಿ ಪರಿಪೂರಿತ ಸೀಮಂತಸೀ ಶ್ರೀಮಹಾಲಕ್ಷ್ಮಿ, ಕೃಪಯಾವಲೋಕಯ ಮಾಂ |
ವಂಧ್ಯಮಾನ ವರವರ್ಣಿನೀ, ವಿವಧಾಧರ ವಿಶರಣಾಧೋರಣೀ, ವಿಶ್ವವ್ಯಾಪಿನೀ,
ಷ್ಟೇಂತಲಾಸುದೇವಮಸೂವಿಕಾಸೀ ಶ್ರೀಮಹಾಲಕ್ಷ್ಮಿ, ಕೃಪಯಾವಲೋಕಯ ಮಾಂ |
ಕೃಂಗಾರಲೀಲಾ ತರಂಗಿಣೀ, ಶ್ರೀತಜನಪರಿಪೂರ್ಣಾಂಗಿಣೀ, ಶ್ರೀವೈಷ್ಣವ ಶ್ರೀನಿವಾಸ
ವೃದಾಗಾರಿಣೀ, ಶ್ರೀಮಸ್ತಮಾವಿಷ್ಠಿ ಕುಟುಂಬಿನೀ ಶ್ರೀಮಹಾಲಕ್ಷ್ಮಿ
ಕೃಪಯಾವಲೋಕಯ ಮಾಂ |

ಸಿಂಧುರಾಜ ಸಂದಿನೀ, ಸಂತಾನ ಸೌಭಾಗ್ಯ ಸುವಿಸಂಪತ್ತಾರಣೀ, ಸುಧಾಮಧುರ ಭಾಷಿಣೀ,
ಸಕಲಲೋಕ ಜನಸೀ ಶ್ರೀಮಹಾಲಕ್ಷ್ಮಿ, ಕೃಪಯಾವಲೋಕಯ ಮಾಂ ||४||
(ಇ ಶ್ರೀವೈಷ್ಣವ ಶ್ರೀನಿವಾಸ ವಿರಾಜಿತ ಶ್ರೀಮಹಾಲಕ್ಷ್ಮಿ ಹಾರ್ಘಸಾ ಸಮಾಪ್ತಂ)

1.11 ಹಾವರ್ತಿ ವರಮೇಶ್ವರೀ ಅಭಿವಂದನಂ

ರಾಗ : ಮಂಧ್ಯಮಾವತಿ

ನಮೋಸ್ತು ಪ್ರಜಾತಾರ್ತಿಪರ ಪ್ರಾಯಿನೀ, ಹಾವರ್ತಿ ವರಮೇಶ್ವರೀ |
ನಮೋಸ್ತು ಉರಗಭೂಪತಿ ಮನೋಲಭ್ಯಾಸಿನೀ, ಉಮಾಮಹೇಶ್ವರೀ |
ನಮೋಸ್ತು ರತಿಪತಿಪರ ದುದ್ರರಮಣೀ, ರಾಜರಾಚೇಶ್ವರೀ |
ನಮೋಸ್ತು ತಂಖೋತಿಪರಕರತಾಲಿನೀ, ತಿಪಕಾಮೇಶ್ವರೀ |

ನಮೋಽನ್ತ ಅಸುಪಮಕ್ಕಪಾಸಾಗರೀ, ಅನ್ನಪೂರ್ಣೇಶ್ವರೀ ।
 ನಮೋಽನ್ತ ಅಪರಮಿತಾನಂದಲಹರೀ, ಅಯಿಲಾಂಡೇಶ್ವರೀ ।
 ನಮೋಽನ್ತ ಚಾರುಚಂದ್ರಕಲಾಧರೀ, ಚಾಮುಂಡೇಶ್ವರೀ ।
 ನಮೋಽನ್ತ ತಾರಕಮಂತೋಪದೇಶಕರೀ, ತ್ರಿಲೋಕೇಶ್ವರೀ ॥೭॥

ನಮೋಽನ್ತ ಏಕಾಮ್ರೇಶ್ವರ ಕಾಂತಾಮಣೀ, ಕಂಬೀಕಾಮಾಕ್ಷೀ ।
 ನಮೋಽನ್ತ ಸುಂದರೀಶ್ವರ ಮನೋನೃಣೀ, ಮಧುರೈ ಮಿಂಬಾಕ್ಷೀ ।
 ನಮೋಽನ್ತ ವಿಶ್ವೇಶ್ವರ ಭಾಮಾಮಣೀ, ಕಾಶಿವಿಶಾಲಾಕ್ಷೀ ।
 ನಮೋಽನ್ತ ನೀಲಕಂಠೇಶ್ವರ ನಾರಿಮಣೀ, ನಾಗನಗರ ನೀಲಾಯಾಕ್ಷೀ ॥೮॥

ನಮೋಽನ್ತ ಅರುಣಿಗಿರಿನಾಥ ಅಂತರಂಗಿಣೀ, ಅಂಬಾ ಭವಾರೀ ।
 ನಮೋಽನ್ತ ಕಹಾಲೇಶ್ವರ ಕಾಮವರ್ಧಿನೀ, ಕಾತ್ಯಾಯನೀ ।
 ನಮೋಽನ್ತ ಪಂಚನದಿತ ಹೃದಾಗಾರಿಣೀ, ಧರ್ಮಸಂವರ್ಧಿನೀ ।
 ನಮೋಽನ್ತ ಮಹಾದೇವ ಮನೋವಿಕಾಸಿನೀ, ಮೃಡಾನೀ ॥೯॥

ನಮೋಽನ್ತ ಅದ್ರಿಶಾಧಿಪತನಯಾ, ಅಭಯಾಂಬಾ ।
 ನಮೋಽನ್ತ ಕೃಲಾಸಗಿರಿನಾಥಜಾಯಾ, ಕಮಲಾಂಬಾ ।
 ನಮೋಽನ್ತ ಭವಾಶಕರ ಶಿವಭಾಯಾ, ಬಾಲಾಂಬಾ ।
 ನಮೋಽನ್ತ ಶ್ರೀಕೃಷ್ಣಲಮ್ಲಿಕಾಜುಂಪಿಯಾ, ಭ್ರಮರಾಂಬಾ ॥೧೦॥

ನಮೋಽನ್ತ ಆಕಳಂಕಜನಾನುಕೂಲಯೀ, ಕಮಲೀ ।
 ನಮೋಽನ್ತ ನಿರುಪಮಾನಂದಾಮೃತಾಲಯೀ, ನಿರ್ಮಲೀ ।
 ನಮೋಽನ್ತ ವಿಧುರಪಿಸಮಮಣವಲಯೀ, ವಿಮಲೀ ।
 ನಮೋಽನ್ತ ಶಿವಶಂಕರ ವಾಮಭಾಗನಿಲಯೀ, ಶ್ವಾಮಲೀ ॥೧೧॥

ನಮೋಽನ್ತ ನೀಲಲೋಹಿತ ನಿತ್ಯಾತ್ಮಿಕೀ, ನಿಲೋತ್ಪಲನಾಯಿಕೀ ।
 ನಮೋಽನ್ತ ಬ್ರಹ್ಮದೇಶ್ವರ ಹೃತ್ಯಂಜರಶುಕೀ, ಬ್ರಹ್ಮನ್ನಾಯಿಕೀ ।
 ನಮೋಽನ್ತ ವಿಮಲವಿಜಾನಿ ಪ್ರದಾಯಿಕೀ, ವಿಜಯಾಂಬಿಕೀ ।
 ನಮೋಽನ್ತ ಸಕಲ ಸೌಭಾಗ್ಯದಾಯಿಕೀ, ಸೌಂದರ್ಯನಾಯಿಕೀ ॥೧೨॥

(ಇತಿ ಶ್ರೀವೃಷ್ಟಿ ಶ್ರೀವಿಷಾಂ ವಿರಚಿತ ಪಾರ್ವತಿ ಪರಮೀಶ್ವರೀ ಅಭಿವಂದನಂ ಸಮಾಪ್ತಂ)

1.12 ಶ್ರೀಮಹಾಕಾವಿಷ್ಣು ವಂದನಂ

ರಾಗ : ಬೌಳ

ಶ್ರೀಮಹಾರಾಯಣಂ ಭೂರಮಾರಮಣಂ ।
ಶ್ವಾಮಸುಂದರಂ ಹೇಮಾಭರಣಧರಂ ।
ಸೋಮಸಮಾನನಂ ತಾಮರಾಯತಲೋಚನಂ ।
ಪ್ರೇಮಾತಿಶಯಪೂಣಂ ವಂದೇ ವಿಷ್ಣುಂ ನಿಸ್ಥಮಾಭ್ಯಧಿಕವೀರಂ ॥೧॥

ಅಂತರ್ಜಾತ್ಮೀತಿಸ್ವರೂಪಂ ಅಂತರ್ಶಕ್ತಿಪೂಣಂ ।
ಅಂತರ್ಜಾಮಿನಂ ಅಂತರ್ಜ್ಯಾಪಿಂ ಬಾ-
ಹೃತರ ವ್ಯಾಪಿನಂ ಅಂತರಾತ್ಮಂ ಲೋ-
ಕಾಂತರಂಗಂ ವಂದೇ ವಿಷ್ಣುಂ ನಿರಂತರಮಾಸಿತ ಭಕ್ತಜನಗೋಚರಂ ॥೨॥

ಅನಂತರೂಪಂ ಅನಂತಶಯನಂ ।
ಅನಂತನಯನಂ ಅನಂತಪದ್ಮನಾಭಂ ।
ಅನಂತಾಂಗಂ ಅನಂತನಾಮಂ ।
ಅನಂತಂ ವಂದೇ ವಿಷ್ಣುಂ ಅನಂತಾನಂತಾಹ್ನಾರಕರೆ ಲೀಲಂ ॥೩॥

ಅನಾಧರಕ್ಷಣದೀಕ್ಷಂ ಅನಾಧಬಂಧುಂ ।
ಅನಾಧಾತಿರ್ಹರಣಂ ಅನಾಧಾಶಯದಾತಂ ।
ಅನಾಧಾಧಾರಂ ಅನಾಧೋದ್ವಾರಕಂ ।
ಅನಾಧ ಶರಣ್ಯಂ ವಂದೇ ವಿಷ್ಣುಂ ದೀನಾಧಾರಜನಾಭಯದಾಯಕಂ ॥೪॥

ಅತ್ಯಸ್ವರೂಪಂ ಅತ್ಯತತ್ತವಿಷಾರಂ ।
ಅತ್ಯಾಧಾರಂ ಅತ್ಯಜ್ಞಾನಂ ।
ಅತ್ಯೋದ್ವಾರಕಂ ಅತ್ಯಚ್ಯೋತಿಂ ।
ಅತ್ಯಾಭಿರಾಮಂ ವಂದೇ ವಿಷ್ಣುಂ ಅತ್ಯನಿವೇದನಾನಂದಿತಂ ॥೫॥

ಅನಂದಲೋಲಂ ಅನಂದಮಯಂ ।
ಅನಂದಾತಿಶಯಂ ಅನಂದಸ್ವರೂಪಂ ।
ಅನಂದಾಮೃತವರ್ಷಿಣಂ ಅನಂದಾಂಬಧಿಂ ।
ಅನಂದಂ ವಂದೇ ವಿಷ್ಣುಂ ಅನಂದಸುಖಿದಾಯಕಂ ॥೬॥

ಅದಿಪುರುಷಂ ಅದಿಶಕ್ತಿನಿಯಾಮಕಂ ।
ಅದಿತ್ಯಕೃದಯಂ ಅದಿಮಧ್ಯಾಂತರಹಿತಂ ।
ಅದಿಶವತಲ್ಪತಯನಂ ಅಧಿವ್ಯಾಧಿನಿವಾರಕಂ ।
ಅದಿಗುರುಂ ವಂದೇ ವಿಷ್ಣುಂ ಜಗದಾದಿ ನಿವಾರಹಕಂ ॥೭॥

ಇಂದುನಿಭ ವದನಂ ಇಂದುಕಲಾ ಸದ್ಯತಂ ।
ಇಂದೀವರ ಹೃಮಂ ಇಂದಿಂದಿರ ಕುಂತಲಂ ।
ಇಂದುಕುಲಾಭಸೋಮಂ ಇಂದುಸಮಾನ ಶಿಶಲಂ ।
ಇಂದುತೇಕರ ಮಿತ್ರಂ ವಂದೇ ವಿಷ್ಣುಂ ಇಂದುಸೋದರೀ ರಮಣಂ ॥೪೫॥

ಇಂದ್ರನೀಲಮಣಿಭ ಹೃಮವಣಂ ವಪ್ರಷಂ ।
ಇಂದ್ರಾದಿ ದಿಕ್ಷಾಲಕಾದ್ಯಭಿವಂದಿತ ಪಾದಾಂಬುಜಂ ।
ಇಂದ್ರಾರಿ ಮದೋನ್ನತ ದುಷ್ಪಡೆತ್ಯದಾನವ ಸಂಹಾರಂ ।
ಇಂದ್ರಿಯಾತಿತಂ ವಂದೇ ವಿಷ್ಣುಂ ಇಂದ್ರಜಾಲ ವಿಜಿತ ಮಹಾವಿಹೃಥಿವಂ ॥೪೬॥

ಉನ್ನತೋನ್ನತ ಮಹಿಮಾತಿತಯ ಏರಂ ।
ಉನ್ನತೋನ್ನತ ಮನರಂಚಿತ ಸುಲರಿತಾಕಾರಂ ।
ಉನ್ನತೋನ್ನತ ಸಕಲ ಸದ್ಗುಣಾಪಾರಂ ।
ಉನ್ನತೋನ್ನತ ಪ್ರರುಷಂ ವಂದೇ ವಿಷ್ಣುಂ ಉನ್ನತೋನ್ನತಾಭೃದಯಕಾರಕಂ ॥೪೭॥

ಕನಕಮಣಿಮಣಿಪರಕುಂಡಲಂ ।
ಕನಕಾಂಗದ ಕಂಕಳೀಯೂರ ಕೌಸುಭಂ ।
ಕನಕಾಂಬರಾಲಂಕೃತ ಕಮನೀಯಗಾತ್ರಂ ।
ಕನಕಾದಿನಿಲಯಂ ವಂದೇ ವಿಷ್ಣುಂ ಧನಕನಕಸಂಪತ್ವರಕಂ ॥೪೮॥

ಕಮಲಕರಣಂ ಕಮಲಕೋಮಲರೂಪಂ ।
ಕಮಲಲೋಚನಂ ಕಮಲಾನನಂ ।
ಕಮಲಾಸನಾದಿನುತಂ ಕರಕಮಲಧೃತಂ ।
ಕಮಲನಾಭಂ ವಂದೇ ವಿಷ್ಣುಂ ಕಮಲಜಾ ಮನೋಹರಂ ॥೪೯॥

ಕರುಣಾಸಂಧುಂ ಕರುಣಾನಿಧಿಂ ।
ಕರುಣಾಮಯಂ ಕರುಣಾಕರಂ ।
ಕರುಣಾದ್ರಿ ಶ್ವದಯಂ ಕರುಣಾಮೃತ ವಷಿಂಣಂ ।
ಕರುಣಾಮೂರ್ತಿಂ ವಂದೇ ವಿಷ್ಣುಂ ಕರುಣಾಪೂರಿತ ಕಟಕ್ಕಂ ॥೫೦॥

ಕಮರ್ವಪರವರ್ತಕಂ ಕಮರ್ವಚರಿತಂ ।
ಕಮರ್ವಪೇತಂ ನಿಷ್ಣಾಮಕಮರ್ವಂ ।
ಕಮರ್ವದೋಷರಹಿತಂ ಕಮರ್ವತಿತಂ ।
ಕಮರ್ವಯೋಗಿನಂ ವಂದೇ ವಿಷ್ಣುಂ ಕಮರ್ವನುಸಾರ ಘಲವಿದಾಯಕಂ ॥೫೧॥

ಕಾಮಕೋಧರಹಿತಂ ಕಾಮತಾಪರರಣಂ ।
 ಕಾಮಾಕ್ಷಿಸೋದರರಂ ಕಾಮಾರಿಸಿಯಮಿತ್ರಂ ।
 ಕಾಮಿತಫಲಪ್ರದರಂ ಕಾಮಕೋಟಿಸುಂದರರಂ ।
 ಕಾಮಜನಕಂ ವಂದೇ ವಿಷ್ಣುಂ ಕಾಮತಾರ್ಥದಾಯಕಂ

॥೧೬॥

ಕೃಷ್ಣಂ ನಂದಕುಮಾರಂ, ಕೃಷ್ಣಂ ಗೋಕುಲಗೋಪಭಾಲಂ ।
 ಕೃಷ್ಣಂ ಮುರಳೀಗಾನಲೊಲೆಂ, ಕೃಷ್ಣಂ ದೈತ್ಯಾಂತಕಂ ।
 ಕೃಷ್ಣಂ ಗೋವರ್ಧನಗಿರಿಧಾರಂ, ಕೃಷ್ಣಂ ವಹನಾರಿ ಪರಿವೃತಂ ।
 ಕೃಷ್ಣಂ ದ್ವಾರಕಾಪುರಾಧಿರೆಂ, ವಂದೇ ವಿಷ್ಣುಂ ಭಾಗವತಪುರಾಣಪುರಣಂ, ಶ್ರೀಕೃಷ್ಣಂ ॥೧೭॥

ಚಾರುದೇಹಂ ಚಾರುಕೇಶಿನಂ ।
 ಚಾರುಗದನಂ ಚಾರುಗಮನಂ ।
 ಚಾರುರೂಪಂ ಚಾರುಲೀಲಂ ।
 ಚಾರುವರ್ಣಂ ವಂದೇ ವಿಷ್ಣುಂ ಚಾರುಮಂದಹಾಸ ವದನಂ

॥೧೮॥

ಜಗದೀಶಂ ಜಗದಾನಂದಕಾರಕಂ ।
 ಜಗನ್ಮೃಹನಾಶಾರಂ ಜಗದಾದಿಮೂಲಂ ।
 ಜಗನ್ನಂಗಳಕರನಾಮಂ ಜಗದಾಧಾರಂ ।
 ಜಗದಭರಾಮಂ ವಂದೇ ವಿಷ್ಣುಂ ಶ್ರೀಜಗದಾದಿ ವಂದಿತ ಮಹಾನುಭಾವಂ ॥೧೯॥

ಜ್ಞಾನೋಪದೇಶಕಂ ಜ್ಞಾನಾತೀತಂ ।
 ಜ್ಞಾನಾನಂದಮಯಂ ಜ್ಞಾನನಿಧಿಂ ।
 ಜ್ಞಾನಾತಿಶಯಂ ಜ್ಞಾನಗಮ್ಯಂ ।
 ಜ್ಞಾನಯೋಗಿನಂ ವಂದೇ ವಿಷ್ಣುಂ ಸುಜ್ಞಾನಮಲಿದಾಯಕಂ

॥೨೦॥

ದೇಹಾದಿದೇಹಂ ದೇಹೋತ್ತಮಮ್ ।
 ದೇಹೇಂದ್ರಾದಿ ವಿಸುತ್ತಂ ದೇಹನಾಯಕಂ ।
 ದೇಹತಿಖಾಮಣಂ ದೇಹಾಮೃತವರ್ಣಣಂ ।
 ದೇಹಾದಿನಿಯಾಮಕಂ ವಂದೇ ವಿಷ್ಣುಂ ಶ್ರೀದೇವಿಹೃಣವಲ್ಲಭಂ

॥೨೧॥

ಧರ್ಮಸಂಸ್ಕಾರಕಂ ಧರ್ಮಪ್ರವರ್ತಕಮ್ ।
 ಧರ್ಮಾರ್ಥರ್ಮ ವಿಮರ್ಣಕಂ ಅ-
 ಧರ್ಮ ವಿದೂರಂ ಧರ್ಮಾರ್ಪದೇಶಕಂ ।
 ಧರ್ಮಸ್ವರೂಪಂ ವಂದೇ ವಿಷ್ಣುಂ ಧರ್ಮಂಡ್ರಾದಿನುತ ದೇಹದೇಹಂ ॥೨೨॥



ಧ್ಯಾನಗಮ್ಯಮ್ ಧ್ಯಾನಾಸಕ್ತಂ ।
 ಧ್ಯಾನಯೋಗಿನಂ ಧ್ಯಾನಯೋಗ್ಯಸ್ವರೂಪಂ ।
 ಧ್ಯಾನಭೇಜನಸುಧಾಮೃತಂ ಧ್ಯಾನನಿಧಿಂ ।
 ಧ್ಯಾನಾನಂದಮ್ ವಂದೇ ವಿಷ್ಣುಂ ಧ್ಯಾನಸಮಾಧಿಗೋಚರಂ ॥೨೭॥

ದಿವ್ಯಾಭರಣಲಂಕೃತ ದಿವ್ಯಸುಗಂಧಿತಾಂಗಂ ।
 ದಿವ್ಯಾಯುಧಕರ ದಿವ್ಯಾದ್ಯತರೂಪಂ ।
 ದಿವ್ಯವೈಕುಂಠವಿಡಾಚಿತ ದಿವ್ಯಾನ್ವತ ಪುರುಷಂ ।
 ದಿವ್ಯಾಮೃತ ವಿಧಾಜನ ಚಕುರಂ ವಂದೇ ವಿಷ್ಣುಂ ದಿವ್ಯಾನಾಮಸಂಕೀರ್ತನ ಮೋದಿತಂ ॥೨೮॥

ದೀನವತ್ತಲಂ ದೀನಬಂಧುಂ ।
 ದೀನಜನಮಂದಾರಂ ದೀನಪರಿಷಾಲಕಂ ।
 ದೀನರಕ್ಷಣದೀಕ್ಷಂ ದೀನದಯಾಕರಂ ।
 ದೀನಜನಾಧಾರಂ ವಂದೇ ವಿಷ್ಣುಂ ಪರಮಭಕ್ತಪರಾಧಿನಂ ॥೨೯॥

ನರಹರೀಂ ನರಸಿಂಹಮ್ ।
 ನರೋತ್ತಮಮ್ ನರಾಧಿಪತಿಂ ।
 ನರಕಾಸುರಾದಿರಿಪ್ತ ಮರ್ದನಂ ।
 ನರನಾರಾಯಣಂ ವಂದೇ ವಿಷ್ಣುಂ ನರಜನ್ಮವಾಟಿಕಾರಕಂ ॥೩೦॥

ನಾಗಾದಿತೇಷತ್ತಲ್ಪ ನಿಮಾಲಿತ ಯೋಗನಿದ್ವಾಮುಯಂ ।
 ನಾಗಕನ್ನಾ ಪ್ರಾಜತಪಾದ ಪರಿಶೋಭಿತ ಸಂಕರ್ಣಣಂ ।
 ನಾಗಭೂಷಣ ಕಾಮೋದಿಕ್ರತ್ತ ಮೋಹನೀರೂಪಾಕೃತಿಂ ।
 ನಾಗಾರಿಯನಾರೂಢಂ ವಂದೇ ವಿಷ್ಣುಂ ನಾಗಾಚಲ ವೆಂಟೇಶ ವರದಂ ॥೩೧॥

ನಾದೋಂಕಾರಂ ನಾದಾಮೃತಂ ।
 ನಾದಭರಿತಂ ನಾದೋತ್ಸತ್ತಿಕಾರಣಂ ।
 ನಾದೋಪಾಸನಂ ನಾದಾಚಲದಿವೇಪಂ ।
 ನಾದಬ್ರಹ್ಮಮ್ ವಂದೇ ವಿಷ್ಣುಂ ನಾದಸುಧಾರಸಾಸ್ವದಕಂ ॥೩೨॥

ನಾಮವೈಭವಂ ನಾಮರೂಪಂ ।
 ನಾಮತಾರಕಮಂತ್ರಂ ನಾಮಾಮೃತಂ ।
 ನಾಮಸಂಕೀರ್ತನಸುಷ್ಟಿತಂ ನಾಮೋದ್ವವಂ ।
 ನಾಮದೇವಂ ವಂದೇ ವಿಷ್ಣುಂ ನಾಮಜಪಸಿದ್ಧಿಕಾರಕಂ ॥೩೩॥

ನೀಲಮೇಧ ಘನಶ್ವಾಮ ಸುಂದರಂ ।
 ನೀಲಕುಟುಂಬ ಕುಂತಲಚಾಲ ಶೋಭಿತಂ ।
 ನೀಲಮಣಿ ಮೇವಿಲಾಭರಣ ಭೂಷಿತಂ ।
 ನೀಲಾದಿ ನಿಲಯಂ ವಂದೇ ವಿಷ್ಣುಂ ಭೂನೀಳಾರಮಾನಾಯಕಂ ॥೨೬॥

ಪರಮಾವನಂ ಪರಮಪುರುಷಂ ।
 ಪರಮಾರುಣಿಕಂ ಪರಮೋದಾರಂ ।
 ಪರಮಾನುಗ್ರಹಭರಿತಂ ಪರಮಾದೃತಚರಿತಂ ।
 ಪರಮಾತ್ಮಮಾ ವಂದೇ ವಿಷ್ಣುಂ ಪರಮಾನಂದ ಸ್ವರೂಪಂ ॥೨೭॥

ಪರಾತ್ಮರಂ ಪರಾಕಾಶಂ ।
 ಪರೋಪಕಾರಂ ಪರಲೋಕಸಾಧನಂ ।
 ಪರಾಕ್ರಮಮಾ ಪರತತ್ವವಿಚಾರಂ ।
 ಪರಬ್ರಹ್ಮಮಾ ವಂದೇ ವಿಷ್ಣುಂ ಪರವಾಸುದೇವಂ ॥೨೮॥

ಪೂರ್ಣಾದಿಪಿಯಂ ಪೂರ್ಣಧಾರಕಂ ।
 ಪೂರ್ಣಸಂಭೂತಂ ಪೂರ್ಣಸೂಕ್ತಮಾ ।
 ಪೂರ್ಣಾಪಾಯಭಯ ನಿಷಾರಕಂ ।
 ಪೂರ್ಣಕ್ಷೇತ್ರಂ ವಂದೇ ವಿಷ್ಣುಂ ಶೀರಮಾಪೂರ್ಣವಲ್ಭಂ ॥೨೯॥

ಬ್ರಹ್ಮಾಂಡಗಭ್ರಂ ಬ್ರಹ್ಮಣಿಷ್ಠಮಾ ।
 ಬ್ರಹ್ಮವಿಷ್ಣುಭೋಧಿತಂ ಬ್ರಹ್ಮಸುತ್ತುಂ ।
 ಬ್ರಹ್ಮಾಂಡವ್ಯಾಪಿನಂ ಬ್ರಹ್ಮಾನಂದಂ ।
 ಬ್ರಹ್ಮಾಂಡಗುರುಂ ವಂದೇ ವಿಷ್ಣುಂ ಬ್ರಹ್ಮಾಂಡನಾಯಕಂ ॥೩೦॥

ಭಕ್ತವತ್ಸಲಂ ಭಕ್ತಗಣಪರಿವೃತಂ ।
 ಭಕ್ತಜನಮಂದಾರಂ ಭಕ್ತಪರಾಧಿನಂ ।
 ರಕ್ತಹೃದಯವಿರಾಜಮಾನಂ ಭಕ್ತಾಭಿಮಾನಂ ।
 ರಕ್ತೋತ್ತಮಂ ವಂದೇ ವಿಷ್ಣುಂ ಭಕ್ತಜನೋಪಾಸಿತ ಭಗವಂತಂ ॥೩೧॥

ರಾಖಾತಿಶಯ ಭಕ್ತಜನ ಸಮಾಧಿಗೋಚರಂ ।
 ರಾವನಾನುಸಾರ ವಿವಿಧರೂಪ ಪ್ರಕಟನಂ ।
 ರಾವಿತ ಕವಿರ ಕಲ್ಯಾಂಸಮೃತೀಯತ್ವನ್ನಂ ।
 ರಾವರಾಗಸುಧಾರಕಾಸ್ಯದಕಂ ವಂದೇ ವಿಷ್ಣುಂ ಸದ್ಯವನಪ್ರೇರಕ ಮಹಾನುಭಾವಂ ॥೩೨॥

ಮಧುರಭಾಷಣಂ ಮಧುರನಾಮಂ ।
ಮಧುರಾಧಿವತಿಂ ಮಧುಸಂಹಾರಂ ।
ಮಧುರಾಧರಾಪ್ಯತಂ ಮಧುರಾನರಸಿಕಂ ।
ಮಧುರಂ ವಂದೇ ವಿಷ್ಣುಂ ಮಧುರಗಾನ ವಿನೋದಿತಂ ॥೩.೬॥

ಮಂಗಳಕರಲೀಲಂ ಮಂಗಳಚರಿತ್ರಂ ।
ಮಂಗಳಮಯನಾಮಂ ಮಂಗಳಗಾತ್ರಂ ।
ಮಂಗಳಾಭರಣಭೂಷಿತಂ ಮಂಗಳನಿಧಿಂ ।
ಮಂಗಳಂ ವಂದೇ ವಿಷ್ಣುಂ ಭೂರಿಲುಭಮಂಗಳಕಾರಕಂ ॥೩.೭॥

ಮಂತ್ರಕರೀರಕಂ ಮಂತ್ರೋದ್ದ್ವಂ ।
ಮಂತ್ರೋಪದೇಶಕಂ ಮಂತ್ರತೋಷಿತಂ ।
ಮಂತ್ರಕಾರಕಂ ಮಂತ್ರಪೂರಕಂ ತಾರಕ-
ಮಂತ್ರಂ ವಂದೇ ವಿಷ್ಣುಂ ಮಂತ್ರಜವಸಿದ್ವಿಫಲಪ್ರದಂ ॥೩.೮॥

ಮದನಜನಕಂ ಮಾಧವಂ ಘೃಗ-
ಮದ ತಿಲಕಂ ಮದನಕೊಟಿಲಾವಣ್ಣಂ ।
ಮದನಾರಿಭಾವಿತಂ ಮದಶಮನಂ ।
ಮದಗಜಗಮನಂ ವಂದೇ ವಿಷ್ಣುಂ ಮಧುಕೈಭಾಸುರ ವಿದಾರಂ ॥೩.೯॥

ಮಹಾವೀರಂ ಮಹೋನ್ನತಂ ।
ಮಹಾಶಾಂತಂ ಮಹೋದಾರಂ ।
ಮಹಾಕಾರ್ಯಾಂ ಮಹೋತ್ಸಾಹಂ ।
ಮಹಾವೈಭ್ರವಂ ವಂದೇ ವಿಷ್ಣುಂ ಪರಮಹಾಲಕ್ಷೀರಮಣಂ ॥೩.೧೦॥

ಮುನಿಜನಪ್ರಯಂ ಮುನಿಗಣವಂದಿತಂ ।
ಮುನಿವರ್ಭಾವಿತಂ ಮುನಿಗಣಾಧ್ಯೇಯಂ ।
ಮುನಿಕೃದಾಗಾರಂ ಮುನಿವ್ಯಂದಾಧಿನಂ ।
ಮುನಿವರಪ್ರದಂ ವಂದೇ ವಿಷ್ಣುಂ ಮುನಿಮಾನಸಸರೋಮರಾಲಂ ॥೩.೧೧॥

ಮೋಹನಕಾರಂ ಮೋಹನಾಂಗಂ ।
ಮೋಹನೀರೂಪದರಂ ಮೋಹನಾಖಾಂಗಂ ।
ಮೋಹನರಾಗಮದಿತಂ ಮೋಹಿತ ಪ್ರಜನಾರೀ ಪರಿವೃತಂ ।
ಜಗನ್ನೋಹನಂ ವಂದೇ ವಿಷ್ಣುಂ ಮೋಹಮಾಯಾವಿದೂರಂ ॥೩.೧೨॥

ಯಜ್ಞಕಾರಕಂ ಯಜ್ಞಸೂಧಕಂ ।
 ಯಜ್ಞರಕ್ಷಕಂ ಯಜ್ಞದೇವತಂ ।
 ಯಜ್ಞಸ್ವರೂಪಂ ಯಜ್ಞರಾಘ್ಯಂ ।
 ಯಜ್ಞಪ್ರಯಂತಂ ವಂದೇ ವಿಷ್ಣುಂ ಯಜ್ಞಪಲದಾಯಕಂ ॥೪೬॥

ಯೋಗವಿಷ್ಣುಕಾರಕ ದುಷ್ಪಡೈತ್ಯಗಣ ವಿಭೇದಕಂ ।
 ಯೋಗಿಜನ ಮಾಯಾಜಾಲ ಭೇದಕ ಧುರೀಣಂ ।
 ಯೋಗಧ್ಯಾನಸಮಾಧಿನಿಷ್ಠೆ ಮುನಿವರಭಾವನಂ ।
 ಯೋಗೈಶ್ವರಯಸಿದ್ಧಿಂ ವಂದೇ ವಿಷ್ಣುಂ ಯೋಗಾನಂದಕರ ದಿವ್ಯರೂಪಂ ॥೪೭॥

ರಂಗಪ್ರರವಿಹಾರಂ ರಂಗಾಧಿಶಂ ।
 ರಂಗನಾಯಕಿಸಮೇತಂ ಖಗರಾಜಪುರಂಗಂ - ಶ್ರೀ
 ರಂಗಮುಂಗಳಮಣಂ ರಮಾಂತರಂಗಂ ಸಾ -
 ರಂಗಪಾಣಂ ವಂದೇ ವಿಷ್ಣುಂ ಮಣರಂಗರಾಗ ರಂಜಿತಂ ॥೪೮॥

ರತ್ನಾಂಬರಧರಂ ರತ್ನಮಾಲಿಕಂಧರಂ ।
 ರತ್ನಾಂಗದ ರತ್ನಕಂಕಣ ರತ್ನಾಂಗುಳೀಯಹಸ್ತಂ-
 ರತ್ನಮಣಿಮಕುಟಿರಂ ರತ್ನಸಾನುಸಿಧಿಂ ।
 ರತ್ನಪೀಠಾಸನಂ ವಂದೇ ವಿಷ್ಣುಂ ರತ್ನಾಕರ ತನಯಾಂತರಂಗಂ ॥೪೯॥

ರವಿಚೋಟಿ ಸಂಕಾಶಮಾನ ದಿವ್ಯದೇಹಂ ।
 ರವಿಕುಲೋಧ್ಯವ ರಾವಣಾಂತಕ ರಾಮಾವತಾರಂ ।
 ರವಿಸದ್ಯತ ಘೋರವಾವಾಂಧಾರ ನಿರಸನಂ ।
 ರವಿತಾಂಕನೇತ್ರಂ ವಂದೇ ವಿಷ್ಣುಂ ರವಿಮಂಡಲಾಘ್ಯಂತ ವ್ಯಾಪಕಂ ॥೫೦॥

ರಾಮಚಂದ್ರಂ ರಾಮಭದ್ರಂ ।
 ರಾಮಾಭಿರಾಮಂ ರಾಮತಾರಕಮಂತ್ರಂ ।
 ರಾಮಾಯಣಕಥಾನಾಯಕಂ ರಾಮಾವೃತಂ ।
 ರಾಮನಾಮವೈಭವಂ ವಂದೇ ವಿಷ್ಣುಂ ಜಾನಕಿ ಮನೋಹರಂ ಶ್ರೀರಾಮಂ ॥೫೧॥

ಲಲಿತಚೈಕುರಜಾಲಂ ಲಲಿತಾಭ್ರನೇತ್ರಂ ।
 ಲಲಿತ ಮಾಲಾಲಂಕೃತಂ ಸ್ತುತ -
 ಲಲಿತಕಪ್ರೋಲಂ ವಿಲುಲಿತಮರಕುಂಡಲಂ ।
 ಲಲಿತಾಸೋದರಂ ವಂದೇ ವಿಷ್ಣುಂ ವಿಲಸಿತ ಸುಲಲಿತಾಕಾರಂ ॥೫೨॥

ಲೋಕಾಂತರಂಗಂ ಲೋಕಶರಣಂ ।
ಲೋಕಾಭಿರಾಮಂ ಲೋಕಮಾನ್ಯಂ ।
ಲೋಕನಿವಾರಕಹಕಂ ಲೋಕೇಕವೀರಂ ।
ಲೋಕಪಾಲಕಂ ವಂದೇ ವಿಷ್ಣುಂ ಸಕಲಲೋಕನಾಯಕಂ ॥೫೦॥

ವಿದ್ಯಾಭಿಮಾನಂ ವಿದ್ಯಾದಿಮೂಲಂ ।
ವಿದ್ಯಾನಿಧಿಂ ವಿದ್ಯಾಸಾಗರಂ ಸಕಲ -
ವಿದ್ಯಾಹಾರಂಗತಂ ವಿದ್ಯಾಪ್ರಕಾಶಂ ಅ -
ವಿದ್ಯಾತಿಮಿರಭಾನುಂ ವಂದೇ ವಿಷ್ಣುಂ ಸಕಲವಿದ್ಯಾವಿಶಾರದಂ ॥೫೧॥

ವಿಶ್ವೇಶ್ವತ್ತಿಕಾರಣಂ ವಿಶ್ವವ್ಯಾಪಿನಂ ।
ವಿಶ್ವದಿಮೂಲಂ ವಿಶ್ವಪಾಲಕಂ ।
ವಿಶ್ವನಿಯಾಮಕಂ ವಿಶ್ವರೂಪಧಾರಕಂ ।
ವಿಶ್ವಧಿವರ್ತಿಂ ವಂದೇ ವಿಷ್ಣುಂ ವಿಶ್ವಲೀಲಾನಾಟಕ ಸೂತ್ರಧಾರಂ ॥೫೨॥

ವೇದಸ್ವರೂಪಂ ವೇದಾಭಿಮಾನಂ ।
ವೇದಮಯಂ ವೇದಾಂತವೇದ್ಯಂ ।
ವೇದಗೋಚರಂ ವೇದಾದಿಸನ್ಸೂತಂ ।
ವೇದಘೋಷಂ ವಂದೇ ವಿಷ್ಣುಂ ವೇದಾಗಮಾದಿ ತತ್ವವಿಶಾರಂ ॥೫೩॥

ಶಂಖಿಚಗ್ರಗದಾಪದ್ಮ ವಿದ್ಯಾಯಧಕರಂ ।
ಶಂಹಾನುಗತ ಕೋಮಲ ಕಂಠದೇಶಂ ।
ಶಂಖಿಚೂಡಾದಿ ಕಿನ್ನರಾಧಮ ಸೂದನಂ ।
ಶಂಖಿನಾದ ಮುದಿತಂ ವಂದೇ ವಿಷ್ಣುಂ ಶಂಕರ ಮಹಾದೇವ ಸನ್ಮುಕಿಪಾತ್ರಂ ॥೫೪॥

ಶರಣಾಗತ ವತ್ಸಲಂ ಶರಣಾಗತನಿಧಿಂ ।
ಶರಣಾಗತ ಮಂದಾರಂ ಶರಣಾಗತಾಘಾತರಣಂ ।
ಶರಣಾಗತ ರಕ್ಷಕಂ ಶರಣಾಗತ ಪ್ರೋಷಕಂ ।
ಶರಣಾರ್ಥಿಹರಂ ವಂದೇ ವಿಷ್ಣುಂ ಶರಣಾಗತ ಮುಕ್ತಿದಾಯಕಂ ॥೫೫॥

ಶಾಂತಿನಿಲಯಂ ಶಾಂತಿವೃತಾಚರಿತಂ ।
ಶಾಂತ್ಯಾದಿಗುಣಪರಿಪೂರ್ಣಂ ಅ -
ಶಾಂತಿಮನವಿದೂರಂ ಶಾಂತಿಸ್ತಾಪಕಂ ।
ಶಾಂತಾಕಾರಂ ವಂದೇ ವಿಷ್ಣುಂ ಶಾಂತಿಸಂಧಾನೋತ್ಸಾಹಕಂ ॥೫೬॥

ಶ್ರೀವತ್ಸಾಂಕಿತಂ ಶ್ರೀಕಾಂತಂ ।
 ಶ್ರೀಕರಾಚೀತಂ ಶ್ರೀನಿಧಿಂ ।
 ಶ್ರೀರಂಗಪುರವಿಹಾರಂ ಶ್ರೀರಾಗಶೋಷಿತಂ ।
 ಶ್ರೀನಿವಾಸಂ ವಂದೇ ವಿಷ್ಣುಂ ಶ್ರಿತಜನಪರಿಪಾಲಕಂ ॥೫೬॥

ಸಂಗೀತಗಾನಲೋಲಂ ಸಂಗೀತಸ್ತಯಂ ।
 ಸಂಗೀತವಿಶಾರದಂ ಸಂಗೀತರಸಾಸ್ವಾದಕಂ ।
 ಸಂಗೀತಜ್ಞಾನನಿಧಿಂ ಸಂಗೀತ ತತ್ವಸಾರಂ ।
 ಸಂಗೀತಭಾವನಾಸೂಕ್ತಂ ವಂದೇ ವಿಷ್ಣುಂ ಸಂಗೀತಗಾನಕಲಾರಸಿಕಂ ॥೫೭॥

ಸತ್ಯಜಾರಿತ್ರಲಕ್ಷ್ಯಂ ಸತ್ಯಸ್ವರೂಪಂ ।
 ಸತ್ಯವರದಾಯಣಂ ಸತ್ಯಪ್ರಯಂ ।
 ಸತ್ಯಜ್ಞಾನಾನಂದಮಯಂ ಸತ್ಯೇತಂ ।
 ಸತ್ಯನಾರಾಯಣಂ ವಂದೇ ವಿಷ್ಣುಂ ಸತ್ಯಧರ್ಮಪರಿಪಾಲಕಂ ॥೫೮॥

ಸರ್ವವ್ಯಾಪಿನಂ ಸರ್ವನಿಯಾಮುಕಂ ।
 ಸರ್ವಜೀವಾಧಾರಂ ಸರ್ವಾಂತರ್ಯಾಮಿನಂ ।
 ಸರ್ವಜಗಗ್ನಂಗಳಕಾರಕಂ ಸರ್ವಭೂತದಯಾಪರಂ ।
 ಸರ್ವಜ್ಞಂ ವಂದೇ ವಿಷ್ಣುಂ ಸರ್ವಾಭಿಷ್ಠಾಯಕಂ ॥೫೯॥

ಸಹಸ್ರಮುಖಂ ಸಹಸ್ರಬಾಹುಂ ।
 ಸಹಸ್ರನಯನಂ ಸಹಸ್ರಪಾದಂ ।
 ಸಹಸ್ರಕೋಟಿಭಾನುಸಂಕಾಶಂ ।
 ಸಹಸ್ರನಾಮಂ ವಂದೇ ವಿಷ್ಣುಂ ಸಹಸ್ರದಳ ಸರಸೀರುಹ ಸುನಾಭಂ ॥೬೦॥

ಸಾಮಗಾನಲೋಲಂ ಸಾಮವೇದಸಾರಂ ।
 ಸಾಮಜವರದಂ ಸಾಮಜರಿಪ್ರದಮನಂ ।
 ಸಾಮಜವದನ ತಿವತನಯ ಮಾತುಲಂ ।
 ಸಾಮಜಗಮನಂ ವಂದೇ ವಿಷ್ಣುಂ ಸಾಮಭೇದದಂಡಚತುರಂ ॥೬೧॥

ಸ್ವಿರಾಧಾರಂ ಸ್ವಿರಾಸನಂ ।
 ಸ್ವಿರ್ಜೀಜಯ ಸಂಪನ್ನಂ ಸ್ವಿರಮಾಗ್ರಂಪ್ರವರ್ತಕಂ ।
 ಸ್ವಿರಭೂಗೀನಂ ಸ್ವಿರಯೋಗೀನಂ ।
 ಸ್ವಿರಚಿತ್ತಂ ವಂದೇ ವಿಷ್ಣುಂ ಸ್ವಿರಾರಮಾನಾಯಕಂ ॥೬೨॥

ಕ್ಷೀರಸಾಗರ ತರಂಗರಂಗಶಯನಂ ।
ಕ್ಷೀರಾಂಭಾಧಿಯತ್ವನ್ನ ಅವೃತ್ತ ವಿಭಾಜನ ಚತುರಂ ।
ಕ್ಷೀರಾಭಿಮಂಥನೋದ್ಯವ ಮಣಿಕೋಭಿತ ಕಂಧರಂ ।
ಕ್ಷೀರಾಮೃತಂ ವಂಡೇ ವಿಷ್ಣುಂ ಕ್ಷೀರವಾರಿದಿಕನ್ಯಾವಿಲಸಿತವಕ್ಕಂ ॥೬೪॥
(ಇತಿ ಶ್ರೀಪದ್ಮಾಂಶ ಶ್ರೀವಿಷ್ಣವ ವಿರಚತ ಶ್ರೀಮಂತಾವಿಷ್ಣುದಂದನಂ ಸಮಾಪ್ತಂ)

1.13 ಶ್ರೀಕಾವಾಭಿವಂದನೆ

ರಾಗ : ಮೋಹನ

ಅಚ್ಯುತಾನಂದಾತಿಶಯ ಅಪ್ರಮೇಯಂ ।
 ಅನಂಗಮದಾಪಹಾಕ್ಷಾದಕರೆ ರೂಪಂ ।
 ಅಜಭವಸುರೇಶಾದಿನುತ ಅರುಣಾಂಬುಜ ಚರಣಂ ।
 ಅಪ್ರತಿಮ ಪ್ರತಾಪಂ ವಂದೇ ವಾಸುದೇವ ತ್ರೀಕ್ಷಣ ಪರಮಾತ್ಮು ॥೧೦॥

ಇಂದ್ರನೀಲಮಣಿಭ ಶ್ವಾಮಳವಣಿಂ ।
ಇಭನಾಯಕಾವತ್ಯಮುತ ದಿನಶರಣಿಂ ।
ಇವರ ಸುವಿದಾಯಕ ಇಂದಿರಾರಮಣಿಂ ।
ಇಂದುಕುಲಾಬ್ಸಿಸೋಮೆಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮೆ ॥೧೧॥

ಉತ್ತಮೋತ್ತಮ ಕಾಂಟಿಮಯ ಸುಶರೀರಂ ।
ಉಸ್ಕೆಂದ್ರಾನ್ವತ ನಿರುಪಮ ಮಹಿಮಾಪಾರಂ ।
ಉತ್ತರ್ಯೋತ್ತರಾಭ್ಯಾದಯಕರ ಉಮಾಸೋದರಂ ।
ಉತ್ತಪ್ಣಾದಾತ್ ಭಾವಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮ್ಯಾ ॥३॥

ಯಂತ್ರಾರ್ಥಿ ಪರಮಾತ್ಮೆ ಶ್ರೀಕೃಷ್ಣ ವರಮಾತ್ಮೆ ॥೪॥

ವಿಕಾಸೇಕರೂಪಧಾರಕ ಭಕ್ತಗೋಚರಂ ।
ವಿಕಾಂತಸೇವಾಸಕ್ತಜನ ಮನೋರಂಜನಂ ।
ವಿಕಾಂಕರೀವಿರ ಪರಾಭವಕೃತ್ಯಾದಿಕ ಶೌಯಿಂ ।
ವಿಕಾಗ್ರಚಿತ್ಯಾಮುಕೊಲಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮು ॥೫॥

ಹಕ್ಕಿಯರ್ಥಭಿವೃದ್ಧಿಕರ ಶ್ರೀಲಕ್ಷ್ಮೀಕಾಂತಂ ।
 ಹಕ್ಕಿಮತ್ತೆ ಸೌಹಾದ್ಯರ್ಥಿ ಸದ್ಗುಣಾಗರಂ ।
 ಹಲವಿಲ್ಲಾರಸಪ್ತತ್ರ ಶಾಪವಿಮೋಚನಂ ।
 ಹಹಿಕ ವ್ಯಾಮೋಹ ಪ್ರಶಮಾಷಧಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ॥೬॥

ಒಂಕಾರೋಧ್ವವ ನಾದರಸಂಪಾನರಸಿಕಂ ।
 ಒಷಧೀಶಾನುಗತ ತೀತಲ ರಜತ ಕಿರಣಂ ।
 ಒಜಸ್ಯರ ಕಾಮಿನೀ ಕಾಮಿತ ಕೊಮೆಲಕಾಯಂ ।
 ಜಿದಾಯರ್ಥಾದ್ಯಾದರ್ಥ ಗುಣಾಲಯಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ॥೭॥

ಕೌಸುಭ್ರ ಕಾಂತಿಯುತ ಕಮನೀಯ ಕಂಬುಕಂಧರಂ ।
 ಕಾಳೀಯ ಕಾಕೋದರ ಘಟಾತಲ ತಾಂಡವ ಸ್ವತ್ತಂ ।
 ಕುಲಕಂಟಕಾಧಮ ಕೂರಕಂಸ ಕಾಲಾಂತಕಂ ।
 ಕೈವಲ್ಯದಾಯಕ ಕರುಣಾಕರಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ॥೮॥

ಗೋಧೂಳಿಧೂಸರಿತ ಗೋಪಬಾಲಕವೇಷಂ ।
 ಗೋಪೀಗಣಮೋಹಿತ ಗೋಪಲಾಂಬುಧಿಸೋಮಂ ।
 ಗೋವರ್ಥನಗಿರಿಧರ ಗೋವಿಂದನಾಮ ಪಟ್ಟಾಭಿಷೇಕಂ ।
 ಗೋಪಕುಲ ಲಲಾಮಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ॥೯॥

ಚೆಂಚಲಭಾರು ಕುಟಿಲಕುಂತಲಜಾಲಂ ।
 ಹೂಮಾಕರ ಸದ್ಯರಚೀಲ ರಾಜತಕಟಿಂ ।
 ಹೂಣಾರಮುಷ್ಣಾದ್ಯಾರಿಹರ ಮಲ್ಲಾಗ್ರಗಣ್ಯಂ ।
 ಚೆಂದನಾದಿ ಸುಗಂಧಿತಾಂಗಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ॥೧೦॥

ಜನಮನರಂಜಿತ ಜಗನ್ಮೋಹನಾಕಾರಂ ।
 ಜಗನ್ಮಂಗಳಕರ ಜಗತ್ತಾವನಲೀಲಂ ।
 ಜರಾಮರಣಭಯಾಪಹ ಜಲಜನಾಭಂ ।
 ಜಗದೋದ್ಯಾರಕಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ॥೧೧॥

ಡಾಂಭಿಕ ಜನಮನ ವಿದೂರಂ ।
 ಡಂಬರಾರಾಧನಾದರಣಂ ।
 ಡಮರುಗಾದಿ ವಾದ್ಯತಾಳಾನುಗತ ನಟನಂ ।
 ವಿಧುವಿಡಂಬನಾನನಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ॥೧೨॥

ತರಳತ ತುಹಾರ ತುಲಸಿಹಾರಾಲಂಕೃತಮ್ ।
 ತರುಣಾರವಿಂದಾನುರಾಗಪೂರಿತ ಲೋಚನಂ ।
 ತಾಮೂಡಿಗುಣತಿಮಿರ ನಿರಸನಕರ ತರಣಂ ।
 ಶೈಕ್ಷಣಾವತ್ತಾರಂತಕಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ॥೧೬॥

ದಿಂಬಿಕಾಭರಣಾದಿಧರ ದಿವ್ಯಾದ್ಯುತ ದೇಹಂ ।
 ದುರಿತಾರಣ್ಯ ದಹನಕರ ದಾವಾನಲಂ ।
 ದುಷ್ಪದ್ಯತ್ಯಾದಾನವಾದಿ ದಮನ ಧುರೀಣಂ ।
 ದ್ವಾರಕಾಪುರಾಧಿತಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ॥೧೭॥

ನಿಜತತ್ವ ನಿರೂಪಿತ ಗೀತೋಪದೇಶಕಂ ।
 ನವನಿತ ಗಂಧವಾಹವದನ ನಂದನಂದನಂ ।
 ನಿರೂಪ ನಿತ್ಯನಂದಕರ ನಿರಂಜನ ದೀಪಂ ।
 ನಾರದಮುನಿಮಾನಸ ಮರಾಲಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ॥೧೮॥

ಪಂಚವಾಂಡವ ಹಾರಣಾಪತ್ನಾಂಧವಂ ।
 ಪತಿಪರಾಯಣ ವಾಂಕಾಲೀ ಪರಿತಾಪಹಾರಿಣಂ ।
 ಪರಿಪರಿ ಘಲಪ್ರದಾಯಕ ಪರಮಾದರಣೀಯ ಪೂಜ್ಯಂ ।
 ವಾಂಚಜನ್ಯ ಪರಿಕೊಳಿತ ವಾಣಂ ಪಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ॥೧೯॥

ಬ್ರಹ್ಮತ್ ಬಕಪತಗಾಸುರ ವಿಭಂಜನ ಭೀಮಂ ।
 ಬಲಮುದ ಒಾಣಾಸುರ ಬಾಹುಭೀದಕಂ ।
 ಭಾವನಾಭರ ಭಾಗವತಜನ ಭವಭೀತಿಹರಂ ।
 ಭೂರಿ ಭೋಗ ಭಾಗ್ಯಾಪೇತ ಭಗವಂತಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ॥೨೦॥

ಮಂದಹಾಸಯುತ ಮುಖಾಂಬುಜ ಮುಕುಂದಮಾಧವಂ ।
 ಮುರ್ಜೀರವಾಮೃತ ಮಾಧುರ್ಯ ಗಾನವಿನೋದಂ ।
 ಮಾಯಾಮೋಹಾಂಧಕಾರಮಭನ ಮಾತ್ರಾಡಂ ।
 ಮಧುಮುರನರಕಾಸುರ ಮಾರಕಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ॥೨೧॥

ಯಾಗಯಜ್ಞಾರ್ಥಾಧನಯೋಗ್ಯ ಯದುಕುಲೋತ್ತಮಂ ।
 ಯಮಪ್ರರಿಯಾತನಾ ಭಯಾಪಹ ನಿರೂಪಾಮಂ ।
 ಯಮನಾತಟಿಗತ ಸುಂದರೀಗಣ ಪರಿವೃತ ಸುಂದರಾಂಗಂ ।
 ಯತಿವರಯೋಗಸಧಿಪಲಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ॥೨೨॥

ರಮಾಸ್ತದೂಹಿಣಿ ರಮಣೇಮನ ರುಕ್ಷಿಣೀರಮೆಣಂ ।
 ರಾಧಾಗೋಪಿಸಮೇತ ರಮ್ಮರಾಸಲೀಲಾ ರಮಿತಂ ।
 ರಾಜಾಧಿರಾಜಾರಾಧಿತ ರೌಹಿಣೀಯಾನುಜಂ ।
 ರಿಷ್ಯಗಣ ರಣಭಯಂಕರಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಾ ॥೨೦॥

ಲೋಹಾಹ್ಲಾದಕರಾಶ್ವಯರ್ ಬಾಲಲೀಲಂ ।
 ಲಕ್ಷ್ಮಿ ಪರಿಪೂರಿತಾನುಪಮ ಲಾವಣ್ಯನಿಧಿಂ ।
 ಲಜ್ಞಾದರಹಸಯಾದ್ವಿಲಾಸಿನೀ ವಿಲೋಕನಂ ।
 ಲಸಿತ ಶ್ರೀವತ್ಸಲಾಂಭನಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಾ ॥೨೧॥

ವ್ಯಂದಾವನ ವ್ರಜಗೋಪಬಾಲಕೆಸಹ ಶ್ರೀಡಾವಿನೋದಂ ।
 ವಾಸವಾದ್ಯಮರಾಭಿವಂದಿತ ವಿಮಲ ವನಚಾಂಭಿಯುಗಳಂ ।
 ವಿವಿಧ ವಿಶ್ವ ಪರವಿತರೆಣ ವೆಂಕಟಾದಿ ವೆಂಕಟೀಶಂ ।
 ವಕ್ಷಃ್ಫುಳ ವಿರಾజಿತ ವನಮಾಲಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಾ ॥೨೨॥

ಶಿಖಿತಿಖಿಂಡ ತೋಭಾಯಮಾನ ಶ್ರೀಷ್ವದೇಶಂ ।
 ಶಾಂತಶೀಲ ಸೌಮ್ಯತಾದಿ ಸದ್ಗುಣಸದನಂ ।
 ಶ್ರೀವೈಷ್ಣವ ಶ್ರೀನಿವಾಸ ಹೃತ್ಯಂಜರ ಶುಕಂ ।
 ಶಂಬರವೈರಿ ಜನಕಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಾ ॥೨೩॥

ಕ್ಷೇರಂಬುಧಿತಯನ ಶ್ರೀಮನ್ನಾರಾಯಣಂ ।
 ಕ್ಷತಿಭಾರ ಪರಿಹರಣಾಧಾರ್ಯ ಸ್ನೇಚಣ್ವತಾರಂ ।
 ಕ್ಷತಿಯಾಧಮ ನರಾಧಿಪತಿಗಣ ವಿನಾಶನಂ ।
 ಕ್ಷಮಾಗುಣಾಸಮಾನಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಾ ॥೨೪॥

ಸತತ ಸೇವಿತ ಸಾಧುಜನ ಸಂರಕ್ಷಣಂ ।
 ಸಾಂದೀಪವರಮುನಿಸುತ ಸಂಜೀವನಂ ।
 ಸತೀ ಸತ್ಯಭಾಮಾಸಮೇತ ಸುಪರ್ಣಾರೂಢಂ ।
 ಸತ್ಯಧರ್ಮ ಸುತ್ತಿತ್ತಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಾ ॥೨೫॥

ಹತ ಮದಭರ ಸ್ವಪಶಿಶುಪಾಲ ದಂತವಕ್ಷಂ ।
 ಹಷಣಕರ ಮಂದಹಾಸಯಾತ ಶಶಿಭಾನನಂ ।
 ಹೀನಹಿಂಸಾಕೃತ್ಯ ರಾಜಸಾಮಸಗುಣಹರೆಣಂ ।
 ಹರಿಕಥಾಮೃತ ಸಾರಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಾ ॥೨೬॥

(ಇತಿ ಶ್ರೀವೈಷ್ಣವ ಶ್ರೀನಿವಾಸ ವಿರಚಿತ ಶ್ರೀಕೃಷ್ಣಾಭಿವಂದನಂ ಸಮಾಪ್ತಂ)

ಫೋನ್ : 2

ಸಂಗೀತ ಸೇವನೆಗ್ಯಾಪ್

2.1 ರಾಗ : ರೀತಿಗೌಡ

ತಾಳ : ರೂಪಕ್

ಸರಸ್ವತೀ, ಭಗವತೀ, ಸರಸಿಜಾಸನ ತ್ರಿಯಸತೀ ।
ವ್ರದೇಹಿಮೇ ದಿವ್ಯಮತೀಂ ॥ಪ್ರ॥

ವೀಣಾ ಪುಸ್ತಕಮಣಿಮಾಲಾ ಪರಿಶೋಭಿತ ಸೌಭಾಗ್ಯವತೀ ।
ಗಾನಾನಂದಸುಧಾರಷಾಸ್ಯಾದಿತ ಸುಜ್ಞಾನಮತೀ ॥ಅ.ಪ.॥

ಚರಣ

ಅರುತ್ತಾಭಮಣಿಮಹಣ ವಿರಾಜತ ಕಾಂತಿಮತೀ ।
ಕರುಣಾಪೂರಿತ ಅರವಿಂದಾಯತ ನೇತ್ತಾವತೀ ।
ಸುರುಚಿರ ಶ್ವೇತಾಂಬರಾಲಂಕೃತ ಚಾರುಮತೀ ।
ಸುರಪರಮನಿಜನಾಭಿವಂದಿತ ವೇದವತೀ ।

ಮಂಡ್ಯಮಾಲ

ನಿರುಪಮ ಸುಂದರ ರೂಪವತೀ ।
ಪರಿಮಳ ಸುಮಭರ ಮಾಲಾವತೀ ಮ-
ಧುರ ಪರವಾಕ್ಯದ ವಿದ್ಯಾವತೀ ಇಹ-
ಪರ ಹಿತಕರ ವಿಶ್ವಭಾರತೀ ॥ಚೆ॥



2.2 ರಾಗಮಾಲಿಕಾ

ತಾಳ : ಖಂಡಭಾಷ್ಯ

ಕಾಂಘೀಂದಿ

ಕ್ಷೀರಸಾಗರ ತನಯೀ ಸಚ್ಚಿದಾನಂದಮಯೀ ।
ವ್ರದರ್ಥಯ ತವ ಚಾರುರೂಪಂ ಸರಸಿಜಾಲಯೀ ॥ಪ್ರ॥

ಹರಿದ್ರಾಕುಂಕುಮ ವಸ್ತ್ರಾಲಂಕೃತ ಸಕಾಯೀ, ವಿಶ್ವತ್ರಯೀ ।
ದಾರಿದ್ರಾಗ್ರದಿ ಸಕೆಲ ಸಂತಾಪ ಶಮನೀ, ನಾರಾಯಣ ಜಾಯೀ ॥ಅ.ಪ.॥

ಕಾಂಘೀಂದಿ

ಆರಾಧಿಪತಿಸೋದರೀ, ಬ್ರಹ್ಮಾಂಡ ಭಾಂಡೋದರೀ ।
ಮಾರಾಭಿವಂದಿತ ಮನೋಹರೀ, ನಿರುಪಮ ಸುಂದರೀ ।
ಆರಾಧಿತಾವಿಲ ಜನಾಭೀಷ್ಠಕರೀ, ತುಭಕರೀ ।
ಭೂರಿಕ್ಷಪಾಸಾಗರೀ, ಮಾತ್ರ ಜಗದೀಶ್ವರೀ

॥ಚೆ.ಽ.॥

ಪಂತುವರಾಳಿ

ಪೇದಾಸಾಗ್ರಮ ಸನ್ನತ ಸಾವಿತ್ರೀ, ಘನಪಾವಲತಾ ಲವಿತ್ರೀ |
ಜಾಯೋಂಕಾರಯತ ಗಾಯತ್ರೀ, ಪರಮ ಪವಿತ್ರೀ |
ಮಾಧವ ಮನೋಲ್ಲಾಸ ಕಳತ್ರೀ, ಕಾಮಿತಧಾತ್ರೀ |
ಸಾಧುಜನಪನುತ್ಪಾತ್ರೀ, ಶ್ಯಾಮಕಮಲದಳಸೇತ್ರೀ |

||ಚ.೨.||

ವಲಚಿ

ಮಂಬುಳಾಭರಣಭೂಷಿತ ಬಾಲೀ, ಅನುಪಮ ಸುತೀಲೀ |
ಚಂಪಕಾದಿ ಸುಗಂಥ ಸುಮಭರಿತ ಮಾಲೀ, ಕರೆಕಮಲೀ |
ಪಂಚದಳನಯನ ವಿಶಾಲೀ, ಶಾರದಾಗಾನಲೋಲೀ |
ಹುಂಪಮ ತಿಲಳಾಂಚಿತ ಘಾಲೀ, ಅನಂದಮಯಲೀಲೀ |

||ಚ.೩.||

ಕೀರವಾಣಿ

ಮಾಂಗಲ್ಯಾದಿ ಭೂಷಿತ ನಾರಿತಿರೋಮಣೀ, ಕಲ್ಲಾಣೀ |
ವಾಂಭಿತಾಭರ್ತಾಯಕ ಚಿಂತಾಮಣೀ, ಮನೋಸೃಷ್ಟಾಣೀ |
ಹಂಚನ ಮನೇಮಾಲಾ ಗರ್ಭಕೋಭಿತ ಸೌಂದರ್ಯಮುದ್ರಾಮಣೀ |
ಶಾಙ್ಗಿಧರ ಮಧುಸೂದನ ಬ್ರಿಯಭಾಮಾಮಣೀ, ಅಳವೇಣೀ ||ಚ.೪.||

ಅತಾಣ

ಸೋಂಮಸೂರ್ಯಸಮ ಮಣಿಖಿಚಿತ ವಲಯೀ, ಕಲಯೀ |
ಸಾಮಗಾನ ಸಮೈಂದಿತ ಸುಕ್ಷದಯೀ, ಸದಯೀ |
ಸಾಮಭಜಿತ ಸುಜನನುತ ಪದಾಂಬಾಜ ವಿಜಯೀ, ಜಯೀ |
ಸಾಮರಜನಾತಿಪರ ಮಹಿಮಾತಿಯೀ, ಅದ್ವಿತಿಯೀ |

||ಚ.೫.||

ಪೂಣಾಚಂದ್ರಿಕಾ

ದೇವಾಸುರಾರಾಧಿತ ಸೌಭಾಗ್ಯವತೀ, ಕಾಂತಿಮತೀ |
ಭಾವರಾಗಾದಿತೋಷಿತ ಕಲಾವತೀ, ಭಾರುಮತೀ |
ಸೇವಿತಾವಿಲಜನ ಪರಿಹಾಲಿತ ದಯಾವತೀ, ಶ್ರೀಮತೀ |
ದೇವದೇವ ಶ್ರೀನಿವಾಸ ಮೋಹಿತ ಪದ್ಮಾವತೀ, ಶಾಂತಿಮತೀ |

||ಚ.೬.||

ಹಂಸನಾದ

ಬಾಲಾರ್ಥಸಮಾನ ವೀತಾಂಬರಾಲಂಕೃತ ಶುಭಮಂಗಳದೇವೀ |
ಶೀಲಾದಿ ಕಮನೀಯ ಗುಣಪರಿಪೂಣ ಶೋಭಿತ ಶ್ರೀದೇವೀ |

ಕೋಲಾವರಪ್ರರನಿಲಯ ವಿರಾಚಿತ ಮನೋರಮಾದೇವೀ |
ನಿಲಾಂಬುದ ಸಮಾನ ವರದರಾಜಸಮೇತ ಪ್ರಯವರುನ್ನದೇವೀ ||ಚ.೨.||

ಯಮನ್ ಕಲ್ಯಾಣ
ಕಲಿಕಲುಪ ಪರಿಶಮಿತ ಕರುಣಾಮಯೀ, ಕಮಲಾಂಬಿಕೀ |
ಲಲಿತ ಕಲಿತ ವಿನೋದಿತಾನಂದಮಯೀ, ಅಭಯಾಂಬಿಕೀ |
ಜಲರುಜಭವೇಂದ್ರಾದಿ ವಿನುತ ಮಾಯಾಮಯೀ, ವರದಾಯಿಕೀ |
ವಿಲಸಿತ ಮಂದಸ್ಯಿತ ತತ್ತವದನ ಸುಧಾಮಯೀ, ರಂಗನಾಯಿಕೀ ||ಚ.೩.||

ದೇವಗಾಂಥಾರಿ
ವಂದಿತ ಮುನಿಜನಪಾಲಕ ರಾಘವರಂಡಿತ ಸೀತಾಲಕ್ಷ್ಮಿ |
ವಂಕೆಜನಾಭ ಪರವಾಸುದೇವ ಪ್ರಾಯಿತ ಪ್ರಸನ್ನಲಕ್ಷ್ಮಿ |
ಸಿಂಧುಶಯಿನ ಸತ್ಯಾಂಶಾರಾಯಣ ಸೇವಿತ ಸೌಭಾಗ್ಯಲಕ್ಷ್ಮಿ |
ಶಂಖಚಕ್ರಗಢಪದ್ಮಧರ ಮಹಾವಿಷ್ಣುಮಾನಿತ ವರಮಹಾಲಕ್ಷ್ಮಿ | ||ಚ.೪.||




2.3 ರಾಗ : ಬಿಲಹರಿ ತಾಳ : ರೂಪಕ

ಭಜಮಾನಸ ಸರತಂ ನಾರಾಯಣ ದಿವ್ಯಪಾಮಂ |
ನಿಜವೇದಾಗಮಕಾರಾಮೃತ ನಾಮಂ ||ಪ.||
ದಾರುಣ ಭವಸಾಗರ ತಾರಕಮಂತ್ರ ನಾಮಂ |
ವಾರಣ ಬಂಧವಿಮೋಚನ ಜಗನ್ನಂಗಳಕರ ನಾಮಂ ||ಅ.ಪ.||

ಜನ್ಮಾಜಿತ ಹಾವಜಾಲ ತಮಿತಕರ ಹಾವನನಾಮಂ |
ತನ್ಮತ್ವಕೃತ ಮಾಯಾವಾಶ ಭೀದಕ ಮಹಾಬಲನಾಮಂ |
ಸನ್ಮಾನಿತ ಭಕ್ತಿಗಣಾನಂದಾಕಶ್ವರೂಪಕ ಪೂಜಾನಾಮಂ |
ಸನ್ಮಾರ್ಗಪ್ರವರ್ತಿತ ಸುಜನೋದ್ಭಾರಕ ಶ್ರೀಪತಿನಾಮಂ ||ಚ.೫.||

ಜರಾಮರಣ ಭಯಾಪತ ಮಹಾವಿಷ್ಣು ಶಿರೋನಾಮಂ |
ಪುರಷ್ಯಕುಂತಪಾರಪ್ರಿತಕರ ಪರಮಾನಂದನಾಮಂ |
ದುರಿತಾರಣ ದಾವಾನಲ ಸರ್ವೋತ್ತಮ ನಾಮಂ |
ನಿರತ ಶ್ರೀನಿವಾಸಾಸ್ವಾದಿತ ಸುಧಾಸುಮಧುರ ನಾಮಂ ||ಚ.೬.||



2.4 ರಾಗ : ಸುನಾದ ವಿನೋದಿನಿ

ತಾಳ : ಆದಿ

ಶ್ರೀಮಹಾರಾಯಣ ಶ್ರೀಲಕ್ಷ್ಮೀರಮಣ ಭವವಾಶಹರ-
ನಿಷ್ಠೆಣ ದರ್ಶಯ ಮಾಂ ತಪ ಖಾರುಚರಣ ॥ಪ್ರ.||

ಕ್ಷೇರಾಜ್ಞಿ ಶಯನ ಸ್ವರ್ವಭಕ್ತ ಮೋಕ್ಷಪ್ರದಾನ ।
ನಿರವಧಿಕ ಗುಣಪರಿಪೂರ್ಣ ನಿತ್ಯನಂದಾಮೃತವರ್ಣಯ - ॥ಅ.ಪ.||

ಧರ್ಮಸಂರಕ್ಷಣಾರ್ಥ ದಾವತಾರಮಾಪಧರಣ ।
ಕರ್ಮಾರ್ಥಿತ ಪರಮಪುರುಷ ಪತಿತಪಾವನ ।
ದುಷ್ಪ್ರಾಣವ ಭಂಜನ ಶಿಷ್ಟಜನ ಪರಿಷಾಲನ ।
ವಿಶ್ವಸ್ರಷ್ಟಿಲಯ ಲೀಲಾವಿನೋದಕರ - ॥ಒ.||



2.5 ರಾಗ : ಗೌಳ

ತಾಳ : ಆದಿ

ಪ್ರಣಮಾಮೃತಹಂ ಶ್ರೀಮಹಾರಾಯಣಂ ।
ಘನಿತಲ್ಯತಯನ ಭೂರಮಾರಮಣಮನಿಶಂ ॥ಪ್ರ.||

ದಿನಕರಕೋಟಿ ಸಂಕಾಶಮಾನ ದೇಹಂ ।
ವನಜಾಯತ ಲೋಚನಂ, ಅನುಷಮ ಕರುಣಾರಸಪರಿಪೂರ್ಣಂ ॥ಅ.ಪ.||

ಜಾರುಮಂದಹಾಸಯತ ಶತಿಬಿಂಬಾನನಂ ।
ಕ್ಷೇರೋದಧಿ ಮಧುಸೋದ್ಭವ ಮಣಭೂಷಿತ ಕಂದರಂ ।
ನಿರದನಿಭನೀಲಕುಟಿಲಕುಂತಲಜಾಲಕೋಣಿತಂ ।
ಮೇರುಸಮಾನಧಿರಂ, ವರಮನಿಭಾವತ ಮನಮೋಹನಂಗಂ ॥ಒ.||

ಸಾಧುಸಂರಕ್ಷಣಾರ್ಥಾಯ ದೀಕ್ಷಾಕರಕಂತಣಂ ।
ವೇದಾಗಮಾದಿಸಸ್ತುತಾವಿಲ ಲೋಕವಾಲಕಂ ।
ಪಾದಾರವಿಂದಾಭಿವೆಂದಿತ ಜನಾಭಿಷ್ಪದಾಯಕಂ ಅ -
ಗಾಧ ಮಹಿಮಾತಿಕಯ ಏರಂ, ವಿಧಿಭವಸುರಸುತ ಶ್ರೀನಿವಾಸ ವರದಂ ॥ಒ.||



2.6 ರಾಗ : ಕಹಾನ

ತಾಳ : ರೂಪಕ

ವರಮಹಾಲಕ್ಷ್ಮೀರಮುಣ ನಾರಾಯಣ, ಶರಣಾಗ -
ಶರಕ್ಕಣ ತವ ಚರಣಾರವಿಂದಮಾಶ್ರಯಾಮಿ ॥ಫೆ॥

ಪ್ರಜಾತಾತಿರಹರಣ ನಿಪ್ಪಣಿ ಭವತರಣ ಸ್ವ -
ರಣಾನತಜನ ಅಂತಹರಣ ನಿಜಕರುಣ ॥ಅ.ಪ.॥

ಚರಣ

ನಿವಿಲಾಭರಣ ಭೂಷಣ ನಿತ್ಯನಂದಪೂರಣ ಮು -
ಧುಕ್ಕೈಟಭಾಸುರ ರಿಪುಭಿಷಣ ವಿಶ್ವಕಾರಣ ।
ಸಕಲ ಸಂತಾಪ ನಿವಾರಣ ಭಕ್ತಪರಿಪೂಜಣ ಸ -
ನಕಾದಿ ಯತ್ತಿವರ ಸಂತೋಷಣ ಸುಮಧುರ ಭಾಷಣ ।

ಮುಧ್ಯಮಾತಾಲ

ವಿಕಸಿತ ಸ್ಥಳನದಲ್ಲ ನಯನ ರ-ಸಿಕ ಸುಜನ ಮನರಂಜನ ಕ-
ನಕಮುಯ ಸುರುಚಿರ ವಸನ । ಅವಿಲ ಸುರಮುನಿವರ ಪಂದನ ॥ಫೆ॥



2.7 ರಾಗ : ಧನ್ಯಾಸಿ

ತಾಳ : ರೂಪಕ

ಮಧುರಂ ಅತಿಮಧುರಂ ನಾರಾಯಣ ದಿವ್ಯನಾಮಂ ॥ಫೆ॥

ಮಧುಕ್ಕೈಟಭಾಸುರಾರಿ ವೃಕುಂಠಪತಿನಾಮಂ ॥ಅ.ಪ.॥

ತುಂಬಿರು ನಾರದಕೃತ ಸಂಗಿತಸಾರಾಪ್ಯತನಾಮಂ ।
ತಂಕರ ಸಮಾರಜ ಸಂತತೋಪಾಸಿತ ಶ್ರೀರಾಮನಾಮಂ ॥ಚ.ರ.॥

ನಿಜಭಕ್ತಜನ ಭಜನಾನಂದಕರ ಗೋವಿಂದನಾಮಂ ।

ಸುಜನ ಮನೋರಭಪೂರಕ ಶ್ರೀಕೃಷ್ಣನಾಮಂ ॥ಚ.ಉ.॥

ಸನೆಕಾದಿ ಯತ್ತಿವರ ತತ್ತ್ವೋಪದೇಶಿತ ಶ್ರೀಹರಿನಾಮಂ ।

ಜನನಮರಣಭಯ ನಿವಾರಕ ಶ್ರೀನಿವಾಸಾದಿನಾಮಂ ॥ಚ.ನಿ.॥



2.8 ರಾಗ : ಹಂಸನಾಡ

ತಾಳ : ರೂಪಕ


ರಮಾರಮುಣ ನಾರಾಯಣ ತವ ದಿಷ್ಟು-
ನಾಮ ಪಾರಾಯಣಿರಕ್ಷಣವಾಲಕ, ಪಾಂಚಮಾಂ ||ಪ||
ಸಕಲಜೀವ ಕೃಪಯಾವಲೋಕತ ಪ್ರಯುಷೋತ್ಸಮ |
ಅವಿಂದ ಸಚ್ಚಿದಾನಂದ ವರಿಪೂರ್ಣ ಸಕಾಮ ||ಅ.ಪ.||

ಚರಣ

ರಮನೀಯ ಮನೋಹರ ನೀರದನಿಭ ಘನಶ್ಯಾಮ |
ಅಮಿತ ಮಹಿಮಾತಿತಯ ರಿಪ್ಯುಗಣಭೀಮ |
ಕಮನೀಯ ಮನಮೋದಿತ ಗುಣಾಭಿರಾಮ |
ಸಮಯೋಚತ ಸುಮಥುರಭಾಷಿತ ನಿಸ್ಸೇಮ |

ಮಧ್ಯಮಕಾಲ

ಸೋಮರವಿಕುಲಲಲಾಮ ಪಾಮರಜನ ವೃನೀತನಾಮ |
ಶಾಮಸಾದಿಗುಣವಿರಾಮ ಹೇಮಾದ್ರಿಪ್ಯಂದಯ ಲೋಕಾಭಿರಾಮ ||ಚ||



2.9 ರಾಗ : ದುರ್ಗಾ

ತಾಳ : ಆದಿ

ಇಂದಿರಾರಮುಣ ನಾರಾಯಣ ಪಂಕೇರುಹ ಚರಣ |
ಸಂಕಣಾಪಹರಣ, ಸಾಧುಸಂತರಣ ರಕ್ಷಯ ಮಾಂ ಕರುಣ |
ಮಾಲಾಭರಣಶೋಭಿತ ನೀಲಮೇಘನಿಭ ಘನಶ್ಯಾಮಸುಂದರ |
ಬಾಲಾಕಸಮಾನಚೀಲ ಬಂಧೂರಮುಣಿಭೂಷಿತ ಕಂಬುಕಂಧರ ||ಅ.ಪ.||

ಅಜರುದ್ರೇಂದ್ರ, ಸನಕಸನಂದನಾದಿ ಸನ್ಮುತ್ತ ನಾರದಗಾನಲೋಲ |
ಗಜರಾಜಪ್ರಕ್ಳಾದಬಲಿ ಅಂಬಿರೀಷಾದಿ ಪರಮಭಕ್ತ ಪರಿಪಾಲ |
ಸುಜನ ಮನೋರಧಿಪೂರಿತ ಮಂಗಳಮನೋಹರ ಆಸಂದಮಯಲೀಲ |
ನಿಜಯೋಗಿಜನ ಪ್ರದಯಾಕಾಶ ವಿರಾಜಿತ ಸಕಲಜಗದಾದಿಮೂಲ ||ಚ||



2.10 ರಾಗ : ನೀಲಾಂಬರಿ

ತಾಳ : ರೂಪಕೆ

ಪರಿಪಾಲಯಮಾಂ ಕರುತ್ವಾರಸಭರನಯನ ನಾರಾಯಣ ।
ಶ್ರೀರಮಾಸಮೇತ ಪನ್ನಗೀಂದ್ರಶಯನ ಭಕ್ತಪದಾಧೀನ ॥ಪ್ರ॥

ಕನಕಮನಿಮಹುಟ ಮಕರಕುಂಡಲಶೋಭಿತ ಮಂದಹಾಸವದನ ।
ಸನಕಸಹಂದ ನಾರದಾದಿ ಸಕಲಮುಸಿಜನ ಹೃತ್ಕದನ ॥ಆ.ಪ.॥

ಚಂಪಕಪುಲಸೇ ಮಲ್ಲಿತಾಜಾಚೇ ಸುಗಂಧಮಯ ಸುಮಭರಿತ ಮಾಲಾಖೂಷಣ ।
ಸುಂದರಿನಿರುಪಮ ಶುಭಮಂಗಳ ನಿತ್ಯನಂದ ಸುವಿದಾಯಕ ಮನಮೋಹನ ।
ಕಂಕಣಕೇಯೂರ ಚೌಸ್ತುಧಕನಕಾಂಬರಾಲಂಕೃತ ರಂಜಿತ ಘುವನ ।
ಅಂಹುಕಪದ್ಮದ್ವಜಾಂತಿತ ಶ್ರಿತಜನ ಸದಾವಂದಿತ ಮಂಜುಳಚರಣ ॥ಚೆ॥



2.11 ರಾಗ : ಬಿಲಕರಿ

ತಾಳ : ಅರಿ

ಮಂದರಧರ ಮಾಧವ ನಾರಾಯಣ
ಮಂದಸ್ಯಿತವದನ ಮಾಮವ ಇಂದಿರಾರಮಣ ॥ಪ್ರ॥

ಹೇಮಾಭರಣಶೋಭಿತ ಸೋಮಬಿಂಬಾನನ ।
ಪ್ರೇಮಪೂರಿತ ತಾಮರಾಯತ ಲೋಚನ ॥ಆ.ಪ.॥

ಚರಣ

ವನಜಾಸನವಿನುತ ಪರಮಾವನ ।
ಸನಕಾದಿಯತಿವರ ನಿತ್ಯೋಪಾಸನ ।
ವಿನಶತ್ತಿತಜನ ಪರಿಪಾಲನ ।
ಜನಸಮರಣಭಯ ನಿವಾರಣ ।

ಮಧ್ಯಮಾಲ

ವಿನಶಾಸುತ್ವಾಹನ ಘಟಕಲ್ಪಸ್ಯೇಯಾಸನ ।
ಘನಭಕ್ತಗೊಭಾವನ ಶ್ರೀನಿವಾಸ ನಿತ್ಯಾರಾಧನ ॥ಚೆ॥



2.12 ರಾಗ : ರೀತಿಗೋಳ

ತಾಳ : ರೂಪಕ

ಶಂಖಿಚಕ್ರಗಢಾಪದ್ಮಾಂಬರಧಾರಿ ಷ್ಯೇ -

ಕುಂಠಲವರಹಿ ಪರಿಪಾಲಯಮಾಂ ಅಸುರಾರಿ ॥ಪ್ರ॥

ವರಮನೆಮಾಲಾ ಗಳಪರಿಶೋಭಿತ ನೀಲಾಂಬುದೆ ತರೀರಿ ।

ಸರಹಿರುಹಲೋಚನ ಪರಿಪೂರಿತ ಕೃಪಾವಾರಿ ॥ಅ.ಪ.॥

ಚರಣ

ಶರಣಾಗತಜನ ದುರಿತಭವಂಥನ ಪರಿಹಾರಿ ।

ಸುರವರಮನಿಗಳ ಪರಿಪಾಲಿತ ಶುಭಮಂಗಳಕಾರಿ ।


ಸರಹರಿ ನಾರಾಯಣ ತಾರಕನಾಮ ಸುಫಲಹಾರಿ ।

ನಿರುಪಮಾನಂದಾತಿಶಯ ಸುಖಸಂಪತ್ತುರಿ ।

ಮುಧ್ಯಮಹಾಲ

ಶ್ರೀರಮಾಮನೋಲ್ಲಾಸ್ಕಾರಿ ವಾರೀಂತಾಧಿಕ ಗಭೀರಿ ।

ವರಾವರ ತತ್ತ್ವವಿಚಾರಿ ವರಷ್ಯೇಷ್ಠವ ಶ್ರೀನಿವಾಸ ಷ್ಯಾದಾಗಾರಿ ॥ಚೆ॥



2.13 ರಾಗ : ಸಿಂಹೇಂದ್ರಮಧ್ಯಮ

ತಾಳ : ಅದಿ

ವರಮಬ್ರಹ್ಮಂಜ ಪರವಾಸುದೇವ ನಾರಾಯಣ ।

ವರಮಾನಂದ ಬ್ರಹ್ಮರೀತ್ಯಮ ಪರಿಪಾಲಯಮಾಂ ॥ಪ್ರ॥

ಮೃಗಮದ ಸುಲಾಲಮ ಅಗೋಕರಗುಣಧಾಮ ನೀಲ -

ಮೇಘನಿಭಫನಶ್ಯಾಮ ಜಗಸ್ಯಂಗಳಕರ ನಾಮ ॥ಅ.ಪ.॥

ಕನಕಕ್ಕಿಷ್ಟ ಅಸುರಾದಿ ದಿತಿಜಗಣರಿಪ್ತ ಭೀಮ ।

ಮುನಿಜನ ಪರಿಪಾಲಕ ವರಮಾವನ ಶೀತಾರಾಮ ।

ಭಾನವಿಪ್ರಲ ವೇಣುಗಾನ ವಿನೋದ ಯದುಕುಲಸೋಮೆ ।

ಜನನಮರಣ ಭಯಾವಹ ಸಕಲಲೋಕ ಸಾರ್ವಭೌಮ

॥ಚ.೦.॥

ದೇವಾದಿದೇವ ನಾಗಾಚಲವಾಸ ಶ್ರೀವೇಂಕಟೀಶ ।

ಕಾವೇರಿಕೃತಾಂತರೀವ ವಿಹಾರ ಶ್ರೀರಂಗಾಧೀಶ ।

ಸೇವಾರತಜನವರದ ಕಂಚೀನಿಲಯ ವೇರುನಾದೇವಿಷ್ಪೃಜೀಶ ।

ಭಾವಾತಿಶಯಭರ ಭಾಗವತಾದಿ ಸನ್ನುತ್ತ ವರಯದ್ಯತ್ಯೇಶ

॥ಚ.೨.॥

ಅದಿಮಧ್ಯಾಂತರಹಿತ ಅಶಿಲಾಂಡಕೋಟಿ ವಿಶ್ವಾಧಾರ |
 ಪೇದವೇದಾಂತಾಗಮಾದಿ ನಿರೂಪಿತ ಪರತತ್ವವಿಚಾರ |
 ನಾದೋಂಕಾರೋಧ್ವಪ ರಾಗಸುಧಾರಸಯುತ ಸಂಗೀತಸಾರ |
 ಭೇದಭಾವಸಾಕಿತ ನಿಹಿಲಚರಾಚರ ಹೃದಾಗಾರ

॥ಚ.ನಿ.॥



2.14 ರಾಗ : ಧನಶ್ರೀ

ತಾಳ : ಆದಿ

ವರನಾರಾಯಣ ಶರುಣಯಾವಲೋಕಯ |
 ಶರಣಾಗತಮಾಂ ಪರಿಪಾಲಯ ||ಪ||

ಅನುಪಲ್ಲವಿ

ಮರಕತಮಣಿಶ್ವಾಮ ಸುರಕುಲಾಂಬುಧಿಸೋಮು |
 ನಿರುಪಮಗುಣಸೀಮ ಭವಸಾಗರ ತಾರಕನಾಮ |

ಮಧ್ಯಮಾಳ

ಪರಮಪ್ರಯಷ ಪರಂಧಾಮ ಚತ್ಕರ್ಕ -
 ಮ ರಿಪ್ತಭೀಮ ಜಗದ್ಭಿರಾಮ ||ಅ.ಪ.||

ಚರಣ

ಜಗದಾನಂದಕಾರ ಏಗಯಾನ ಸಂಜಾರ |
 ನಿಗಮಾಗಮಸಾರ ಆಗೇತ ಮಹಿಮಾತಿತಯೇರ |
 ಅಫ್ಜಾಲವಿದಾರ ಏಗಳತ ಮಹಾಮೋಹಾಂಧಕಾರ |
 ಸುಗಂಥ ತುಲಸೀದಳಹಾರ ಭಗವದ್ಯಕ್ತ ಹೃದಯಾಗಾರ |

ಮಧ್ಯಮಾಳ

ಗಗನಸದ್ಯಶಾಬ್ಡಕರ ನಗವತಿಸುತ್ತಾ ಸೋದರ |
 ಯೋಗಿಜನತತ್ವವಿಚಾರ ಭೋಗಮೋಕ್ಷಪ್ರದಚಪುರ |
 ಯಾಗಾರಾಧಿತ ದಿವ್ಯಕರೀರ ರಾಗಭಾವಯುತ ನಾದೋಂಕಾರ |
 ಭಾಗವತ ರಾಮಾಯಣ ನೇತಾರ ಸಾಗರಾಧಿಕ ಗಭೀರ |
 ನಾಗಾದಿತೇಷತಲ್ವಿವಿಹಾರ ವಾಗಾಧಿತವಿನುತ ವಿಶ್ವಾಧಾರ ||ಚ||



2.15 ರಾಗ : ಶಂಕರಾಭರಣ

ತಾಳ : ದೂಪಕ

ಸಂತತಂ ಸ್ವರಾಮಿ ಶ್ರಿಸತ್ಯಾನಾರಾಯಣಂ ।
ಚಿಂತಿತಾಧ್ರಿದಾಯಕ ಚರಣರವಿಂದಂ ॥ಪ್ರ॥


ಸತ್ಯಾಧ್ರಮರವಿಷಾಲಕ ದೇವಾದಿದೇವಂ ।
ನಿಜ್ಞಾರಾಧಿತ ಸುಜಸೋದ್ವಾರಕ ಮಹಾನುಭಾವಂ ॥ಅ.ಪ.॥

ಚರಣ

ನಾರದಾದಿ ಮುನಿವೃಂದ ಗಾವಿನೊದಂ ।
ಭೂರಿಕೃಪಾರಸಯುತ ವಿಲಸದವಾಂಗಂ ।
ಶ್ರೀರಮಾಸಮೇತ ದಿವ್ಯವೈಕುಂಠಪುರವಾಸಂ ।
ನಿರದನೀಲ ಸಮರುಚ ಪರಿಲಹಿತಾಂಗಂ ।

ಮಧ್ಯಮಕಾಲ

ಮಾರಕೋಟಿ ರೂಪಲಾವಣ್ಣಂ । ಮೇರುಸಮಾನಧಿರಾಗ್ರಗಣ್ಣಂ ।
ಫೋರಪಾಪಕರಣ ಧುರೀಣಂ । ವೀರಶೌರ್ಯದಿ ಪರಿಪೂರ್ಣಂ ॥ಪ್ರ॥



2.16 ರಾಗ : ನಾಟಕರಂಚ

ತಾಳ : ಮತ್ತಭಾಷ್ಯ

ಮಾಮವ ಸದಾ ನಾತಾಯಣ, ಕುರುಮೇ ಹುತಲಂ ರಮಾರಮಣ ॥ಪ್ರ॥

ಅನುಬಲ್ಲವಿ

ವಿಗವಾಹನ ಸುರಶೋಕ ವಿಭಂಜನ, ಜಗದೀತ ದೀನಜನಪರಿಪಾಲನ ।


ಮಧ್ಯಮಕಾಲ

ಅಭ್ಯಜಾಲವಿದಳನ ಮುನಿಮಾನಸ ನಿಪಸನ ವೇ -
ದಾಗಮಾದಿ ಸಸ್ನ್ಯತ ಪರಮಪಾವನ ॥ಅ.ಪ.॥

ಚರಣ

ಅರ್ಜಣಾಭಮಣಮರುಚ ನವಮೌಕ್ತಿಕಾರ ।
ಪರಿದೀತ ಷಿತಾಂಬರ ನೀಲನೀರದನಿಭ ಶರೀರ ।
ಚರಣನತ ಸಕಲ ತಾಪವಿದಾರ ।
ಖಾರುಮಂದಹಸ ಪದನ ಷೈಕುಂತವಿಹಾರ ।

ಮುಧ್ಯಮಾಲ
ತರುಣರವಿಂದದಜಾಯತನಯನ ಮನೋಜರೆ ।
ಕರುಣಾಲಪಾಲ ಭೂರಿಶುಭಮಂಗಳಕರೆ ॥ಇ||



2.17 ರಾಗ : ದೇಶ

ತಾಳ : ಅದಿ

ನಾರಾಯಣಾಯ ನಮೋ ಮಾಧವಾಯ ನಮೋ ।
ನಾರಸಿಂಹಾಯ ನಮೋ ನಮುಃ ॥ವ||

ನಾಗೇಂದ್ರ ಶಯನಾಯ ನಂದಿತಾವಿಲ ಲೋಕಾಯ ।
ವಾಗೀಶಾದಿ ವಿನುತಾಯ ಚಂದನಾದಿ ಸುಗಂಧಿತ - ॥ಅ.ವ.||

ಅಗಣಿತಗುಣಗಣಾಯ ಆಗಮಗೀಯಾಯ ।
ವಿಗೇಳತ ಮಹಾಮೋಹಾಂಧಕಾರಾಯ ।
ಗಗನ ನಿಮ್ಮಲ ಬೋಧ ಗಂಭೀರಭಾವಾಯ ।
ಭಗವದ್ವತ್ತ ವೈದಯಾಬ್ಜ ಭಾನುರೂಪ - ॥ಚ.ಎ||

ಶಂವಿಚಕ್ರಗದಾಪದ್ಮ ಶಾಖ್ಯ -
ನಂದಕ ದಿವ್ಯಾಯುಧಕರಾಯ ।
ಪಂಕಜಾಕ್ಷಿಸಮೇತಾಯ ವೈಕುಂಠನಿಲಯಾಯ ।
ಮಂಗಳಾಭರಣ ಭೂಪಾಯ ಪಕ್ಷಿರಾಜವಾಹ - ॥ಚ.ಎ||

ಸರಸಿಜನಯನಾಯ ಸರ್ಕಲಲೋಕಹಿತಾಯ ।
ಸುರೆಪುಗಳ ಮದಭಂಗಾಯ ।
ವರಮುನಿಮಾನಸ ಸರೋವಿಹಾರಾಯ ।
ವರದಾಯ ಚಂಕಟಗಿರಿ ಶ್ರೀನಿವಾಸ - ॥ಚ.ಎ||



2.18 ರಾಗ : ದಂಡರಿ ಕಾನಡ

ತಾಳ : ಏಕಭಾಷ್ಯ

ಧ್ಯಾನಸಮಾಧಿ ಗೋಚರ ನಾರಾಯಣ ಸು-
ಜ್ಞಾನಮತಿ ದೇಹಿ ದೇಹಿ ಶ್ರೀರಮಣ ॥ವ||
ನಿಜಭಕ್ತಜನ ಮಾನಸವಿಹಾರ ।
ಸಜಲಜಲದನಿಭ ನೀಲಶರೀರ ॥ಅ.ವ.||

ರಮಾನನಾಂಬುಜ ದಿವಾಕರೆ ।
ಲಮಾಮಹೇಶ್ವರೀ ಸಹೋದರೆ ।
ಸಮಾನರಹಿತ ದೀನದಯಾಪರೆ ।
ಸುಮಾಧರ ಸುಗಂಥಮಾಲಾಧರ

॥ಚ.೮.॥

ಸಗುಣಿಗುರುಣ ಸ್ವರೂಪಧಾರೆ ।
ನಿಗಮಾಗಮ ವೇದವೇದಾಂತಸಾರೆ ।
ವಿಗಯಾನಾರೂಢ ಗಗನಸಂಚಾರೆ ।
ಯುಗಯುಗೇಭವ ಸ್ವೇಷ್ಣವತಾರೆ

॥ಚ.೯.॥



2.19 ರಾಗ : ಘಟ್ಟ್ರ್ಯಾ

ತಾಳ : ಪಕ

ಶ್ರೀಮಹಾವಿಷ್ಣು ಮನುಣ ಸೃಜಾಮಿ ನಿರಂತರಂ ।
ಶ್ರೀಮಹಾಲಕ್ಷ್ಮಿ ಸಮೇತಂ ವಿಗಾರೂಢಾಕಾಶ ಸಂಚಾರಂ ॥ಪ್ರ॥
ಶಂಖಿಚಕ್ರಗದಾಪದ್ಮಧರ ಭಾಸಮಾನ ಚತುಭುಜಂ ।
ಚಂದನಾದಿಸುಗಂಧಿತ ನಿಮ್ರಲ ಶ್ವಾಸುಳ ಕೋಮಲಾಂಗಂ ॥ಅ.ಪ.॥

ಅಪಾರಕರುಣಾಪೂರಿತ ಕಡಾಕಾಮ್ರಮೃತವೀಕ್ಷಣಂ ।
ಕಲ್ಯಾಂಬುಧಿವೃಕ್ತ ಪಟವೃಕ್ಷಪತ್ರ ತಾಯಿನಂ ।
ಸುಪೂರ್ಜಿತ ಜನಾಭಿಷ್ವದಾಯಕ ಪರೋಕ್ಷದೈವಂ ನಿ-
ತ್ಯೋವಾಸಿತ ನಿಜಭಕ್ತಮನ ಪ್ರತ್ಯಕ್ಷರೂಪದಿವ್ಯಂ ॥ಚೆ॥



2.20 ರಾಗ : ಬಾಗೇಶ್ವರಿ

ತಾಳ : ರೂಪಕ

ಚಂತಯಾಮಿ ಸಂತತಂ ದೇವಾದಿದೇವ ನಾರಾಯಣಂ ।
ಚಂತಿತಾಧ್ರ್ಯದಾಯಕ ದೇವೀರಮಾರಮಣಂ ॥ಪ್ರ॥

ನಾಮಭಜನ ನಿರತಕರ ಭಕ್ತಜನ ಮಂದಾರಂ ।
ರಾಮಗೋವಿಂದಮುಕುಂದ ಕೇಶವಾದಿನಾಮಂ ॥ಅ.ಪ.॥

ಹೇಮಾಭರತಾಶೋಧಿತ ಸ್ಲೋಮೆಂಬಿಂಬಾನನೆಂ ।
 ಯಮನಿಯಮ ಪ್ರಕಾರ್ಯಾಮಾದಿ ಯೋಗ್ಸಾಧನೆಂ ।
 ಪ್ರೇಮಾತಿಶಯವ್ಯಾರಿತ ತಾಮರಾಯತಲೋಚನೆಂ ।
 ಪಾಮರಜನ ಮನವಿದೂರ ಸಾಮಜವರದೆಂ

॥ಚ.೮.॥

ಕೊಮುಲಾಹ್ಲಾದಕರ ದಿವ್ಯಶ್ವಾಮಿಶರೂಪಂ ।
 ಕಾಮಜನಕ ಶರ್ಯಾಕರ ದಾಮೋದರಂ ಮ-
 ದೋನ್ಯತ್ತರಿಷ್ಠಿಹರ ಭೀಮಪರಾಕ್ರಮಪ್ರಾ ।
 ಕ್ಷೇಮಾನ್ವಿತ ಚರಾಚರಾತ್ಮಕ ಶ್ರೀಮಹಾವಿಷ್ಣುಂ

॥ಚ.೯.॥



2.21 ರಾಗ : ಭೀಮ್‌ಪಲಾಸ್

ತಾಳ : ಆದಿ

ಸಚ್ಚಿದಾನಂದ ಗೋವಿಂದ ಮುಕುಂದ, ಬಂದನಾದಿ-
 ಸುಗಂಥ, ಸುಂದರ ಪದಾರ್ಥಿಂದ, ವಂದೇ ಶ್ವಾಂ ॥ಪ್ರ॥

ಪರಿಶಮಿತ ನಿಜಭಕ್ತಜನ ಭವಂಥ ಸುಖ-
 ಕರ ಸುರವರ ಮುನಿಜನವ್ಯಂದ ॥ಅ.ಪ.॥

ಹಿತಕರ ಸರವರ ಸ್ವಪಮುಕುಂದ ।
 ಹತಮದಭರ ಸುಂದೋಪಸುಂದ ವಿ-
 ಸತ ಸನಕಸನತ್ಸಾತಸನಂದ ನಿ-
 ರತಿಕಯ ಮಂದಸ್ಸಿತಾನನ ರಾಖಚಂದ ॥ಚ.॥



2.22 ರಾಗ : ತಿಲಂಗ್

ತಾಳ : ಆದಿ

ಭಜಮನಿತಂ ಮಾಧವ ನಾರಾಯಣಂ ।
 ಭಜತಜನ ದುರಿತಜಾಲ ನಿವಾರಣಂ ॥ಪ್ರ॥

ಅಜರುದ್ರೀಂದ್ರಾದಿಸುತ ಪಾವನಚರಣಂ ।
 ನಿಜಭಕ್ತಿಗೈ ಭವಸಾಗರ ತರಣಂ ॥ಅ.ಪ.॥

ಘುಜಂಗೆಯನ ನವನೀರದ ಕರ್ಣಂ ।
 ರಜನಿಶಸ್ತಭ ಸುಧಾತೀತಲ ಕರ್ಣಂ ।
 ಗಜರಾಜಬಲಿ ಪರಿಜಾಲೀತ ಕರ್ಮಣಂ ।
 ಸುಜನೋದ್ವರ್ಬಂಧ್ಯ ದೀಕ್ಷಾಕ್ರಂಕಣಂ

॥ಚೆ.೮.॥

ಅಜಾಸುಭಾಮಯುಗ ಅಮಿತಪ್ರತಾಪಂ ॥
 ಶ್ರೀಜಗದಾದಿ ವಂದಿತ ಮೋಹನರೂಪಂ ।
 ಕುಂಡಿಗ್ರಹಕ್ಕರ ಶಮಿತ ಪರಿತಾಪಂ ।
 ಸಜಾತಿರಹಿತ ದಿವ್ಯಪ್ರಯೋಗಂ ಪ್ರದೀಪಂ

॥ಚೆ.೯.॥



2.23 ರಾಗ : ನಾಗ-ಗಾಂಥಾರಿ (ಚೋನೋಪ್ರರಿ)
 ತಾಳಿ : ರೂಪಕ
 ವಸ ಮಮ ಹೃದಯೀ ಸದಾ ಶ್ರೀರಮಾಲೋಲುಪ ॥ಪ್ರ॥

ನಿರುಪಮಂದರ ಮನಮೋಹನ ರೂಪ ।
 ವರಮನಿಗಣಭದ್ರ ಶಮಿತ ಪರಿತಾಪ ॥ಅ.ಪ.॥

ಸುರುಚಿರ ಹೃಗಮದ ಚಿಂದುಲಲಾಟ ।
 ಮರಕತ ಮಣಿಮಯ ಹೇಮಕರೀಟ ।
 ವಿರಚಿತ ಘಟಪತಿ ವಿಲಸದ ಹೀರೆ ।
 ಪರಿಪ್ರತ ಸಂತಸಾಧು ಜನಾವಿಲ ಕೊಟ ॥ಚೆ॥



2.24 ರಾಗ : ಹಿಂದೆಂಳಿ
 ತಾಳಿ : ಆದ
 ಕಮಲನಯನ ಕರುಣಾಕರ ನಾರಾಯಣ ।
 ಅಮಲಪ್ರಯುದುಲ ನಾಳನಚರಣ, ತವ ಕರ್ಣಂ ॥ಪ್ರ॥

ವಿಮಲಮಣಿಮಾಲಾಭರಣ ಭೂಷಣ ಪ-
 ರಿಮಳ ಪರಿಚಂದನಾಧ್ಯಮಲೀಪನ ॥ಅ.ಪ.॥

ಚರ್ಚಣ

ಅಮಿತ ಮಹಿಮಾತಿರಯಾನಂದ ಪೂರ್ಣಣ ।
ಶಮಿಕ ನಿಜಭಕ್ತಿ ಭವಬಂಧನ ಧುರೀಣ ।
ರಮಿತ ಭೋಗಭಾಗ್ಯ ಭೂರಮಾರಮಣ ।
ಸಮಿತ ವರಮನಿಷ್ಟಂದ ಪರಿಪಾಲನ ।

ಮಧ್ಯಮಾಲ

ರಮೇಂದ್ರಿಯ ಮನಮುದಿತ ಶತಿವದನ ।
ಕಮನೀಯ ಕುಂದಮುಕುಳ ನಿಭರದನ ।
ಗಮಣಾವರ್ ಮಧುಗಲದ ಷ್ವದುಗದನ ।
ಸಮನೀಲ ದುಃಪ್ರಾಣ ಜತಮದನ ॥ಚ||



2.25 ರಾಗ : ಚಕ್ರವಾಕ

ತಾಳ : ಆದಿ

ಅಶೀಲಂಡಕೋಟಿ ಬ್ರಹ್ಮಾಂಡನಾಯಕ ।
ಸಕಲ ಜಗದಾನಂದಕಾರಕ ಕೃಪಯಾವ-
ಲೋಕಯ ಮಾಂ ತವ ಪಾದಸೇವಕ ॥ಪ||

ಜನನಮರಣಭಯ ಶೋಕನಿವಾರಕ ಸು-
ಜನ ಮನೋರಥ ಘಲಪ್ರದಾಯಕ ॥ಆ.ಪ.||

ಎಶ್ವಲೀಲಾನಾಟಕ ಸೂತ್ರಧಾರಕ ।
ಶಶ್ವನ್ನನೋಹರ ದಿವ್ಯಾಧ್ಯತ ರೂಪಕ ।
ನಶ್ವರ್ಣಿವಸ್ತುಮುಕ್ಷುಪೂರ್ಣಾಯಕ ।
ಅಶ್ವರೋಹಿತ ಹರಿ ಕಲಿಯುಗಂತಕ ॥ಚ||



2.26 ರಾಗ : ನಾಟ

ತಾಳ : ರೂಪಕ

ಪಾದಮಾಶ್ರಯಾಪ್ಯಹಂ ಪಾಲಯ ಸದಾ ।
ಮಾಧವ ನಾರಾಯಣ ತವ- ॥ಪ||

ವೇದಾಗಮಾದಿ ಸಸ್ತಿತ ಜಗದಾನಂದಕಾರ ।
ಅಧ್ಯಂತರ್ದಿಂತಾಶ್ವಾಧೃತ ಬೃಹದಾಕಾರ ॥ಆ.ಪ.||

ನಾಮುಜಪಕೀತ್ಯನ ಸತ್ಯಧಾರ್ವಣಾತೋಷಿತ ।
ಸೋಮುರವಿಕುಲಜ ರಾಮಕೃಷ್ಣ ನಾಮಾಂಕಿತ ।
ಹಾಮಕ್ಕೂಧಲೋಭಮೋಹ ಮಾಯಾತಿತ ।
ಹಾಮದೇವ ಕರುಳಾಸನಾದಿ ವಂದಿತಾಚ್ಯುತ ॥ಫೆ॥



2.27 ರಾಗ : ಮುಖಾರಿ

ಭವತರಣ ವರನಾರಾಯಣ ದೇಹಿ ।
ಸವಭಕ್ತಿಯುತ ತಮಾರಧನ ॥ಪೆ॥

ಅನುಪಮ ಕಣಾರನಂದಕರ ತಪಕಧಾರ್ವಪಣ ।
ಮನಸೋದಿತ ತಪ ನಾಮುಜಪಕೀತ್ಯನ ಸ-
ಯನಾನಂದಾಶ್ರಪ್ತಾರಕ ತಪ ಸ್ವರೇಣ ।
ಅನವರತ ತಪ ಚರಣಾಂಬುಜ ಸೇವನ

ತಾಳ : ವಿಂಡಭಾಷ್ಯ

॥ಫ.೮.॥

ತುಲಸಿರಳಕ್ಕೆತ ತಪ ವಾದಾರವಿಂದಾಚ್ಯನ ।
ವಿಲಸಿತ ಪಲ್ಲವ ತಪ ಭವ್ಯಾಂಧ್ರಯುಗ ವಂದನ ಅ-
ತುಲಿತ ನಿರಂತರ ತಪ ದಾಸ್ಯಧಾವನ ವಿ-
ಪುಲ ಪುಲಕಿತ ತಪ ಸಹ್ಯಾತ್ಮಿವೇದನ

॥ಫ.೯.॥



2.28 ರಾಗ : ಸಾವೇರಿ

ಕಾಳಮೇಘಶ್ಯಾಮುಳ ಕೋಮಲಾಂಗ, ಶುಭಾಂಗ ಪರಿ-
ಪಾಲಯ ಮಾಂ ಭೂನಿಜಾರಮಾಂತರಂಗ ॥ಪೆ॥

ಮಧುಕ್ಕೆಣಿಭಾದಿ ಸುರರಿಪು ಮದಭಂಗ, ರಣಪ್ರಂಗ ।
ವಿಧಿಭವಸುರೀಂದ್ರ, ಸಮ್ಮತ ಪುರುಷೋತ್ತಮಾಂಗ ॥ಅ.ಪ.॥

ತಾಳ : ಮಿಶ್ರಭಾಷ್ಯ

ಚರಣ
ಅದಿಶೇಷಾಂಗಶಯನ ವರಕಾವೇರಿತಟ ಶ್ರೀರಂಗ ।
ಅದಿತ್ಯಾತ್ಮಕೋಟ ಸಮರುಚಿ ಪರಿಲಸಿತಾಂಗ ।
ಹಾದವಂಕಜಾಭಿವಂದಿತ ಭಕ್ತಿದಯಾಭ್ಯ ಬ್ರಂಗ ।
ಮಾಧುಯ್ಯ ಗಾನಾನಂದಿತ ಸಂತಜನಾವಿಲ ಸತ್ಯಂಗ ।

ಮಂಡ್ಯಮಂಕಾಲ
ರಾಧಾಮಾಧವ ಗೋವಿಂದ ಮುಕುಂದ ।
ವೇದನಾದಮೋದ ಸಚ್ಯಾನಂದಾ-
ಹ್ಯಾದ್ಯಮಯ ಹರಿಚಂದನಾದಿ ಸುಗಂಧ ।
ಸಾಧು ಶ್ರೀನಿವಾಸನುತ ಪದಾರವಿಂದ ॥ಚ॥



2.29 ರಾಗ : ಯದುಕುಲಕಾಂಭೋದಿ

ತಾಳ : ಬಿಂಡಭಾವು

ಅಕ್ಷಯ ಘಲಪ್ರದಾತ ಶ್ರೀಮನ್ನಾರಾಯಣ ।
ರಕ್ಷಯ ಮಾಂ ಕ್ಷೇರಾಂಬಿಧಿಶಯನ ॥ಪ॥

ಲ್ಯಾಣ ಪರಿಪ್ರೋಣ ಪರಮಹಾಲಕ್ಷ್ಯೇರಮಣ ।
ಪಕ್ಷಿವಾಹಾರೋಹಣ ಶತರಂತ್ರವತ್ತಿಭಕರಣ ॥ಅ.ಪ॥

ವಕ್ಷಸ್ಥಳ ಲಸತ್ತಾ ಕೊಸ್ತುಭ್ರಮಣ ವಿಭೂಷಣ ।
ಕುಕ್ಕಿಸ್ತಿತಾನೇಕ ಕೋಟಿಲೋಕ ಪರಿಪಾಲನ ।
ಶಿಕ್ಷಿತದ್ವಾಷ್ಟ್ವ ದೃತ್ಯಾದಾನವಾದಿ ರಿಷ್ಯುಗಣ ।
ಲಕ್ಷದೀಪೋತ್ಸವ ವೈಭವ ವೈಕುಂಠಪುರ ಸದನ ॥ಚ॥



2.30 ರಾಗ : ಕೇದಾರಗೌಳ

ತಾಳ : ಅದಿ

ಪರಮುನಿವಂದಿತ ಯದುಕ್ಯೇಲಾಧಿತ ಆರಿನಾತಯಣ ।
ಪರಿಪಾಲಯ ಮಾಂ ಪರಮಪ್ರಯಂತ ಪರ್ವತಾರಮಣ ॥ಪ॥

ಶತಕೋಟಿರವಿ ಭಾಸಮಾನಾಭರಣ ಭೂಷಣ ।
ನತಜನಾಭೀಷ್ಟ ವಿಷ್ಟಲ ಪರವಿಶರಣ ಧುರೀಣ ॥ಅ.ಪ॥

ಅಜಭೇವಸುರೀಣಾದಿನುತ ಪರಮಾಪನ ಕರಣ ।
ಸಜಲ ಜಲದಸಿಭ ಘನನೀಲ ಶಿತಲ ಕರಣ ।
ನಿಜಭಕ್ತಿಗಣಾನಂದಾರ್ಪ್ರೋರಕ ಸತ್ಯಾಧಾದಿ ಶ್ರವಣ ।
ಸುಜನೋದ್ಯಾರಕ ಕರುಣಾಕರ ಭವಾಂಬಿಧ ತರಣ ॥ಚ॥



2.31 ರಾಗ : ವಾಚಸ್ಪತಿ

ತಾಳ : ಚೂಪಕ

ಶ್ರೀರಮಾಮನೋಹರ ಭೂರಿಕರುಣಾಕರ ।
 ಪೂರಯ ಮಮ ಕಾಮಂ ಸೂರಿಜನಾಚಿತ್ತ- ॥ಪೆ॥

ಚರಾಚರಾವಿಲ ಭೂತದಯಾಪರ ಪರಾತ್ಮರ ।
 ಪರಾಪರ ಪರಮಪೃಥು ಪರಮೇಶ್ವರ ॥ಅ.ಪ.॥

ಧಾರಾಧರವಿನೀಲ ಬಾರುಕಳೀವರ, ಶಶಿಕಲಾಧರ ।
 ಆರಾಧಿತಾವಿಲಿಂಗನ ಭವಷಾತಹರ, ಗದಾಧರ ।
 ಸುರಾಸುರಾದಿ ಸನ್ಮುಕ ಮಂದರಾದ್ರಿಧರ, ಶ್ರೀಧರ ।
 ಏರಾತಿಶಯ ವರನಾರಾಯಣ ನಾಮಧೇಯಹರ ॥ಚೆ॥



2.32 ರಾಗ : ಯಮನೋಕಲ್ಯಾಣ

ತಾಳ : ಅದಿ

ಭಜಭೇಷಣಹನೀರ್ತಂ ಶ್ರೀಯನ್ನಾರಾಯಣಂ ।
 ಭಜತಜನ ದುರಿತಾಪಹ ಶ್ರೀರಮಾರಮಣಂ ॥ಪೆ॥

ವರುಣಾಲಯಾನುಗತ ಘನನೀಲವರ್ಣಂ ಮ-
 ಕರಾಕೃತಿ ಹುಂಡಲಾಲೋಲ ತೊಳಿಭತ ಕರ್ಣಂ ॥ಅ.ಪ.॥

ನಿಯಂಪಮ ಸುಂದರ ಮಂದಸ್ಯಿತ ರಾಕಾಶಶಿಂಬಾನನಂ ।
 ಕರುಣಾಪೂರಿತ ಅರುಣಾರವಿಂದದಳಾಯತ ಲೋಚನಂ ।
 ಮರಕತ ಮಣಿಹಾರ ವಿಭೂತಿತ ಭೋಗೀಂದ್ರಾಯಿನಂ ।
 ಸುರುಚಿರ ಒತಾಂಬರಾಲಂಕೃತ ಮನಮುದಿತಾತಿಮೋಹನಂ

॥ಚೆ.ರ.॥

ವರಮುನಿನಾರದ ತಂಬುರು ಗಾನವಿಲೋಲಂ ।
 ಚರಾಚರಾಂತರಾತ್ಮಕ ಸಕಲ ಜಗದಾದಿಮೂಲಂ ।
 ಪರಮಾಂತ್ರಾತಿಹಾವನ ಪರಮಾನಂದಕರ್ಮಿಲಂ ।
 ಶರಣಾಗತಜನ ಪರಿಹಾಲಿತ ಅನುಭೇಮ ಗುಣತೀಲಂ

॥ಚೆ.ಉ.॥

ಪರಿಮಳ ಸುಮಭರ ಮಾಲಾವಿರಾಜಿತ ಪರಯದುಶ್ಲೇಷಂ ।
 ವಿರಿಂಬ್ಯಾದಿಸುತ್ತ ಕಾಂಚಿವರದ ಪರುನೋದೇವಿ ವಾರಣೀಶಂ ।
 ಪರಕಾವೇರೀತಂ ವಿಹಾರ ಭಾಸಮಾನ ಶ್ರೀರಂಗಾಧಿತೆಂ ।
 ನಿರತಿಶಯ ಸುಲಿದಾಯಕ ಶ್ರೀನಿವಾಸ ಆದಿವೆಂಕಟೀಶಂ

॥ಚೆ.ಉ.॥



ತೋಡಿ

ಭಾವಯಾಮೃಹಂ, ಪರಿಪಾಲಯ ಮಾಂ ನಾರಾಯಣ |
ಕೋವಿದ ಮನಮುದಿತ ತವ ಚರಣಂ ಸದಾ - ||ಪ||

ಮಿನಾದಿ ದಶಮಹಿಮಾವತಾರ | ದಾಸವಾದ್ಯಸುರಕುಲ ಸಂಹಾರ |
ಭಾನುಶತಭಾಸುರ ಸುಶರೀರ | ದೀನಜನ ಭವಸಂತಾಪ ನಿವಾರ ||ಅ.ಪ.||

ತೋಡಿ

ಮೊಯಜುಸ್ಥಾಮಾದಿ ವೇದಸಾರ | ಮನಿಗಣ ಪರತತ್ವ ವಿಚಾರ |
ಅಗ್ರತ ಬಾಹುಬಲಾತಿಶಯ ವೀರ | ಅಷ್ಟಬ್ಂದ ಸಮೂಲ ವಿಚಾರ |
ಸುಗಂಥಮಯ ಸವತುಲಸೀಹಾರ | ಜಗಸ್ಮೃತೆನ ಸುಕುಮಾರ |
ವಿಗಾರೂಧಾಕಾಶ ಸಂಚಾರ | ವಿಗಳತ ಮಾಯಾಮೋಹಣಾಂಥಾಕಾರ ||ಚ.ರ.||

ಮೋಹನ

ಮಂದಹಾಸಯುತ ಶತಿನಿಭಾನನೆ | ಅರವಿಂದಭಾಯತಲೋಚನೆ |
ಇಂದಿರೀಯಾ ಸಹ ಸುತ್ಯಾಸೀನೆ | ವಸುಂಥರಾಕ್ಷತಾನುಪದು ಸೇವನೆ |
ಸನಂದನಾದಿ ಯತಿವರ ಭಾವನೆ | ಇಂದ್ರಾದ್ಯಾಶಿಲ ಲೋಕಪಾಲನೆ |
ವಂದಾರು ಜನಾಭಿಷ್ವ ಪ್ರದಾನ | ಸಿಂಧುಮಧ್ಯದಿಶೀಷ ಕರ್ಯನ ||ಚ.ಟ.||

ಶಂಕರಾಭರಣ

ಸಾರದಾದಿ ವರಮನಿ ಗಾನವಿಲೋಲ | ಧಾರಾಧರಾನುಗತ ನಿರುಪಮ ನೀಲ |
ವಾರಿಜಾಸನಾದಿ ದೇಹಾನುಕೂಲ | ಭೂರಿ ಶಂಕರಮಂಗಭಾನಂದಕರ ಲೀಲ ||
ಕ್ಷೀರೋದಧಿಭವಮಣಕೈತಮಾಲಾ | ನೀರದನೀಲ ಕುಟಿಲಹುಂತಲಜಾಲ |
ಚಾರುತಿಲಹಾಂಚಿತ ವಿಶಾಲ ಘಾಲ | ಮೇರುಸಮಾನ ಪ್ರರುಷಾದೂರ | ||ಚ.ಖ.||

ಶುದ್ಧದಣ್ಣಾಂಶಿ

ಪರಿಶಮಿತ ನಿಜಭಕ್ತಜನ ಭವಪಾಶ | ಮರಕತಮಣಿಮೇವಿಲಾಭರಣಭೂಷಣ |
ಸುರುಂಚರ ಹಿತಾಂಬರಾಲಂಕೃತ ಬಹುತರವೇಷ | ಮಧುರಾದರಣೀಯ ಮೃದುಭಾಷ |
ನಿರತಿಶಯಾನಂದಮಯ ವೈಕುಂಠವಾಸ | ಹರಿನಾಮಕೀರ್ತನಾದಿ ಪರಿಶೋಷ |
ಗುರುತರ ವರವಿಶರಣಾಭಾಕ | ತಿರುಮಲಾಧಿಪ ಶ್ರೀನಿವಾಸ ಆದಿವಂತೇಶ

2.34 ರಾಗ : ಸಾಲಗ್ಯೇರವಿ

ತಾಳ : ಅದಿ

ನಂದಗೋಕುಲಭಾಲ, ಬೃಂದಾವನಲೀಲ, ವಾಲಯ- ॥ಪ್ರ॥

ಮುರಳಿಗಾನಲೀಲ, ಕರುಣಾಲಭಾಲ ॥ಅ.ಪ.॥

ನೀರದಫೈನೀಲ, ನಿರುಪಮಗುಣಿಲ ।

ಸುರುಚಿರ ಕನಕದುಕೊಲ, ಸುರರಿಪ್ರಕುಲಜಾ ॥

॥೧॥

ಶುಲಸೀದಳಕ್ಕತ ವನಮಾಲಾ, ನೀಲಕುಟಿಲಕ್ಕು ಲಜಾಲ ।

ವಿಲಸಿತ ಮುಗ್ರೇಮಯೂರವಾಲ, ತಿಲಕಾಂಚಿತ ಹಾಲ ಘಾಲ

॥೨॥

ಶ್ರೀರುಕ್ಕಿಣಿಸಹ ರತ್ನಿಕೇಲ, ಘೋರಕಲುಷಿರಿ ಥೀದಕ ಶೂಲ ।

ಶರಣಾಗತಜನ ಪರಿವಾಲ, ವರಮುನಿಮಾನಸಮರಾಲ

॥೩॥

ಗ್ರಹಲಲಿತ ಕಪ್ಪೋಲ, ನಿರತಿಶಯಾನಂದಾಮೃತಲಾಲಾ ।

ಹಿತಕರ ನಿಜಭಕ್ತಪುಣಿಲ, ಹತದುರುಳ ನೃಪತಿಶುವಾಲ

॥೪॥

ನಿಶಿಲ ಜಗದಾದಿಮೂಲ, ಆಕಳಂಕ ಜನಾನುಕೊಲ ।

ಪ್ರಕಟಿತ ಸಂತಸಾಧುಸಮ್ಮೇಲ, ಸಕಲವಾಪ ಶಮಿತ ಅನಲಜ್ಞಲ

॥೫॥

ಸಮುದಿತ ರಾಗಭಾವತಾಳ, ಅಪರಿಮಿತ ದಯಾರಸಾಲ ।

ಸಮರಭಯಾನಕ ನರತಾದೂರ್ಲ, ವಿಮಲ ಮಾನಸ ಶ್ರೀನಿವಾಸನುಕೆ

ಗೋಪಾಲ

॥೬॥



2.35 ರಾಗ : ಮೋಹನ

ತಾಳ : ರೂಪಕ

ಶ್ರೀವಿದ್ಯಾರಾಜಗೋಪಾಲಂ ಭಜಿತೆಂ ಸತತೆಂ ।

ಶ್ರೀರುಕ್ಕಿಣೀ ಸತ್ಯಭಾಮಾ ಸಮೀತೆಂ ॥ಪ್ರ॥

ಅನುಷ್ಠಾನ

ಭವ್ಯತೇಚೋಮಯ ಮೋಹನಾಕಾರಂ ।

ದಿವ್ಯಾಭರಣಧರ ನೀಲಮೇಘ ನಿಭಂಗಮಂ ।

ಮಧ್ಯಮಾಲ

ನವಪಲ್ಲವಕರತಲ ಗೋವಧನ ಗಿರಧಾರಂ ।

ಭವಸಾಗರತಾರಕ ಗೋವಿಂದ ಮುಹಂಡನಾಮಂ ॥ಅ.ಪ.॥

ಚರಣ

ಮುರನರಕಾಸುರಾದಿ ಸಕಲರಿಪ್ಪಗಳಮಧ್ಯವಂ ।
 ಶರಕಾಗತಜನ ಪರಿಪಾಲಕ ಭಕ್ತಿಕಾಮಧ್ಯೇನುಂ ।
 ವರಮುನಿವ್ಯಂದವಂದಿತ ಹಾವನಚರಣಂ ।
 ಹರಿದ್ವಾಸದಿತಟನಿಲಯ ವಿರಾಜಮಾನಂ ।

ಮಧ್ಯಮಕಾಲ

ಹಾರಿಜಾತಾಪಹರಣಂ ನಾರದಾದಿಕೃತ ಭಜನಂ ।
 ಫೋರಪಾಪಹರಣ ಧುರೀಣಂ ವೀರ್ಯಶೌರ್ಯದಿ ಪರಿಪೂರ್ಣಂ ॥ಇ॥



2.36 ರಾಗ : ಕಲ್ಯಾಣ

ತಾಳ : ಮಿಶ್ರಭಾಷ್ಯ

ದಕ್ಷಿಣ ದ್ವಾರಕಾಧಿತ ಶ್ರೀವಿದ್ಯಾರಾಜಗೋಪಾಲ ಪ್ರ-
 ದರ್ಶಯ ತವ ದಿವ್ಯ ಶೈಂಗಾರ ಚಾಲಲೀಲಾ ॥ಪ್ರ॥

ಹಾಂತಾರುಕ್ಕಣೇ ಸತಿಂಸತ್ಯಭಾಮ ರತಿಕೇಲೀಲೋಲ ।
 ವಾಂಭಿತ ಘಲಪ್ರದಾಯಕ ಕಲ್ಯಾಣಗುಣತೀಲ ॥ಆ.ಪ.॥

ವಿಲಸಿತ ಮೃಗಮದ ತಿಲಕಾಂಚಿತ ವಿಶಾಲಫಾಲ ।
 ಗಳ ಪರಿಶೋಭಿತ ನವಶುಲಸಿದಳ ವನಮಾಲಾ ।
 ವಿಲುಲಿತ ಕುಂಡಲ ಮಣಿಮಕುಟ ಕನಕಮಯ ಚೀಲ ।
 ಲಲಿತಾಲೋಲಕ ಘನನೀಲ ಕುಟಲಹುಂತಲಜಾಲ

॥ಇ.ಇ.॥

ನಳಿನದಳನಯನ ವ್ರಜನಾರೀ ಪರಿವೃತ ನಂದಲಾಲ ।
 ಕಲಿಕಲುಷ ಪರಿಶಮಿತ ಅನುಪಮ ಕರುಣಾಲವಾಲ ।
 ವಿಳಕಂಸಾದಿ ರಿಪ್ಪಗಳ ಭಯಾನಕ ನರಶಾದೂರಲ ।
 ಜಲಭರ ಹರಿದ್ವಾತಟನಿಲಯ ನತಶ್ರೀನಿವಾಸ ಪರಿಪಾಲ

॥ಇ.ಎ.॥



2.37 ರಾಗ : ತೋಡಿ

ತಾಳ : ಅದಿ

ಮಹಾಲಕ್ಷ್ಮೀ ಪರದವಲ್ಲಭೇ ಮಂದಿಸ್ತ ಸುವದನೇ ವಾಹಿಮಾಂ ॥ಪ॥


ಶತಿರೇವಿರ ಸಂಸ್ತುತೇ ಜಗನ್ನಂಗಳ ಮಹಾಮಾತೇ ನಿರ-
ತಿತಯಾಸಂದಸುವಿ ಸಂಪತ್ತಿದಾತೇ ಸಮುದಿತೇ ॥ಅ.ಪ.॥

ಚರಣ

ರಾಜರಾಜಾಚಿತ ಪದಕಮಲೇ ರಾಜೀವದಳ ನೇತ್ರೇ ಏ-
ಭಾಜಮಾನ ಕುಂಭಕುಚಯುಗೋ ರಾಚಿತ ಮನೀವಿಚಿತಪಲಯೇ ।

ಮಹಿಮಾಲ

ಸುಜನ ಮಸೋರಧಪೂರಿತೇ ಭಜತಜನಮಾನಸ ವಿರಾಜಿತೇ ।
ರಜನಿರೆಖಿಭ ಮಹಾಂಗಯುತೇ ನಿಜವೇದಾಗಮಾದಿ ಸನ್ನತೇ ॥ಚ॥




2.38 ರಾಗ : ಭೃತಿ

ತಾಳ : ಮತ್ತಭಾಪ್ತ

ಕಮಲಾಲಯೇ ಕಮಲನಾಭಜಾಯೇ ಕೃಪಯಾವಲೋಕಯೇ ॥ಪ॥

ಕನಕಾಂಬರ ರತ್ನಹಾರ ವಿಭೂಷಿತೇ ನತಜನಕಲ್ಯಾಲತೇ ।
ವಿಲಸಿತ ಮಗ್ರಮದಿಲಕೇ ಹೇಮಮಕುಟ ವಿರಾಜತೇ ॥ಅ.ಪ.॥

ವಾಚಾಮುಗೋಚರೆ ಮಹಿಮಾನ್ನಿತೇ ವಾಹಿನೀಧವಸುತೇ ।
ವಿಧುವಿಂಬಿಸ ಚಾರುವದನ ಸುಕೋಭಿತೇ ಸುಕರಿತೇ ।
ವಾಸವಾಧ್ಯಮರವಂದಿತ ವಾದವಂಕೇರುಹೇ ವೇದನುತೇ ।
ವಾರಿತಭತ್ತ ಭವತಾಪ ಪರಿಶಮಿತ ಕರುಣಾತಿತಯೇ ॥ಚ॥



2.39 ರಾಗ : ಕುಂಕಿಲವರಾಳಿ

ತಾಳ : ರುಂಬ

ಸಾರಸ್ಕೃ ಸಕಲಲೋಕಸ್ಕೃ ।
ಸಾರಸನಿಲಯೇ ಶ್ರೀಮಹಾಲಕ್ಷ್ಮೀ ಪಾಲಯಾಶುಮಾಂ ।

ಸುಧಾಕರಸನ್ನಿಭ ವದನೇ ಸುಂದರ ರದನೇ ಸು-
ನಾದ ವಿನೋದಿನೀ ಸುಮಹಣ್ಮಾಲಿನೀ ॥ಅ.ಪ.॥

ಚಿದಾನಂದ ಸ್ವರೂಪಿಣೇ ಚಿದ್ರಿಲಾಸಿನೀ ।
ಸುಧಾಕರಂಗಿಣೇ ಅಂತರಂಗಿಣೇ ।
ವಿಧಾತಜನನೀ ಜಗನ್ಮೈಹಿನೀ ।
ಗಡಾಚಕ್ರಧರ ಮನೋಲಾಸಿನೀ ॥ಚೆ॥



2.40 ರಾಗ : ಚೀಕಾಗ್

ತಾಳ : ರೂಪಕ

ಗರುಡದ್ವಜ ಭಾಮಿನೀ ಪಾಹಿಮಾಂ ಅ-
ಮರೇಶಾದಿಸುತ ಚರಣನಳಿನೀ, ಶ್ರೀಗೋಜಲಕ್ಷ್ಮೀ ॥ಪೆ॥

ಗಾಧಿಸುತ್ತಾದಿ ವರಮುನಿಗಣ ವಂದಿತಾ ।
ಸಾಧುಜನ ಪರಿಪೂರ್ವಣ ನಿರತಾ ॥ಅ.ಪ.॥

ಸೋಮಬಿಂಬ ಮನೋಹರ ಮಂದಸ್ಯಿತ ವದನೇ ।
ಪ್ರೇಮದಯಾರಸಪೂರಿತ ಶ್ವಾಮಕಮಲನಯನೀ ।
ತಾಮಸಾದಿಗುಣಕಲ್ಪಿತ ಭವಸಂತಾಪಶೆಮನೇ ।
ನಾಮೆಜಹಿತಜನ ಮನೋಭಿಲಕಿತ ವರವಿತರಣೇ ॥ಚೆ॥



1.41 ರಾಗ : ನಾಟಕುರಂಜಿ

ತಾಳ : ರೂಪಕ

ಮಾಮವ ಸದಾ ಶ್ರೀಮಹಾಲಕ್ಷ್ಮೀ ರಮಣೇಮಣೇ-
ರಮಣೇಯ ಮನೋಸ್ನಿಃಣೇ ॥ಪೆ॥

ವಿಧಾತಜನನೀ ಜಗನ್ಮೈಹಿನೀ ಏ-
ವಿಧ ಹಾಂಭಿತದಾಯನೀ ಮಾನಿನೀ ॥ಅ.ಪ.॥

ಮುದಂ ದೇಹಿಮೇ ಮರಾಳಿಗಮನೇ ।
ಮಧುರಗಾನಾಮೃತ ಮೋದಿನೀ ।
ಮಧುಕರಾನುಗತ ನೀಲವೇಣೇ ।
ಮಾಧವ ಮರಿಪು ಮನೋಲಾಸಿನೀ

॥ಚೆ.ಎ.॥

ಮೋಹಮಾಯಕ್ಕತ್ವಪ ನಿವಾರಿಣೀ |
 ಮಹಾದೇವಾದಿಸುತ ಪರಮಾವನೀ |
 ಮಹನೀಯ ಮಹೋಹರ ರೂಪಿಣೀ |
 ಮಹಿಮಾತಿತಯ ಶಭ್ದಮಂಗಳಕಾರಿಣೀ

॥ಚ.ಂ.॥



2.42 ರಾಗ : ಬೃಂದಾವನೀ

ತಾಳ : ರೂಪಕ

ಕ್ಷೇರಣಾಗರ ನಂದಿನೀ ಮಾಮವನು |
 ಘೂರಿಭಾಗ್ಯದಾಯನೀ ದೀನರಕ್ಷಿಣೀ ||ಚ||
 ಉನ್ನತೋನ್ನತ ಮಹಿಮಾತಿತಯ ನಾರೀಶಿರೋಮಣೀ |
 ಸಹ್ನೂತಾವಿಲಲೋಕ ಹಾಲನೀ ವಿಶ್ವರೂಪಿಣೀ ||ಅ.ಪ.||

ಚರಣ

ಬ್ರಹ್ಮರುದ್ರೀಂದ್ರಾದಿಸುತ ಪರಮಾವನೀ |
 ಬ್ರಹ್ಮವಿದ್ಯಾಭೋಧನೀ ಪದ್ಮಗಂಧಿನೀ |
 ಬ್ರಹ್ಮಂಡವ್ಯಾಪಿನೀ ಬ್ರಹ್ಮಜನನೀ |
 ಬ್ರಹ್ಮಾನಂದಪ್ರದಾಯನೀ ನಿರಂಜನೀ |

ಮಧ್ಯಮಾಲ

ಬ್ರಹ್ಮಲೋಕ ಪ್ರದರ್ಶನೀ ಬ್ರಹ್ಮಚಯ ಸಂತೋಷಿಣೀ ಪರ-
 ಬ್ರಹ್ಮ ವಾಸುದೇವ ಮನಮೋಹಿನೀ ||ಚ||



2.43 ರಾಗ : ತಿಲಂಗ

ತಾಳ : ರೂಪಕ

ಅರ್ಜಾಂಬಿಜನಿಲಯೀ, ಆಂಬಿಧಿತನಯೀ |
 ಶ್ರೀ ಪರಮಾಲಕ್ಕೀ ನಮೋಸ್ತಮೀ ||ಪ||

ಭುಜಗಿಭೋಷಣ ಸಂಸ್ತುತೀ ಜಗನ್ನಾತೀ |
 ಭುಜಂಗರಯನ ಹೃತ್ಯಮಲಕ್ಕಿತೀ ಸಮುದ್ರಿತೀ ||ಅ.ಪ.||

ಚರಣ

ಭಾವರಾಗತಾಳದಿತೋಣಿತೇ ಪರಿಲಸಿತೇ ।
ಭಾವನಾತಿದೂರ ನಿರುಪಮ ಮಹಿಮಾನ್ಯಿತೇ ।
ಭವರೋಗ ನಿವಾರಣ ನಿರತೇ ಸುಚರಿತೇ ।
ಭುವನಶ್ರಯ ಪರಿಪಾಲಿತೇ ಸುಲಲಿತೇ ।

ಮಧ್ಯಮಕಾಲ

ಭೋಸುರಾದಿ ಸಕಲಜನ ವಂದಿತೇ । ಭಾಸಮಾನ ಮಣಿಮುಕುಟಾದಿ ತೋಭಿತೇ ।
ಭಾನುಕೋಟಿ ತೇಜಃಪ್ರಕಾಶಿತೇ । ಭಾನುಕುಲ ಪರಮಂಗಳದೇವತೇ ॥ಚೆ॥



2.44 ರಾಗ : ನೀಲಾಂಬರಿ

ತಾಳ : ವಿಂಡಭಾಷ್ಯ

ಪರಿಪಾಲಯಮಾಂ ವನಜಾಯತನೇತ್ರಿ ವಾರಿಧಿಪ್ರತಿ ।
ವಾರಿಜನಾಭಕ್ತಿತ್ರಿ ಜಗದ್ವಾತ್ರಿ ॥ಪೆ॥

ಅನುಪಮ ಸುಂದರ ನಿತ್ಯನಂದಕರ ಮಂಗಳಮೂರ್ತಿ ।
ವಿನಾಶಿತಜನಾಭಿಷ್ಪತ್ರದ ಅಪ್ರತಿಮುಕಿತ್ರಿ ॥ಆ.ಪ.॥

ಸನಕಸನಂದನಾರದಾದಿ ಮುನಿಮಾನಸ ಕಲ್ಪನಾಸೂತ್ರಿ ।
ಕನಕಾಂಬರ ರತ್ನಹಾರ ಮಣಿಮುಕುಟಾಲಂಕೃತ ಶುಭಗಾತ್ರಿ ।
ಘರೀರಾಜಭೂಷಿತ ಶಂಖೋದರ ಮಹಾದೇವ ಸನ್ಮಾನಾತ್ರಿ ।
ಅಣಮಾದಿ ಸಕಲಯೋಗೈಶ್ವರ್ಯಸಿದ್ಧಿರಾಯಕ ಪರಮಪವಿತ್ರಿ ॥ಚೆ॥



2.45 ರಾಗ : ಮಾಂಡ್

ತಾಳ : ಆದಿ

ನೀಲಾಯತಾಕ್ಷಿ ಸಕಲಲೋಕಸಾಕ್ಷಿ ।
ಪಾಲಯಾಶುಮಾಂ ಶ್ರೀಮಹಾಲಕ್ಷ್ಮಿ - ಅಂಬಾ ॥ಪೆ॥

ನಾರಾಯಣನಾಮುಜಪಿತ ಭಕ್ತಜನಸ್ವರ್ಯದಯ ವಿಕಾಸಿನೀ ।
ನಾರದಾದಿ ಪರಮನಿವಂದಿತ ಸುಧಾಮಧುರ ವಾಗ್ನಿಲಾಸಿನೀ - ಅಂಬಾ ॥ಆ.ಪ.॥

ನೀರಜಕ್ಕೆ ಭಾಸುಕೋಟಿ ಭಾಸಮಾನ ಕಲಾಧರೀ |
ನೀರಜಕ್ಕಾರಿ ಕಾರದೇಂದು ಸಮವದನ ಮನೋಹರೀ |
ನೀರಜಕ್ಕು ಕರವಿದ್ವತ ಕಾಮದೇಪೋದ್ಯೋದರೀ |
ನೀರಜಾಸ್ಕಾದಿ ವಿನುತ ನಿರುಪಮ ಸುಂದರೀ- ಅಂಬಾ ||ಚ||



2.46 ರಾಗ : ಮುಟ್ಟಾರಿ

ತಾಳ : ಅದಿ

ದೇವಿ ಮಹಾಲಕ್ಷ್ಮಿ ಹಾಲಯಾಶುಮಾಂ |
ಶ್ರೀಮಹಾವಿಷ್ಣುಭೂದಾಗಾರಿಣೀ ಮಾನಿನೀ ||ಪ||
ಧನಕನಕವಾದನ ವಿಭೂತಾದಿ ವತರಣಧೋರಿಣೀ |
ದಿಲಾಜನ ಸಂರಕ್ಷಿಣೀ ದಿನಮಣಿಪ್ರಕಾಶಿನೀ ||ಅ.ಪ.||
ಸಂಖಾಸ್ತಾಧರ ಜನನೀ ಸಂಖಾಯತಲೋಚನೀ |
ಸಂಖಾಭ ಪುಸೋದಿಲಾಸಿನೀ ನಳಿನೀ |
ಸಂಖಾಸ್ತಾದಿವಿನುತ ಚರಣನಳಿನೀ |
ಸಂಖಾರಿ ಸುಮರಚಿತ ವಸಮಾಲಿನೀ ||ಚ||



2.47 ರಾಗ : ಬಾಗೀಕ್ಕರೀ

ತಾಳ : ದೂಡಕ

ಅಮರೇಶನುತೇ ಅಪ್ಪೈತ್ಯಾಯ ಪ್ರದಾತೇ |
ಉಮಾರಾದ ದೇವಿತೇ ಮಹಾಮಾತೇ ನಮೋಸ್ತುತೇ ||ಪ||
ಅಂಬಿಜದಕ ಸುಲೋಚನೀ ಅನಂದಿನೀ |
ಅಂಬಿಜಸ್ಥಾದಿನುತ ಚರಣನಳಿನೀ |
ಅಂಬಿಜೋದ್ಯುವ ಪರಮಾಪನೀ |
ಅಂಬಿಧಿಶಯನ ಶ್ರಿಯಭಾಮಿನೀ ||ಚ.ಎ.||
ಅನಂದಾಮೃತಾಕಷಿಣಿ ಅಮೃತವಷಿಣಿ |
ಅನುಕಮರೀಳಾತರಂಗಿಣೀ ಅಂತರಂಗಿಣೀ |
ಅಸುರಾಗಾಶ್ರಿತಜನ ಪರಿಪೂರ್ಣಿಣೀ |
ಅನಂತಪದ್ಮಾಭ ಮನೋಲಾಸಿನೀ ||ಚ.ಎ.||



2.48 ರಾಗ : ಶ್ರೀರಂಜನಿ

ತಾಳ : ರೋಪಕ

ಮಾಧವ ಮನೋಸ್ನಿಂದ ಮಂಗಳರೂಪಿಣಿ ।
ಮುದಂ ದೇಹಿಮೇ ಶ್ರೀಮಹಾಲಕ್ಷ್ಮಿ ॥ಪ॥

ಮಾನಿತಜನಮರಿತ ನಿವಾರಿಂದ ಮುನಿಗಣ ಪ್ರೋಧಿಣಿ ।
ಮಾನಸ ಸರೋವಿಹಾರಿಂದ ಮಾನಿನಿ ॥ಅ.ಪ.॥

ದೇವದೇವ ವಾಸುದೇವ ಮನೋಲ್ಯಾಸಿನಿ ।
ದೇವರಾಜ ಮುನಿಶಾಪ ಏಮೋಜನಿ ।
ದೇವಾದಿ ಸಕಲಲೋಕ ಪರಿಹಾಲಿನಿ ।
ದೇಹಿ ದಯಾನಿಧಿ ಧರ್ಮಸಂಪರ್ಧಿನಿ ॥ಚ॥



2.49 ರಾಗ : ಕಮಲಾಮನೋಹರಿ

ತಾಳ : ಅದಿ

ಪರಿಹಾಲಯ ಮಂ ಶ್ರೀಮಹಾಲಕ್ಷ್ಮಿ ।
ಪ್ರಣತಜನ ಸಕಲಾಭೀಷ್ಠದಾಯನಿ ॥ಪ॥

ಅನುಪಲ್ಲವಿ
ಮಧ್ಯಮಹಾಲ
ಪರಮಪುರುಷ ಪಕ್ಷಾಸ್ತಾಳಸದನಿ ಪರಮಬಾವನೀ ।
ಪರಿಪರಿವಿಧಫಲಪ್ರದಾನ ನಿಪುಣಿ ಪದ್ಮಚರಣಿ ॥ಅ.ಪ.॥

ಚರ್ಚಿ

ಕಮಲಾಸನಾದಿವಿನುತ ಕಮಲಾಮನೋಹರಿ ।
ಕಮಲನಾಭ ಶ್ರೀಯಕರಿ ಶ್ರೀಪುರಸುಂದರಿ ।
ಕಮಲಾಯತಲೋಚನ ಕೃಷಾಕಟಾಕ್ಷಿಕರಿ ।
ಕಮಲಾದಿ ಸುಮಭರಿತ ಸುಗಂಥಮಾಲಾಧರಿ ।

ಮಧ್ಯಮಹಾಲ

ಕಲಿಕಲ್ಲಷ ವಿನಾಶಕರಿ ಕಲ್ಯಾಣಮಿತ ಶಭಕರಿ ।
ಕಾಲಚಕ್ರನಿಕೆಣಸಕರಿ ಹೋಲಾವರಪುರಾಧೀಶರಿ ॥ಚ॥



2.50 ರಾಗ : ನುಳನಕಾಂತಿ

ತಾಳ : ಮಿಶ್ರಭಾಷ್ಯ

ಮಹಾಲಕ್ಷ್ಮೀ ಕಮಲವಾಸಿನೀ ಕಮಲಲೋಚನೀ ।
ಕಮಲನಾಭಚಾಯೀ ಮಾಂ ವಾಹೀ ॥ಪ್ರ॥

ಅವಿಲಾಂಡಕೋಟಿ ಬ್ರಹ್ಮಾಂಡಜನನೀ ।
ಒಂಕಾರ ಸುನಾದ ಸಂಮೋದಿನೀ ॥ಅ.ಪ್ರ.॥

ಅನಂದಾಮೃತ ಪರಿಪೂರಣೀ ಅಮಿತಕಲ್ಯಾಣಗುಣತಾಲಿನೀ ।
ನವಚಂಪಕಾದಿ ಸುಮಮುಲಿನೀ ನೂಪುರಕಿಂಕಿಣಿ ರುಂಕಾರಿನೀ ॥ಚೆ॥



2.51 ರಾಗ : ಜಂರ್ಯಾಟಿ

ತಾಳ : ಆದಿ

ಸ್ವಿತಮುಖಕಮಲೀ ಅಶ್ರಿತವತ್ಸಲೀ ।
ಶರದಿಂದುಸಮಧವಲೀ ವಾಹಿಮಾಂ ॥ಪ್ರ॥

ನಿರತಿಶಯ ಮಹಿಮಾನ್ವಿತೇ ಮಾನಿತೇ ।
ನಿರವಧಿಕ ಗುಣಾನ್ವಿತೇ ಸಮುದಿತೇ ॥ಅ.ಪ್ರ.॥

ಪರಮಾದ್ಯತ ಪರಮಪಾವನಚರಿತೇ ।
ಪರಮೀತ ಪರಾಶರಾದಿಮನವಂದಿತೇ ।
ಪರಿಪರಿಧಿಫಲಪ್ರದಾತೇ ಜಗನ್ನಾತೇ ।
ಪರಬ್ರಹ್ಮ ವಾಸುದೇವಪ್ರಯವನಿತೇ ॥ಚೆ॥



2.52 ರಾಗ : ಚಕ್ರವಾಕ

ತಾಳ : ಶಿಂಚಭಾಷ್ಯ

ಕಲಯೀ ಮಮಹ್ಯದಯೀ ತ್ವಂ ಕ-
ಮಲಾಲಯೀ ಕಮಲನಾಭಚಾಯೀ - ಮಹಾಮಾಯೀ ॥ಪ್ರ॥

ಕಮಲಾಪ್ತಕೋಟಿ ಸಂಕಾಶಮಾನಕಾಯೀ ।
ಕಮಲಾಸನಾದಿನುತ ಮಹಿಮಾತಿಶಯೀ ॥ಅ.ಪ್ರ.॥

ಕನ್ಕಾಂಬರ ರತ್ನಹಾರ ಮಹುಣಾಭರಣ ಭೂಷಿತೇ ।
 ಧನಾಭಾವೀದ ನಿವಾರಣ ಪರದೇವತೇ ।
 ಘನವಿಪ್ರಲ ವರವಿಕರಣ ವಿಶ್ವಾತೇ ಸು-
 ಜನಾಭೀಷ್ಪತ್ರಾರಿತ ದಿವ್ಯಕಲ್ಪಲತೇ ॥ಚೆ॥



2.53 ರಾಗ : ನಾಯಕ

ತಾಳ : ರಮಂಜ

ಪ್ರಣಮಾವ್ಯಾಹಂ ಶ್ರೀಮಹಾಲಕ್ಷ್ಮಿಂ ।
 ಪ್ರಣವಸ್ತರೂಪ ಒಂಕಾರಿಂಂ ಪದ್ಧಿನಿಂ ॥ಪ್ರ॥

ಪ್ರಣತಜನ ಪರಿಹಾಲಿನಿಂ ಹಾವನಿಂ ।
 ಪರಿಪರಿವಿಧಭಲ ಪ್ರದಾಯನಿಂ ॥ಅ.ಪ.॥

ಪಂಕಚಜಾಪಕ್ತಲಜಲನಿಧಿಸೋಮ ಶ್ರೀಯಧಾಮನಿಂ ।
 ಪಂಕಚಜಾಸನಾದಿವಿನುತ ಪಂಕಚಲೋಭನಿಂ ।
 ಪಂಕಚಜಾಸ್ತದ್ವರ ಜನನಿಂ, ಪಂಕಚಸುಮಮಾಲನಿಂ ॥ಚೆ॥



2.54 ರಾಗ : ಸರಸ್ವತಿ

ತಾಳ : ರೂಪಕ

ಜಲಜನಾಭ ಪ್ರೇಮಲತೇ ನಮೋಸ್ತತೇ ।
 ಜಲಜಾಸನಾದಿ ಸಮ್ಮತ ಜಗನ್ನಾತೇ ॥ಪ್ರ॥

ಸಾರಸದೃತ ಕೋಮಲಕರಕಮಲೇ ವಿಮಲೇ ।
 ಶಾರದ ಶ್ವಾಮಲ ಸಂಸ್ಥಿತ ವಾಶ್ರ್ಯಯುಗಲೇ ॥ಅ.ಪ.॥

ಒಂಕಾರ ಸುನಾದ ಸಂಗೀತಗಾನಲೋಲೇ ।
 ರಮಂಕಾರ ನೂಪುರ ಕಿಂಕಿಣಿ ಮಣಿಭೂಷಿತ ಚಾಲೇ ।
 ಶೃಂಗಾರ ರಸಪರಿಪೂರಿತ ಸದ್ಗುಣತೀಲೇ ।
 ಸಂಸಾರಸಾಭಾಗ್ಯದಾಯಿಕಾಶ್ರಿತ ವಕ್ಷಲೇ ॥ಚೆ॥



ವರಮಹಾಲಕ್ಷ್ಮಿ ರಕ್ಷಿತುಂ ಮಹಾ-
ವಿಶ್ವವರ್ಕೇಶ್ವರಿಭೂಷಣೀ ವಿಶ್ವಪ್ರಕಾಶಿನೀ ॥ಪ್ರ॥

ಲಕ್ಷ್ಮಿಪಾರಾಧಿತ ನಿತ್ಯಾಲಕ್ಷ್ಮಿಪಾಸಂದಿನೀ ।
ಅಕ್ಷಯಕೀರ್ತಿ ಸುಖಸಂಪತ್ತಾರಿಣೀ ಕಲ್ಯಾಣೀ ॥ಅ.ಪ.॥

ವಿಶ್ವಸೃಷ್ಟಿಲಯಕಾರಿಣೀ ವಿಶ್ವಾತರ್ಯಾಮಿನೀ ।
ವಿಶ್ವಾಲ್ಯಾರಮಾನಸ ಸಂಚಾರಿಣೀ ವಿಶ್ವಾಮಿನೀ ।
ಅರ್ಜ ದುಷ್ಪ್ರಾಪದೋಷ ನಿವಾರಿಣೀ ವಿಶ್ವಪಾಲಿನೀ ।
ವಿಶೇಷಘಲ ಪ್ರದಾಯನೀ ವಿಶ್ವಾಸಿನೀ ।

ಮಂಧ್ಯಮಾಲ

ಅಷ್ಟಾದಶಯೋಗಿಸಿದ್ದಾಯನೀ । ಶಿಷ್ಟಾತ್ಮತಜನ ಪರಿಪೂರ್ಣಿಣೀ ।
ವಿಶಿಷ್ಟ ವರವಿರಕ್ಷಾಭಿಲಾಷಿನೀ । ಇಷ್ಟಾರ್ಥಿಪೂರಿತ ಮಾತ್ರಕಾಸ್ಯರೂಪಿಣೀ ॥ಚೆ॥



ខ្សោយ : ៣

ប្រចាំសប្តាហ៍ ឬប្រចាំឆ្នាំ

ರಾಮಕೃಷ್ಣೇಶೋವೆಂದ ನಾರಾಯಣ ।
ನಾಮಭಜನಾನಂದಿತ ನಾರಾಯಣ ।
ಸೋಮೆಬಿಂಬಾನನೆ ನಾರಾಯಣ ।
ಪ್ರೇಮಾವಲೋಕಿತ ನಾರಾಯಣ

||೧||

ಅತೀಮೋಹನಾಕಾರ ನಾರಾಯಣ ।
ಯತಿವರಹ್ಯದಾಗಾರ ನಾರಾಯಣ ।
ಮತಿಂಗನವಿದೂರ ನಾರಾಯಣ ।
ಇತಿಹಾಸಪ್ರದಾಣಾದಿ ನಾರಾಯಣ

||೨||

ಅಭಯವ್ರದಾಯಕ ನಾರಾಯಣ ।
ಶುಭಮಂಗಳಕಾರಕ ನಾರಾಯಣ ।
ಇಭನಾಯಕೋದ್ಭೂರಕ ನಾರಾಯಣ ।
ನಭಸ್ವಿತ ಬ್ರಹ್ಮದಾಕಾರ ನಾರಾಯಣ

||೩||

ಅರುಣಾಧರಾಮೃತ ನಾರಾಯಣ ।
ವರುಣಾಲಯಾನುಗತ ನಾರಾಯಣ ।
ಶರಣಾತ್ಮಿಶಮಿತ ನಾರಾಯಣ ।
ಕರುಣಾರಸಭರಿತ ನಾರಾಯಣ

||೪||

ಅಜಾನುಬಾಹುಯುಗ ನಾರಾಯಣ ।
ರಾಜಾದಿರಾಜವಂದ್ಯ ನಾರಾಯಣ ।
ತೇಜೋಮಯಾಕಾರ ನಾರಾಯಣ ।
ರಾಜೀವಾಯತಲೋಚನ ನಾರಾಯಣ

||೫||

ಕನಕಾಂಬರ ವಿಲಸಿತ ನಾರಾಯಣ ।
ಸನಕಾದಿಸನ್ಮೂತ ನಾರಾಯಣ ।
ಜನಕಾದಿಸಂಸ್ತುತ ನಾರಾಯಣ ।
ಧನಿಕೋತ್ಸಮದೇವ ನಾರಾಯಣ

||೬||

ವಿಗರಾಜಾರೋದ್ದಣ ನಾರಾಯಣ ।

ಅಫಾಜಾಲಹರಣ ನಾರಾಯಣ ।

ನಿಗಮಾಗಮಸಾರ ನಾರಾಯಣ ।

ಜಗದಾನಂದಕಾರಕ ನಾರಾಯಣ

॥೪॥

ಧರ್ಮತುಲಸಿಮಾಲಿಕಾ ನಾರಾಯಣ ।

ಭಾವಸಾಗರತಾರಕ ನಾರಾಯಣ ।

ಭುವನತ್ರಯನಾಯಕ ನಾರಾಯಣ ।

ಅವನೀರಮಾಕಾಂತ ನಾರಾಯಣ

॥೫॥

ಫಣಿತಲ್ಪ್ರಶಯನ ನಾರಾಯಣ

ಅಣಿಮಾದಿಸಿದ್ದ್ವಾಧಿಪ ನಾರಾಯಣ ।

ಮಣಿವಿಚಿತಮಹಕುಟ ನಾರಾಯಣ

ರಣಿತಕಿಂಂಚಿಣೀಕ ನಾರಾಯಣ

॥೬॥

ಭಾಮುಕೋಡಿಸಂತಾತ ನಾರಾಯಣ ।

ದಿನಷಣಸಮಂದಾರ ನಾರಾಯಣ ।

ದಾನವಕುಲಭೀಕರ ನಾರಾಯಣ ।

ಮಾನಾಪಮಾನಾತಿತ ನಾರಾಯಣ

॥೭॥

ಮಂದಾರಪೃಷ್ಣಾಚಿತ ನಾರಾಯಣ ।

ವಂದಾರುಜನಪಾಲಿತ ನಾರಾಯಣ ।

ಕೃಂಗಾರರಸಪೂರಿತ ನಾರಾಯಣ ।

ಬಂಧೂರಮಣಿಶೋಭಿತ ನಾರಾಯಣ

॥೮॥

ಹೇಮಾಭರಣಭೂಷಣ ನಾರಾಯಣ ।

ಶ್ವಾಮಸುಂದರಾಕಾರ ನಾರಾಯಣ ।

ಕೋಮಲಾಕ್ಷಾದಕರ ನಾರಾಯಣ ।

ಕಾಮಕೋಧಶಮಿತ ನಾರಾಯಣ

॥೯॥



ನಾರಾಯಣ ಪ್ರಭೋ ಪಾಲಯ ಮಾಂ |
ಪರಮಪುರುಷ ಶ್ರೀನಿವಾಸ ||ಪ||

ಶಂಖಿಚಕ್ರಗದಾಪದ್ಮ ಶಾಙ್ಕ-
ನಂದಹಾಯುಧಕರ | ಮಕರ-
ಹುಂಡಲ ಹೇಮಮಣಿಮಹುಟ |
ಕಂಕಣ ಕೇಯೂರ ಕನ-
ಹಾಂಗದ ರತ್ನಾಂಗುಳೀಯ | ನೂಪುರ
ಕಿಂಕಿಳೀಕ | ಮೇವಿಲಾ ತಟಿತಟ
ರಂಜಿತ | ವರಕೌಸ್ತಭಾದಿ
ಮಂಜುಳಾಭರಣ ಭೂಷಣ

||ಚ.೦.||

ಹುಂಕುಮ ಹರಿಚಂದನ ಸುಗಂಧಿತ |
ಚಂಪಕ ತುಲಸೀ ವನಮಾಲಾ-
ಲಂಕೃತ | ಭವ್ಯ ಕಸ್ತೂರೀ ತಿಲ-
ಹಾಂಬಿತ | ನೀಲಮುಟೆಲ
ಹುಂತಲಜಾಲ ಶೋಭಿತ | ಶ್ರೀವತ್ಸ-
ಲಾಂಭನ | ಸುರುಚಿರ ಕನ-
ಹಾಂಬರ ವಿಲಸಿತ | ಹುಚಿತಟ
ಇಂದಿರಾಮಂಡಿತ ಪಂಕಜನಾಭ

||ಚ.೨.||

ಕಂಟಕಾಸುರಾದಿ ಕುಲ-
ಸಂಹಾರ | ಸುರವರಮುನಿಜನ
ಸಂತಾಪಹರ | ಭಕ್ತಿಗಣ
ಸಂರಕ್ಷಣಕರ | ಶ್ರೀತಜನಕ್ಷೇಮ
ಚಿಂತನಪರ | ಧರ್ಮ-
ಸಂಸ್ಥಾಪನಕರ | ಭವ-
ಬಂಧ ಪರಿಹಾರ | ಲಿಗೆಯಾನ
ಸಂಚಾರ | ಘನಶ್ಯಾಮಸುಂದರ

||ಚ.೩.||

3.3	ರಾಗ : ಸಿಂಧುಭೈರವಿ	ತಾಳ : ಮಿಶ್ರಭಾಷ್ಯ
	ನಮೋಣಾರಾಯಣಾಯ ನಮೋವಾಸುದೇವಾಯ ನಮೋ ನಮೋ ಅನಿಕಂ ॥ಪ॥	
	ಶಂಖಿಚಕ್ರಗ್ರಧಾರಾಯ । ಶಾಜ್ಞನಂದಕ ದಿವ್ಯಾಯುಧಾಯ । ಪಂಕಚಾಕ್ಷೀ ಸಮೀತಾಯ । ಚಂತಿತಾಭ್ರ ಘಲವ್ರದಾಯ	॥ಚ.೧॥
	ಶಾರದೇಂದುನಿಭ ವದನಾಯ । ನಾರದಗಾನಲೋಲಾಯ । ಖಾರಣಾತೀ ಹರಣಾಯ । ವಾರಿರಾತಿ ಶಯನಾಯ	॥ಚ.೨॥
	ಸುಂದರಚರಣಾರವಿಂದಾಯ । ಮಂದರಧರ ಮಾಧವಾಯ । ಅಂಬುಜದಳ ಲೋಚನಾಯ । ವಂದಿತ ಮುನಿಮನರಂಜನಾಯ	॥ಚ.೩॥
	ಕುಂಕುಮಕ್ಷಮೂರ್ತಿ ತಿಲಕಾಂಬಿತಾಯ । ಕಂಕಣಕೀಯೂರ ಕೌಸ್ತಭಾಯ । ಚಂಪಕತುಲಸಿ ವನಮಾಲಿಕಾಯ । ಚಂದನಾದಿ ಸುಗಂಧಿತಾಯ	॥ಚ.೪॥
	ಕವಕಮಣಿಮಹುಣಿ ಭೂಷಿತಾಯ । ಇನಕೊಟಿತತ ತೇಜಮಾನಾಯ । ಸಸಕಸನಂದನಾದಿ ಸಸ್ನೇತಾಯ । ವಿನತಾಸುತ ವಾಹನಾಯ	॥ಚ.೫॥
	ಸುರುಚರ ಸೀತಾಂಬರಾಲಂಕೃತಾಯ । ನಿರುಪಮ ಮಂಗಳಮನೋಹರಾಯ । ಮರಕತಮಣಿಮಯ ಮೇಲಿಲಾಯ । ಪರಮಪ್ರರುಷ ಪಾವನಾಯ	॥ಚ.೬॥
	ಲಲಿತಚೀಕುರಜಾಲ ಶೋಭಿತಾಯ । ವಿಲುಲಿತ ಮಕರಕುಂಡಲಧರಾಯ । ವಿಲಿಸಿತ ಮನಮೋಹನಾಂಗಾಯ । ಕರೀಕಲಷಜ್ಞರ ವಿಂಡನಾಯ	॥ಚ.೭॥
	ಶ್ರೀವತ್ಸಲಾಂಭನಾಯ । ಭಾವರಾಗಾದಿ ಶೋಷಿತಾಯ । ಸೇವಕಜನ ಪಾಲನಾಯ । ದೇವದೇವೋತ್ಮಾಯ	॥ಚ.೮॥
	ಖಾಗರಾಧಿಕ ಗಭೀರಾಯ । ಯಾಗಯಜ್ಞ ದೇವತಾಯ । ಭೋಗಿಭಾಗ್ಯದಾಯಾಯ । ಯೋಗಿಕೃದಯ ಗೋಚರಾಯ	॥ಚ.೯॥
	ನಾದಭರಿತ ಒಂಕಾರಾಯ । ವೇದವೇದಾಂತ ಚೋಧಿತಾಯ । ಅದಿಮಧ್ಯಾಂತ ರಹಿತಾಯ । ಸಾಧುಜನ ಪರಿಪೂರ್ಣಿತಾಯ	॥ಚ.೧೦॥
	ಅಸಮಾನ ಜಗದೇಕವೀರಾಯ । ಅಸುರಕುಲ ಕಂಟಕಾಯ । ರಸಿಕ ಸುಜನ ಸನ್ನಾನಿತಾಯ । ಪ್ರಸನ್ಸುಪ್ರಮುದಿತ ಮಂದಹಾಸಾಯ	॥ಚ.೧೧॥

ಅಕ್ಷಯಸುಲಿ ಸಂಪತ್ತುರೂಪಾಯ । ಲಕ್ಷ್ಮಿಪೂರ್ವವ ವೈಭವಾಯ ।
 ಶಿಕ್ಷಿತ ದುಷ್ಟದೃಕ್ತದಾನವಾಯ । ರಕ್ಷಿತ ತಿಷ್ಣಜನ ಸಮುದಾಯ ॥ಚ.೧೨॥

 ದೋಷರಹಿತ ಸಚ್ಚಿದಾನಂದಾಯ । ವಾಸವಾದ್ಯಮರ ವಂದಿತಾಯ ।
 ಕೇಣಾಚಲ ಪರದವೆಂಕಟಾಯ । ದಾಸ ಶ್ರೀನಿವಾಸ ನಿತ್ಯಚೇತಾಯ ॥ಚ.೧೩॥



3.4 ರಾಗಮಾಲಿಕಾ

ತಾಳ : ಅದಿ

ನಮೋ ನಾರಾಯಣ । ನಮೋ ನಾರಾಯಣ ।
 ನಮೋ ಲಕ್ಷ್ಮಿರಮಣ । ನಮೋ ನಮೋ ॥ಪ್ರ॥

ಜಂರ್ಖಣಿ

ಜಗದಾನಂದಕಾರ । ವಿಗಯಾನ ಸಂಜಾರ ।
 ನಿಗಮಾಗಮಸಾರ । ಅಗಣೆತಮಹಿಮಾತಿತಯವೀರ

॥ಚ.೧॥

ಅನಂದಬ್ರಹ್ಮರವಿ

ಅಮಿತ ಪರಿಪೂರ್ಣಕಾಮ । ಕಮನೀಯ ಗುಣಧಾಮ ।
 ಸಮನೀಲಮನಿ ಘನತ್ವಾಮ । ರಮನೀಯ ವಾವನೆನಾಮ

॥ಚ.೨॥

ಮೋಹನ

ಭೂಸುರಾದಿ ಪರಿಪಾಲ । ಭಾಸುರ ಮಣಮಾಲ ।
 ಶಾಸಿತಾವಿಲಾರಿಜಾಲ । ಶ್ರೀ ಸಮೀತ ಸರಸಲೀಲ

॥ಚ.೩॥

ಕಾಂಧೀಮಾಡಿ

ಪರಮೀತವಿನುತ್ತಿಗೀತ । ಪರಮಧಿಕ ಸುಖಧಾತ ಆ-
 ಸುರಗಣಾಚತ ಪ್ರತ್ಯಾತ । ಅಪರಿಮಿತ ಭಾಗ್ಯಾಪೇತ

॥ಚ.೪॥

ಅಶಾಂ

ಸುರಸಂತಾಪ ವಿಭಂಜನ । ಸರಸಿರುಹ ಲೋಚನ ।
 ಕರಿರಾಜಬಂಧ ವಿಮೋಚನ । ವರಮುನಿ ಮನೋರಂಜನ

॥ಚ.೫॥

ನಾಟಕುರಂಜಿ

ಭವ್ಯಕೌಸುಭ ಕಂದರ । ದಿವ್ಯಪತಾಂಬರಧರ ।
 ಅವ್ಯಯ ಮಂಗಳಕರ । ಅವ್ಯಕ್ತ ಮಹಾವಿಷ್ಣು ವಿಶ್ವಂಬರ

॥ಚ.೬॥

ಚೇಡಾಗ್

ಕುಂದಮುಕುಳ ನಿಭರದನ | ಸುಂದರ ಜತಮದನ |
ಮಂದಸ್ಕಿತ ಶರಿವದನ | ರಂಜಿತ ಮೃದುಗದನ

||ಚ.೨||

ಬ್ರೀರವಿ

ವಾರಿಧಿತನಯಾಂತರಂಗ | ನೀರದನಿಭ ಪರಿಲಸಿತಾಂಗ |
ನಾರದಮುನಿ ವ್ಯದಯಾಬ್ಜ್ಯಂಗ | ಭೂರಿಕ್ಷಾ ಏಲಸದವಾಂಗ

||ಚ.೩||

ಮಣಿರಂಗು

ಶ್ವಾಮಳ ಕೋಮಲ ತಭಗಾತ್ರ | ಹೇಮಕಂಕಣ ಕಟಿಸೂತ್ರ |
ಸೋಮಸೂರ್ಯಸುನೇತ್ರ | ಸಾಮಗಾನ ಸನ್ಮತಿಪಾತ್ರ

||ಚ.೪||

ಸುರಟಿ

ಮಾನಸೀಯ ಮೃದುಹಾನ | ಭಾನುಶತಕೋಟಿ ಸಂಹಾತ |
ನಾನಾಮಂಜುಖಾಭರಣ ಭೂಷಣ | ಅನಂದನಿಲಯಹೃತ ಶ್ರೀನಿವಾಸ

||ಚ.೫||



3.5 ರಾಗ : ನಾದನಾಮಕ್ರಯ

ತಾಳ : ರೂಪಕ್

ದೇಡಾದಿದೇವ ನಾರಾಯಣ ಲಕ್ಷ್ಮೀರಮೂಳ |
ತವಚರಣಾರವಿಂದ ಭಕ್ತಿಂ ದೇಹಿ ದೇಹಿ ||ಪ||

ವಿಶಮಧುಕ್ಕಿಟಿಭ ಸಂಹಾರ | ಅತುಲಿತ ವೇದೋದ್ವಾರ |
ಪ್ರಜಯಾಂಬುಧಿ ಸಂಚಾರ | ವಿಲಸಿತ ಬೃಹತ್ ಮಿನಾವತಾರ

||ಚ.೬||

ಅಂತರಾಜ್ಯಾತ್ಮಿಸ್ಸಿರೂಪ | ವಿಭಂಜಿತ ಸುರಗಣ ಸಂತಾಪ |
ವಿಂಡಿತಾಸುರ ಪ್ರತಾಪ | ಮಂದರಥರ ಕಷ್ಟಪರೂಪ

||ಚ.೭||

ಕ್ಲೋಧಭರ ದಿತಿಸುತಹರ | ಸಾಧುಸಂರಕ್ಷಣಕರ |
ಮೇದಿನೀ ಶೃಂಗತಲಭರ | ಮೋದಮಹಾಬಲ ಶೂಕರ

||ಚ.೮||

ಫೋರಕನಕತಿಪ್ರ ಸಂಹಾರ | ಧೀರಪ್ರಹ್ನಾದ ಹಿತೋಪಶಾರ |
ಸೂರಿಜನದುರಿತ ಪರಿಹಾರ | ವೀರಾತಿಶಯ ನರಮೃಗತರೀರ

||ಚ.೯||

ಲಾಲಿತ ಸುರಗಣಾಲನ | ಲೀಲಾಪಿಶ್ವರೂಪ ದರ್ಶನ |
 ಶೀಲಬಲವಂದಿತ ವಾಮನ | ಭಾಲವಚುವೇಷಧರ ವಾಮನ ||ಚ.ನೀ||

 ಪರಣ್ಯಾಯಿಧಕರ ರಣಭೇಮ | ನರಾಧಿಪಗ್ರಂ ವಿದಾಮ |
 ಪರದಾನ ವಿಶರಣ ನಿಸ್ತೀಮ | ಚ್ಯಾರವ ಶ್ರೀಭಾಗವತಾಮ
||ಚ.ಎ||

 ರವಿಕುಲಲಲಾಮ | ಭುವನಮಂಗಳ ಸಾರ್ವಭೌಮ |
 ಭವಾಂಬುಧಿ ತಾರಕನಾಮ | ಪವನಚಾಪ್ತ ಸೀತಾರಾಮ
||ಚ.ಎ||

 ಲಲಿತ ಚಿಕುರಹಳಾಲ | ಕಲಿತ ಲಲಿತಮಾಲ ಸ-
 ಜಲ ಜಲದ ನೀಲ | ನೆಳಿನನಯನ ನಂದಲಾಲ
||ಚ.ಲ||

 ಮಾನಾಪಮಾನರಹಿತ ದೇವ | ದೀನಾತಿಫಹರ ನಿರತ ಸೇವ |
 ಜಾಣಾತಿಶಯ ಮುಹಾನುಭಾವ | ಧ್ಯಾನಸಮಾಧಿನಿಷ್ಟ ಖುದ್ದುದೇವ
||ಚ.ಎ||

 ವಿಳಸ್ಯಪಸಮೂಹ ವಿದಾರ | ಕಲಿಕಲುಷ ಪರಿಹಾರ |
 ಲಲಿತ ಸುಗಂಥ ಸುಂದರಾಕಾರ | ಬಲವಂತ ಅಶ್ವರೂಪ ಕಲ್ಲೀ ಕರೀರ ||ಚ.೧೦||

 ಭೇದಭಾವನಾತಿತ | ನಾದನಾಮಕ್ರಿಯ ಮುದಿತ |
 ವೇದವೇದಾಂತ ಬೋಧಿತ | ಸಾಧು ಶ್ರೀನಿವಾಸ ಸದಾಸೇವಿತ
||ಚ.೧೧||



3.6 ರಾಗ : ಸುರಟಿ ತಾಳ : ರೂಪಕ

 ಭೇಷಣ್ಯಾಪಂ ಸೆಂತಂ ಶ್ವಾಮೇವ | ಅಜರುದ್ರೋಂದಾದಿ ಸಮ್ಮತ |
 ಭುಜಂಗಶಯನ ಅಂಬಜನಾಭ ನಾರಾಯಣ ||ಪ್ರ.||

 ರವಿಶತಕೋಟಿಸಂಕಾಶ | ಭುವಘನ ತಿಮಿರವಿನಾಶ |
 ಕವಿಜನಭಾವನಾವೇಶ | ಭುವನಮಂಗಳಕರ ವೆಂಕಟೀಶ
||ಚ.೧||

 ಸೇವಾರತಜನ ಸುವಿದಾಶ | ದೇವೀರಂಗನಾಯಕೇಸಮೇಶ |
 ದೇವಾಲಿಗಣಹರ ಪ್ರಖ್ಯಾತ | ಕಾವೇರೀತಣವಿಹಾರ ಶ್ರೀರಂಗನಾಥ
||ಚ.೨||

 ಅಂಕುರದ್ವಜಾಂತ ಪದಾಂಭೋಜ | ಸಂಗತಾವಿಲಕ್ಷಾಧುಸಮಾಜ ಸ-
 ಸಂದ ಸನಕಾದಿಯತಿವಯ್ಯಾಭಾಜ | ಕಂಚೇವೃದ್ಧಾಧಿಪ ಪರದರಾಜ
||ಚ.೩||

ಸುರವರಮುನಿ ಸಂತಾಪಹರಣ | ಶರಣಾಗತಜನ ಪರಿಪ್ರೋಷಣ |
 ನಿಶ್ಚಯದ್ವಾರೆ ನಿಶ್ಚಯದ್ವಾರೆ | ಪರಯದ್ವಾರೆ ಲಾಧಿತ ಆದಿನಾರಾಯಣ ||ಚ.೪||
 ಸಂತತ ಭಕ್ತಾರ್ಥಾದಿತ ಶುಭಾಂಗ | ಸಂತಸಾಧುಜನಾವಿಲ ಸತ್ಯಾಂಗ |
 ಭಂಡಾಸುರಾದಿ ಮದಭಂಗ | ಪಂಡರೀನಾಥ ಹಾಂಡುರಂಗ ||ಚ.೫||
 ದೀನಾತ್ಮಕರನಿರತ ಹಾಲಿತೇಭ | ನಾನಾಭರಣಭೂಷಿತ ನೀಲಾಭಾ |
 ಧೃತಾನಂದರತ ಮನಿಕ್ಯತೇಳೇಭಾ | ಸಾನಂದೊರಾಧಿಪ ಸಾರಸನಾಭ | ||ಚ.೬||
 ಕಾಲಾತೀತ ವಿಸೋದ್ಯಕ್ತ ಮಾಯಾ | ಲೀಲಾಮಾನುಷ ಮನೋಹರಕಾಯ |
 ಮಾಲಾಲಂಕೃತ ದೇದೀಪ್ಯಧಾಯಾ | ಬೇಲಾಪ್ರರ ಚೆನ್ನಕೀಲವರಾಯ | ||ಚ.೭||
 ಏರಾತಿಶಯ ಬಲಭದ್ರಸಮೀತ | ನಾರಿಮುಣೀ ಸುಭದ್ರಾಸಹಿತ |
 ಭೂರಿಖಂಭ ಮಂಗಳಧಾತ | ಪೂರಿಪ್ರರಾಲಯ ಜಗನ್ನಾಭ | ||ಚ.೮||
 ಕಾಮಕ್ಷೋಧಲೋಭಾದಿ ರಹಿತ | ಬೇಮುದಯಾರಸಾದಿ ಪೂರಿತ |
 ರಾಮಗೋವಿಂದಾದಿ ನಾಮಾಂತತ | ಸೋಮಸಮಾನನ ಬದರಿಸ್ತಿತ | ||ಚ.೯||
 ವಾಸವಾಧ್ಯಮರ ವಂದಿತ | ಭಾಸಮಾನ ರಮಾಭಿಮಾನಿತ |
 ಭೂಸುರಾದಿ ಸಂಸೇವಿತ | ದಾಸ ತ್ರಿನಿವಾಸ ಸದಾಚಿಂತಿತ | ||ಚ.೧೦||



3.7 ರಾಗ : ಅನಂದಭೀರವಿ ತಾಳ : ಆದಿ
 ಸತ್ಯಲ ಜಗದಾನಂದಕಾರಕ | ನಿರವಧಿಕ ಸುಲಿಡಾಯಕ |
 ಅಕಳಂಕಜನ ಪರಿಪ್ರೋಷಕ | ದಾರುಣ ಭವಸಾಗರತಾರಕ | ||೧||
 ಭೂರಮಾನಿಭಾನಾಯಕ | ನಾರಾಯಣ ದಿವ್ಯತಿರೋನಾಮಕ |
 ನೀರಜಾಸನಾದಿ ನಿಯಾಮಕ | ಏರ್ಯಾತಿಶಯ ಅಸುರಗಣ ಸಂಹಾರಕ | ||೨||
 ಯೋಗಿಜನಮಾನಸ ಸಂಭಾರಕ | ಯಾಗಾರಾಧಿತ ಲೋಕಪಾಲಕ |
 ಭಾಗವತಾದಿ ಭಾವನಾವೇಶಕ | ರಾಗಭಾವ ಸುಧಾರಸಾಸ್ನಾದಕ | ||೩||
 ಮಾಯಮೋಹಂಧಕಾರ ನಾಶಕ | ನ್ಯಾಯಾನ್ಯಾಯ ಪರೋಕ್ಷಪ್ರೋಕ್ಷಕ |
 ವಾಯುಯಾಫಾ ವಿಶ್ವಾಸ್ಯವಕ | ಚೈಕ್ರಾಯುಧಕರ ಅಭಯಪ್ರದಾಯಕ | ||೪||
 ರಾಜಸತಾಮಾನಾದಿಗುಣ ನಿವಾರಕ | ರಾಜಾಧಿರಾಜವಂದಿತ ಲೋಕನಿವಾರಕ |
 ರಾಜೀವಾಯತ ನೇತ್ರಾನಂದಕಾರಕ | ತೇಜೋಮಯ ಬ್ರಹ್ಮಾರ್ಪಂಕಸ್ಯಾಪಥಾರಕ | ||೫||

೫೯೩೩

